

ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ ಇದರ 1999-2000ನೇ ಸಾಲಿನ ಲೆಕ್ಕ ತನಿಖೆಯಲ್ಲಿ ಕಂಡು ಬಂದ ಸಾಮಾನ್ಯ ಲೋಪದೋಷಗಳ ವಿವರ

ಕ್ರ ಸಂ	ಪ್ಯಾರಾ ಸಂಖ್ಯೆ	ಲೋಪದೋಷಗಳ ವಿವರ
1.	4	ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳಿಗೆ ಪೂರ್ಣವಾಗಿ ಅನುಪಾಲನ ವರದಿ ಸಲ್ಲಿಸದಿರುವುದು.
2.	25	ಮುಂಗಡ ರಿಜಿಸ್ಟರ್ ನಿರ್ವಹಣೆಯಲ್ಲಿಯ ನ್ಯೂನತೆಗಳು
3.	28	ಭದ್ರತಾ ಠೇವಣಿ ಪಡೆಯದಿರುವುದು.
4.	29	ಸಕಾಲದಲ್ಲಿ ಸಾಲಗಳು ಜಮಾ ಮಾಡದೇ ಇರುವುದು
5.	35	ಮುಂಗಡ ಪುಸ್ತಕದಲ್ಲಿನ ನ್ಯೂನತೆಗಳು
6.	35	ಮುಂಗಡ ಪಾವತಿ ಹಾಗೂ ಹೊಂದಾಣಿಕೆ ವಿವರಗಳನ್ನು ಮುಂಗಡ ಪುಸ್ತಕದಲ್ಲಿ ದಾಖಲು ಮಾಡದೇ ಇರುವ ಪ್ರಕರಣಗಳು.
7.	36	ಮನೆ ಬಾಡಿಗೆ ಭತ್ಯೆ ನಿಯಮ ಬಾಹಿರವಾಗಿ ಪಾವತಿಸಿರುವುದು.
8.	37	ಸೇವಾ ಪುಸ್ತಕದಲ್ಲಿ ಕಂಡು ಬಂದ ನ್ಯೂನತೆಗಳು
9.	38	ಸೇವಾ ಪುಸ್ತಕ ಹಾಜರುಪಡಿಸದಿರುವುದು.
10.	39	ಪದೋನ್ನತಿ ಕೊಡುವಾಗ ವೇತನವನ್ನು ನಿಯಮಕ್ಕೆ ವ್ಯತಿರಿಕ್ತವಾಗಿ ನಿಗದಿಗೊಳಿಸಿರುವುದು.
11.	40	ವೇತನ ಬಟವಾಡೆ ಪುಸ್ತಕ ನಿರ್ವಹಿಸದೇ ಇರುವುದು
12.	41	ಪರಿಷ್ಕೃತ ವೇತನ ಶ್ರೇಣಿಯಲ್ಲಿ, ವೇತನ ಶ್ರೇಣಿ ಇಲ್ಲದಿದ್ದರೂ ವೇತನ ನಿಗದಿಪಡಿಸಿರುವುದು.
13.	42	ಕಾವಲುಗಾರ ಕೆಲಸವನ್ನು ಖಾಸಗಿ ರಕ್ಷಣಾ ಸಿಬ್ಬಂದಿಯವರಿಂದ ಪಡೆಯದಿರುವ ಬಗ್ಗೆ
14.	43	ಸಕಾಲದಲ್ಲಿ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆ ಆಗದಿರುವ ಬಗ್ಗೆ.
15.	64	ಪ್ರಸಾರಾಂಗ ಪ್ರಕಟಣೆಯ ವಿಭಾಗದಲ್ಲಿ ದಾಸ್ತಾನು ಭೌತಿಕ ಪರಿಶೀಲನೆ ಮಾಡದಿರುವುದು.
16.	65	ನಿಯತಕಾಲಿಕೆಗಳ ಮುದ್ರಣ ವೆಚ್ಚ ಕುರಿತು.
17.	66	ಚೆಕ್ ನಗದಾಗದೇ ವಾಪಸ್ಸು ಬಂದಿರುವುದು.
18.	74	ಓದುಗರಿಗೆ ರಿಯಾಯಿತಿ ದರವನ್ನು ಶೇ. 25 ರಿಂದ 50ಕ್ಕೆ ಹೆಚ್ಚಿಸಿರುವುದು.
19.	77	ಗ್ರಂಥಾಲಯ ವಿಭಾಗದ ನಗದು ಗುಮಾಸ್ತರಿಂದ ಭದ್ರತಾ ಠೇವಣಿ ಪಡೆಯದಿರುವುದು.
20.	82	ಕಲಾವಸ್ತು ಸಂಗ್ರಹಾಲಯ ಹಾಗೂ ಶಿಲ್ಪಕಲಾ ಶಿಬಿರದ ಉದ್ಘಾಟನೆಗೆ ಪಡೆದ ಮುಂಗಡ ಹೊಂದಾಣಿಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳದಿರುವುದತ ಬಗ್ಗೆ
21.	83	ಮೀಟರ್ ಸಂಖ್ಯೆ 109 ರಲ್ಲಿ ವಿವರ ಇಲ್ಲದೇ ಪಾವತಿ
22.	108	ಶ್ರೀಶೈಲ ಅತಿಥಿ ಗೃಹದ ಬಾಡಿಗೆ ವಸೂಲಾತಿ ದಾಖಲಾತಿಗಳನ್ನು ಹಾಜರುಪಡಿಸದೇ ಇರುವುದು.
23.	109	ಭೂಸೇನೇ ನಿಗಮಕ್ಕೆ ವಸತಿ ಗೃಹಗಳ ನಿರ್ಮಾಣಕ್ಕೆ ನೀಡಿದ ಮುಂಗಡ ಹೊಂದಾಣಿಕೆ ಮಾಡಿಕೊಳ್ಳಲಿ ಕ್ರಮ ಕೈಗೊಳ್ಳದಿರುವುದು.
24.	112	ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿಯ ಲೋಪದೋಷಗಳು
25.	119	ನಿರುಪಯುಕ್ತ ಸಾಮಗ್ರಿಗಳ ದಾಸ್ತಾನು ರಿಜಿಸ್ಟರ್ ನಿರ್ವಹಣೆ ಬಗ್ಗೆ
26.	120	ಚರ ಮತ್ತು ಸ್ಥಿರ ಆಸ್ತಿ ರಿಜಿಸ್ಟರ್‌ಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದಿರುವುದು.

ನಿಯಂತ್ರಕರು
ರಾಜ್ಯ ಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ ಇದರ 1999-2000ನೇ ಸಾಲಿನ ಲೆಕ್ಕ ತಪಾಸಣಾ ವರದಿಯಲ್ಲಿ ಸೂಚಿಸಲಾದ ಆಕ್ಷೇಪಣೆ ಮತ್ತು ವಸೂಲಾತಿಗಳ ವಿವರಣಾ ಪಟ್ಟಿ

ಕ್ರ.ಸಂ	ಪ್ಯಾರಾ ಸಂಖ್ಯೆ	ವಿವರ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
1	33	ಬ್ಯಾಂಕನಲ್ಲಿಯ ನಿಧಿಯನ್ನು ಇನ್ನೊಂದು ಬ್ಯಾಂಕಿಗೆ ಸಕಾಲದಲ್ಲಿ ವರ್ಗಾವಣೆ ಮಾಡದೇ ವಿಶ್ವವಿದ್ಯಾಲಯ ನಿಧಿಗೆ ನಷ್ಟ ಉಂಟು ಮಾಡಿರುವುದು.	-	38637.00
2	44	ಪ್ರೊಫೆಸರ್ ಹುದ್ದೆಗಳಿಗೆ ಮಾನ್ಯ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಇರುವುದು	401600	-
3	45	ವಿಶೇಷ ವೇತನ ಪಾವತಿಸಿದ್ದು ಸರ್ಕಾರದ ಮಂಜೂರಾತಿ ಪಡೆದಿರುವುದಿಲ್ಲ.	-	10400.00
4	46	ವಾರ್ಷಿಕ ವೇತನ ಬಡ್ಡಿ ತಪ್ಪಾಗಿ ನೀಡಿರುವಿಕೆ ಹಾಗೂ ಎರಡು ಬಾರಿ ನೀಡಿರುವಿಕೆ.	-	1742.00
5	47	ಅಧ್ಯಕ್ಷರ ರಜೆ ನಗದೀಕರಣದಲ್ಲಿ ವಿಶೇಷ ಭತ್ಯೆ ಹಾಗೂ ಪ್ರಭಾರ ಭತ್ಯೆ ಪಾವತಿಸಿರುವುದು.	-	1220.00
6	48	ಶ್ರೀಹೆಚ್.ಎಂ.ಸೋಮನಾಥ ಪ್ರಾಚಾರ್ಯ ಇವರನ್ನು ಕಿರಿಯ ಸಹಾಯಕರ ಹುದ್ದೆಗೆ ನೇಮಕ ಮಾಡಿರುವುದನ್ನು ಸರ್ಕಾರ ತಿರಸ್ಕರಿಸಿದ ಬಗ್ಗೆ	51985	-
7	49	ಶ್ರೀ ಕೆ.ಪ್ರೇಮಕುಮಾರ ಸಹಾಯಕ ಕುಲಸಚಿವರು ಇವರ ವೇತನ ನಿಗದಿಪಡಿಸಿ ಹೆಚ್ಚಿಗೆ ಪಾವತಿಯಾಗಿರುವ ವೇತನ ವಸೂಲಿ ಮಾಡುವ ಬಗ್ಗೆ	127143	-
8	50	ಡಾ: ಕೆ.ಹೆಚ್ ಕಟ್ಟಿಯವರನ್ನು ಯೋಜನಾಧಿಕಾರಿಗಳ ಹುದ್ದೆಯಲ್ಲಿ ವಿಲೀನಗೊಳಿಸಿರುವ ಪ್ರಕರಣ	123528	-
9	51	ಕಂಪ್ಯೂಟರ್ ಅಪರೇಟರ್ ಹುದ್ದೆಯ ನೇಮಕಾತಿಯಲ್ಲಿ ಕಂಡು ಬಂದ ಹುದ್ದೆಗಳು.	93760	-
10	52	ರಾಷ್ಟ್ರೀಯ ಅರ್ಹತಾ ಪರೀಕ್ಷೆ ಆಗದವರಿಗೆ ಯು.ಜಿ.ಸಿ ವೇತನ ನೀಡಿರುವ ಬಗ್ಗೆ	32384	-
11	53	ಹುದ್ದೆಗಳ ಮಂಜೂರಾತಿ ಇಲ್ಲದ ನಿಯಮಕ್ಕೆ ವಿರುದ್ಧವಾಗಿ ಮುಂಬಡ್ಡಿ ನೀಡಿರುವುದು	630756	-
12	54	ಕೂಡಿಕೃತ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ	921433	-
13	55	ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರ ನೀಡಿದ ಬಗ್ಗೆ	14938	-
14	56	ಇಲಾಖೆ ಪರೀಕ್ಷೆಗೆ ಹೋಗುವವರಿಗೆ ಪ್ರಯಾಣ ದರ ಹೆಚ್ಚಿಗೆ ಪಾವತಿ	-	724.00
15	57	ಸರ್ಕಾರದ ಆದೇಶ ಉಲ್ಲಂಘನೆ ಪ್ರಯಾಣ ಭತ್ಯೆ ಪಾವತಿಸಿರುವುದರಿಂದ ಹೆಚ್ಚುವರಿ ಪಾವತಿ	-	32209.00
16	58	ಬೆಂಗಳೂರು ಮತ್ತು ನಗರ ಪಾಲಿಕೆ ಪ್ರದೇಶಗಳಿಗೆ ಪ್ರಯಾಣ ಮಾಡಿದಾಗ ಸರ್ಕಾರ ಆದೇಶ ಉಲ್ಲಂಘನೆ ದಿನ ಭತ್ಯೆ ಹೆಚ್ಚಿಗೆ ಪಾವತಿಸಿರುವುದು.	-	425.00
17	59	ದಿನಭತ್ಯೆ ತಪ್ಪು ಕೂಡಿ ಹೆಚ್ಚಿಗೆ ಪಾವತಿ	-	175.00
18	60	ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ಮೀಲ ವೇತನ ತಪ್ಪು ನಮೂದಿಸಿ ದಿನಭತ್ಯೆ ಹೆಚ್ಚಿಗೆ ಪಡೆದಿದ್ದು	-	550.00
19	61	ತಪ್ಪು ಕೂಡುವಿಕೆಯಿಂದ ಪ್ರಯಾಣ ಭತ್ಯೆ ಹೆಚ್ಚಿಗೆ ಪಾವತಿ	-	32.00
20	62	ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ಕ್ಲೇಂ ಮಾಡಿದ ಆಟೋ ಚಾರ್ಜನ್ನು ಒಪ್ಪಲು ಬಾರದೇ ಇರುವುದು	-	30.00
21	63	ವಿಶ್ವವಿದ್ಯಾಲಯ ಸಿಬ್ಬಂದಿಯು ಮನೆಯಿಂದ ಬಸ್ ನಿಲ್ದಾಣ ರೈಲು ನಿಲ್ದಾಣಗಳಿಗೆ ಹೋಗಿ ಬಂದ ಶುಲ್ಕಗಳನ್ನು ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ನಮೂದಿಸಿ ಕ್ಲೇಂ ಮಾಡಿರುವುದು.	-	86.00
22	67	ದಿನಾಂಕ ಗಳಗನಾಥ ಸಮಗ್ರ ಕದಂಬರಿಗಳ ಆರು ಸಂಪುಟಗಳನ್ನು ಪ್ರಕಟಿಸಿದ್ದರ ಬಗ್ಗೆ	-	101720.00
23	68	ದಲಿತರು ಮತ್ತು ಜಾಗತೀಕರಣ ಪುಸ್ತಕದ ಮುದ್ರಣ ಬಗ್ಗೆ	-	1100.00
24	69	ಕಪ್ಪು ಹಲಗೆ ಯೋಜನೆ ಅಡಿಯಲ್ಲಿ ಮುದ್ರಿತ ಪುಸ್ತಕಗಳನ್ನು ಶಿಕ್ಷಣ ಆಯುಕ್ತ ನಿರ್ದೇಶನ ವಿರುದ್ಧ	864000	-

		ಮಾರಾಟ ಮಾಡಿ ನೋಡಿ ರೂಪದಲ್ಲಿ ನಷ್ಟ ಉಂಟು ಮಾಡಿರುವುದು.		
25	70	ಪ್ರಸಾರಾಂಗದಲ್ಲಿ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದರ ಬಗ್ಗೆ	-	7440.35
26	71	ಮುದ್ರಣ ವೆಚ್ಚ ಹೆಚ್ಚಿಗೆ ಪಾವತಿಸಿದ್ದು	-	4120.00
27	72	ಪ್ರಸಾರಾಂಗದ ಪುಸ್ತಕಗಳ ಮುದ್ರಣ ವೆಚ್ಚದ ಬಿಲ್ಲಿನಲ್ಲಿ ಡಿ.ಟಿ.ಪಿ ದರ ಹೆಚ್ಚಿಗೆ ಪಾವತಿ	-	13280.00
28	73	ಲಕ್ಷ್ಮೀ ಮುದ್ರಣಾಲಯ ಇವರು ಪುಸ್ತಕಗಳನ್ನು ಕಡಿಮೆ ಸರಬರಾಜು ಮಾಡಿರುವುದು.	-	30000.00
29	75	ಪುಸ್ತಕ ಮಾರಾಟದಿಂದ ಬರಬೇಕಾದ ಹಣ ವಸೂಲಾಗದೆ ಇರುವುದು	-	1486945.00
30	76	ಖರೀದಿ ಸಮಿತಿ ಸಭೆಯ ಅನುಮೋದನೆ ಪಡೆದಿಲ್ಲ	22250	-
31	78	ಎರಡಾವರ್ತಿ ಹಣ ಸಂದಾಯ ಮಾಡಿದ ಬಗ್ಗೆ	-	1060.00
32	79	ಗ್ರಂಥಾಲಯದ ಕಾಣೆಯಾದ ಪುಸ್ತಕಗಳ ಮೌಲ್ಯ ವಸೂಲಿ ಮಾಡದೇ ಇರುವುದು	-	88025.00
33	80	ಇಂಟರ್‌ನೆಟ್ ಚಾಲನೆಗಾಗಿ ಆಡಳಿತಾತ್ಮಕ ಮಂಜೂರಾತಿ ಪಡೆಯದಿರುವ ಬಗ್ಗೆ	30287	-
34	81	ಇಂಟರ್‌ನೆಟ್ ತರಬೇತಿಗಾಗಿ ನಿಯೋಜಿಸಿದ ಸಿಬ್ಬಂದಿಯಿಂದ ತರಬೇತಿ ಪ್ರಮಾಣ ಪತ್ರ ಪಡೆದು ಹಾಜರಿಪಡಿಸಿರುವ ಬಗ್ಗೆ	7000	-
35	84	ವಿದ್ಯುಚ್ಛಕ್ತಿ ಬಿಲ್ಲಿನಲ್ಲಿ ನಿಯಮ ಬಾಹಿರವಾಗಿ ಬಡ್ಡಿ ಪಾವತಿ	-	1463.00
36	85	ವಿದ್ಯುತ್ ಬಿಲ್ಲುಗಳಲ್ಲಿ ತಪ್ಪು ಗುಣಾಕಾರದಿಂದ ಹೆಚ್ಚಿಗೆ ಪಾವತಿ	-	193.00
37	86	ವಿದ್ಯುತ್ ಬಿಲ್ಲಿನಲ್ಲಿ ತನಿಖಾ ಆಕ್ಷೇಪಣೆ ಶುಲ್ಕ ಪಾವತಿ ಮಾಡಿದ ಬಗ್ಗೆ.	22116.00	-
38	87	ವಿದ್ಯುತ್ ಬಿಲ್ಲಿ ವಿವರ ಇಲ್ಲದೆ ಪಾವತಿ ಮಾಡಿರುವುದು	43920.00	-
39	88	ವಾಹನಗಳಿಗೆ ದುರಸ್ತಿ ಆಗಿರುವುದಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ದುರಸ್ತಿಗೆ ಮೊದಲು ಮತ್ತು ನಂತರ ಪ್ರಮಾಣ ಪತ್ರ ಪಡೆದಿರುವ	44392.00	-
40	89	ವಾಹನಗಳ ಲಾಗ್ ಪುಸ್ತಕಗಳ ನಿರ್ವಹಣೆಯಲ್ಲಿ ಕಂಡು ಬಂದ ಲೋಪಗಳು	-	2432.00
41	90	ವಿಶ್ವವಿದ್ಯಾಲಯದಲ್ಲಿ ವಾಹನ ಇದ್ದರೂ ಬಾಡಿಗೆ ವಾಹನಗಳನ್ನು ಪಡೆದಿರುವುದು.	8330.00	-
42	91	ವತ್ಸಲ್ಯ ಮಾಪಕರಿಗೆ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತದೊಂದಿಗೆ ಬೋರ್ಡಿಂಗ್ ಲಾಡ್ಜಿಂಗ್ ಶುಲ್ಕ ಪ್ರತ್ಯೇಕ ಪಾವತಿಸಿರುವುದು.	-	562.00
43	92	ಪ್ರಶ್ನೆ ಪತ್ರಿಕೆ ರಚಿಸಲು ಬಂದವರಿಗೆ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತದೊಂದಿಗೆ ಬೋರ್ಡಿಂಗ್ ಲಾಡ್ಜಿಂಗ್ ಶುಲ್ಕ ಪ್ರತ್ಯೇಕ ಪಾವತಿಸಿರುವುದು	-	651.00
44	93	ನಿಗದಿತ ಅವಧಿಯಲ್ಲಿ ಪ್ರಯಾಣಭತ್ಯೆ ಬಿಲ್ಲನ್ನು ಹಾಜರಿಪಡಿಸದೇ ಇರುವುದು.	-	562.00
45	94	ಪ್ರಯಾಣಭತ್ಯೆ ಬಿಲ್ಲುಗಳಲ್ಲಿ ಹೆಚ್ಚಿಗೆ ಕ್ಲೇಂ ಮಾಡಿದ ವಾಸ್ತವ್ಯದ ದಿವಗಳಿಗೆ ದಿನಭತ್ಯೆ ಪಾವತಿಸಿರುವುದು.	-	80.00
46	95	ರೇಖಾ ಚಿತ್ರಗಾರರು ವಿಶ್ವವಿದ್ಯಾಲಯದಲ್ಲಿ ಇದ್ದರೂ ಬೇರೆಯವರಿಂದ ಪತ್ರಗಳನ್ನು ಬರೆಸಿ ಹಣ ಪಾವತಿಸಿರುವುದು	-	2400.00
47	96	ವಾಹನಗಳಿಗೆ ಷೆಡ್ಡನ್ನು ಬಾಡಿಗೆ ಪಡೆದಿದ್ದು ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆ ನಿಗದಿಪಡಿಸಿಕೊಳ್ಳದೇ ಇರುವುದು.	21000.00	-
48	97	ಪೂರಕ ದಾಖಲೆಗಳನ್ನು ಹಾಜರಿಪಡಿಸದಿರುವುದು	611-00	-
49	98	ಪೂರಕ ದಾಖಲೆಗಳನ್ನು ಹಾಜರಿಪಡಿಸದಿರುವುದು	3790-00	-

50	99	ಡಿ.ಟಿ.ಪಿ ಕೆಲಸ ವಿಶ್ವವಿದ್ಯಾಲಯದಲ್ಲಿ ಮಾಡಿಸದೇ ಹೊರಗಡೆ ಡಿಟಿಪಿ ಕೆಲಸ ಮಾಡಿಸಿದಕ್ಕೆ ಹಣ ಪಾವತಿಸಿರುವುದು	-	8820-00
51	100	ಮಾನ್ಯ ಕುಲಪತಿಗಳ ಘಟನೋತ್ತರ ಮಂಜೂರಾತಿ ಪಡೆಯದಿರುವುದು	27057-00	-
52	101	ವಿಶ್ವವಿದ್ಯಾಲಯದ ವಾಹನ ಮೂಲಕ ಪ್ರಯಾಣ ಮಾಡದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಭತ್ಯೆ ಬಿಲ್ಲುಗಳನ್ನು ಕ್ಲೇಂ ಮಾಡಿರುವುದು.	10500-00	-
53	102	ಡಾ: ಬಸವರಾಜ ಕಲ್ಲಡಿ ಇವರ ಸಭೆಯ ವೆಚ್ಚದ ಬಿಲ್ಲುಗಳ ಮೊತ್ತ ಪಾವತಿಸುವಲ್ಲಿ ಕಂಡುಬಂದ ಮೊತ್ತಗಳು	2248.00	-
54	103	ದರ ಕರಾರು ಮಳಿಗೆಗಳಿಂದ ಸ್ವೀಲ್ ಆಲೆಮೇರ ಖರೀದಿಸದೇ ಇರುವುದರಿಂದ ನಷ್ಟ ಉಂಟಾಗಿರುವುದು.	-	388-00
55	104	6ನೇ ನುಡಿಹಬ್ಬದ ಆಚರಣೆಗಾಗಿ ವೆಚ್ಚ ಮಾಡಿದ ಓರ್ಬರಲ್ಲಿ ಕಂಡುಬಂದ ನ್ಯೂನತೆಗಳು	420166-00	150-00
56	105	ಸಾದಿಲ್ವಾರು ವೆಚ್ಚಗಳಲ್ಲಿ ಕಂಡುಬಂದ ನ್ಯೂನತೆಗಳು	103153-00	348-60
57	106	ದೂರವಾಣಿ ರಿಜಿಸ್ಟ್ರಾರ್‌ಗಳನ್ನು ನಿರ್ವಹಿಸುವಲ್ಲಿ ಕಂಡುಬಂದ ನ್ಯೂನತೆಗಳು	1360-00	-
	106(2)	ದೂರವಾಣಿ ಬಿಲ್ಲಿನಲ್ಲಿ ದಂಡ ಪಾವತಿಸಿರುವುದು.	-	400-00
58	107	ಮಾರಾಟ ತೆರಿಗೆ ಪರಿಷ್ಕೃತ ದರದಲ್ಲಿ ಮುರುವಳಿ ಮಾಡದಿರುವುದು ಹಾಗೂ ಮಾರಾಟ ತೆರಿಗೆ ಮೇಲೆ ವಸೂಲಿ ಮಾಡಿರುವುದಿಲ್ಲ.	-	16214-65 67-00
59	110	ಕೇಬಲ್ ಖರೀದಿಯಲ್ಲಿ ಕೋಟೇಶನ್ ದರಕ್ಕಿಂತ ಹೆಚ್ಚಿಗೆ ಪಾವತಿಸಿರುವುದು.	-	11995-20
60	111	ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಹುಡ್ಕೋದಿಂದ ಪಡೆದ ಸಾಲಕ್ಕೆ ಅನಾವಶ್ಯಕವಾಗಿ ದಂಡದ ಬಡ್ಡಿ ಪಾವತಿಸಿ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟು ಮಾಡಿರುವುದು.	-	47174-00
61	112	ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿ ಕಂಡು ಬಂದ ಗುರುತುರವಾದ ಲೋಪದೋಷಗಳು	5923658-00	-
62	113	ತಾಂತ್ರಿಕ ಮಂಜೂರಾತಿ ಪಡೆದಿರುವುದು	92167-00	-
63	114	ಅತಿಥಿ ಗೃಹ ಕೋಣೆಗಳ ನೆಲ ಹಾಸಿವ ಕಾರ್ಪೆಟ್ ಖರೀದಿಯಲ್ಲಿ ನ್ಯೂನತೆಗಳು	44100-00	-
64	115	ಶಿಲ್ಪಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿನ ಕಂಡುಬಂದ ನ್ಯೂನತೆಗಳು	96953-00	-
65	116	ಬಿಲ್ಲು ಪಾಸ್ ಮಾಡಿದ ಮೊತ್ತಕ್ಕಿಂತ ಹೆಚ್ಚಿಗೆ ಪಾವತಿಸಿರುವುದು	-	530-00
66	117	ಪ್ರಾಧಿಕಾರ ಅನುಮೋದನೆ ಪಡೆಯದೇ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ	444587-00	-
67	118	ತುಂಡು ಗುತ್ತಿಗೆ ಆಧಾರದ ಮೇಲೆ ಕಾಮಗಾರಿ ನಿರ್ವಹಿಸಿರುವುದು ಹಾಗೂ ಕಾಮಗಾರಿಗಳಿಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸುವಲ್ಲಿ ಕಂಡು ಬಂದ ನ್ಯೂನತೆಗಳು	904545-00	-
			11541216-00	1914351-10

ನಿಯಂತ್ರಕರು
ರಾಜ್ಯಲೆಕ್ಕ ಪತ್ರ ಇಲಾಖೆ
ಬೆಂಗಳೂರು

ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿ ಇದರ 1999-2000ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ

ಕ್ರ.ಸಂ	ಆಕ್ಷೇಪಣೆ	ಉತ್ತರ	ದಾಖಲೆ	ಷರಾ
1	1999-2000ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯದ ಲೆಕ್ಕ ಪರಿಶೋಧನೆಯನ್ನು ಕನ್ನಡ ವಿಶ್ವವಿದ್ಯಾಲಯ ಅಧಿನಿಯಮ 1991 ಸೆಕ್ಷನ್ 26 ಮತ್ತು ಸರಕಾರದ ಆದೇಶ ಸಂಖ್ಯೆ: ಇಡಿ:84: ಎಂಎಸ್‌ಡಿ: 93 ದಿನಾಂಕ 01.06.93 ಮತ್ತು ಶಿಇ ಯುಎಬಿ:91 ದಿನಾಂಕ 10.03.1992 ರನ್ವಯ ಕೈಗೊಂಡಿದೆ.			
2	<p>ಸಾಮಾನ್ಯ ಪರಿಚಯ:-</p> <p>1 ಸಂಸ್ಥೆಯ ಹೆಸರು : ಕನ್ನಡ ವಿಶ್ವವಿದ್ಯಾಲಯ, ಹಂಪಿ</p> <p>2 ಲೆಕ್ಕ ತಪಾಸಣಾ ಅವಧಿ : 01.04.1999 ರಿಂದ 31.03.2000</p> <p>3 ಲೆಕ್ಕ ತಪಾಸಣೆ ಪ್ರಾರಂಭ ದಿನಾಂಕ : 03.10.2000</p> <p>4 ಲೆಕ್ಕ ತಪಾಸಣೆ ಮುಕ್ತಾಯ ದಿನಾಂಕ : 18.11.2000</p> <p>5 ಉಪಯೋಗಿಸಿದ ಮಾನವ ದಿನಗಳು :</p> <p>6 ಲೆಕ್ಕ ತಪಾಸಣಾ ತಂಡ : ಶ್ರೀ ಎಂ.ಬಿ. ಹೊನ್ನಪ್ಪನವರ ಆಡಿಟ್ ಆಫೀಸರ್ ಶ್ರೀ ಎಲ್. ಭೋಜನಾಯಕ, ಆಡಿಟರ್ ಶ್ರೀ ಎ.ಎಂ.ಚಟ್ಟಾಹಾಳ ಆಡಿಟರ್ ಶ್ರೀ ಜಿ ರಾಮಚಂದ್ರ ಶೆಟ್ಟಿ, ಆಡಿಟರ್ ಶ್ರೀ ಎಂ. ನಾಗಭೂಷಣಯ್ಯ ಆಡಿಟರ್ ಬಿ.ಕೆ. ರಾಮಲಿಂಗಪ್ಪ ಆಡಿಟರ್</p> <p>7 ಪುನರ್ ಪರಿಶೀಲನಾಧಿಕಾರಿ : ಶ್ರೀ ಪಿ.ರಾಮಕೃಷ್ಣನಾಯಕ ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಬೆಂಗಳೂರು</p> <p>8 ಪುನರ್ ಪರಿಶೀಲನಾ ದಿನಾಂಕ : 27.12.2000</p>			
3	<p>ವಿಶ್ವವಿದ್ಯಾಲಯದ ಆಡಳಿತ ವರ್ಗ:</p> <p>1 ಕುಲಪತಿಗಳು : ಶ್ರೀ ಎಂ.ಎಂ ಕಲಬುರ್ಗಿ 01.04.99ರಿಂದ 31.03.2000</p> <p>2 ಕುಲಸಚಿವರು : ಶ್ರೀ ಮಲ್ಲೇಪುರಂ ಜಿ. ವೆಂಕಟೇಶ 01.04.99ರಿಂದ 31.03.2000</p> <p>3 ಪ್ರಭಾರ ಹಣಕಾಸು ಅಧಿಕಾರಿಗಳು : ಶ್ರೀ ಮಲ್ಲೇಪುರಂ ಜಿ.ವೆಂಕಟೇಶ 01.04.99 ರಿಂದ 31.03.2000</p> <p>4 ಪ್ರಸಾರಾಂಗದ ನಿರ್ದೇಶಕರು : ಶ್ರೀ ಎ.ವಿ. ನಾವಡ 01.04.99ರಿಂದ 31.03.2000</p> <p>5 ಗ್ರಂಥಾಲಯದ ಗ್ರಂಥಪಾಲಕರು : ಶ್ರೀ ಜಿ.ಆರ್.ರಾಮಮೂರ್ತಿ 01.04.99ರಿಂದ 31.03.2000</p>			

4	<p>ಹಿಂದಿನ ಸಾಲಿನ ಲೆಕ್ಕ ತನಿಖಾ ವರದಿಗಳ ಬಗ್ಗೆ ಅನುಪಾಲನಾ ವರದಿ ಸಲ್ಲಿಸದಿರುವುದು: ವಿಶ್ವವಿದ್ಯಾಲಯದ 1991-92 ರಿಂದ 1998-99ನೇ ಸಾಲಿನವರೆಗಿನ ಲೆಕ್ಕ ತಪಾಸಣಾ ವರದಿಗಳನ್ನು ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರು ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರಿಗೆ ಅಧಿನಿಯಮ 1991 ರ ಸೆಕ್ಷನ್ 26(3) ಪ್ರಕಾರ ಕಳುಹಿಸಲಾಗಿರುತ್ತದೆ. ಕಾರಣ ಈ ವರದಿಗಳಿಗೆ ತಕ್ಷಣ ಅನುಪಾಲನಾ ವರದಿ ಕಳುಹಿಸಲು ಸೂಚಿಸಿದೆ. ವಿವರಗಳನ್ನು ಅನುಬಂಧ-1 ರಲ್ಲಿ ವಿವರಿಸಿ ಈ ಲೆಕ್ಕ ತನಿಖಾ ವರದಿಗೆ ಲಗತ್ತಿಸಿದೆ.</p>																																	
5	<p>ನಗದು ಹಣ ಪರಿಶೀಲನೆ:- ದಿನಾಂಕ 03.10.2000ರಂದು ಭೌತಿಕವಾಗಿ ಪರಿಶೀಲಿಸಲಾಗಿ ನಗದು ಶಿಲ್ಕು ಯಾವುದು ಇರುವುದಿಲ್ಲ.</p>																																	
6	<p>ಅಂಚೆ ಚೀಟಿಗಳ ಭೌತಿಕ ಪರಿಶೀಲನೆ: ದಿನಾಂಕ 03.10.200 ರಂದು ಭೌತಿಕವಾಗಿ ಪರಿಶೀಲಿಸಲಾಗಿ ರೂ.11569.00 ಮೊತ್ತದ ಅಂಚೆ ಚೀಟಿಗಳು ಇರುತ್ತದೆ ಮತ್ತು ಅಂಚೆ ಚೀಟಿಯ ವಹಿ ಶಿಲ್ಕಿಗೆ ತಾಳೆಯಾಗುತ್ತದೆ.</p>																																	
7	<p>ರಸೀದಿ ಪುಸ್ತಕಗಳ ಭೌತಿಕ ಪರಿಶೀಲನೆ:- ದಿನಾಂಕ 03.10.2000 ರಂದು ಈ ಕೆಳಕಂಡ ವಿಭಾಗಗಳಲ್ಲಿ ಉಪಯೋಗಿಸದೇ ಇರುವ ರಸೀದಿ ಪುಸ್ತಕಗಳನ್ನು ಭೌತಿಕ ಪರಿಶೀಲಿಸಲಾಯ್ತು</p> <table border="0"> <tr> <td>1</td> <td>ಲೆಕ್ಕ ಪತ್ರಗಳ ಶಾಖೆ</td> <td>:</td> <td>21</td> <td>ಪುಸ್ತಕಗಳು</td> </tr> <tr> <td>2</td> <td>ಗ್ರಂಥಾಲಯ ಶಾಖೆ</td> <td>:</td> <td>6</td> <td>ಪುಸ್ತಕಗಳು(ಬುಕ್ ನಂ.4 ರ.ಸಂ 1213ರಿಂದ 1600ರವರೆಗೆ ಖಾಲಿ ಇದೆ.)</td> </tr> <tr> <td>3</td> <td>ಪ್ರಸಾರಾಂಗ ಸಾಲದ ರಸೀದಿ ಪುಸ್ತಕಗಳು</td> <td>:</td> <td>7</td> <td>ಪುಸ್ತಕಗಳು</td> </tr> <tr> <td>4</td> <td>ಪ್ರಸಾರಾಂಗ ನಗದು ರಸೀದಿ ಪುಸ್ತಕಗಳು</td> <td>:</td> <td>24</td> <td>ಪುಸ್ತಕಗಳು</td> </tr> <tr> <td>5</td> <td>ನಿಯತಕಾಲಿಕೆಗಳು ಸಾಲದ ರಸೀದಿ ಪುಸ್ತಕಗಳು</td> <td>:</td> <td>1</td> <td>ಪುಸ್ತಕಗಳು</td> </tr> <tr> <td>6</td> <td>ನಿಯತಕಾಲಿಕೆಗಳು ನಗದು ರಸೀದಿ ಪುಸ್ತಕಗಳು</td> <td>:</td> <td>8</td> <td>ಪುಸ್ತಕಗಳು</td> </tr> </table>	1	ಲೆಕ್ಕ ಪತ್ರಗಳ ಶಾಖೆ	:	21	ಪುಸ್ತಕಗಳು	2	ಗ್ರಂಥಾಲಯ ಶಾಖೆ	:	6	ಪುಸ್ತಕಗಳು(ಬುಕ್ ನಂ.4 ರ.ಸಂ 1213ರಿಂದ 1600ರವರೆಗೆ ಖಾಲಿ ಇದೆ.)	3	ಪ್ರಸಾರಾಂಗ ಸಾಲದ ರಸೀದಿ ಪುಸ್ತಕಗಳು	:	7	ಪುಸ್ತಕಗಳು	4	ಪ್ರಸಾರಾಂಗ ನಗದು ರಸೀದಿ ಪುಸ್ತಕಗಳು	:	24	ಪುಸ್ತಕಗಳು	5	ನಿಯತಕಾಲಿಕೆಗಳು ಸಾಲದ ರಸೀದಿ ಪುಸ್ತಕಗಳು	:	1	ಪುಸ್ತಕಗಳು	6	ನಿಯತಕಾಲಿಕೆಗಳು ನಗದು ರಸೀದಿ ಪುಸ್ತಕಗಳು	:	8	ಪುಸ್ತಕಗಳು			
1	ಲೆಕ್ಕ ಪತ್ರಗಳ ಶಾಖೆ	:	21	ಪುಸ್ತಕಗಳು																														
2	ಗ್ರಂಥಾಲಯ ಶಾಖೆ	:	6	ಪುಸ್ತಕಗಳು(ಬುಕ್ ನಂ.4 ರ.ಸಂ 1213ರಿಂದ 1600ರವರೆಗೆ ಖಾಲಿ ಇದೆ.)																														
3	ಪ್ರಸಾರಾಂಗ ಸಾಲದ ರಸೀದಿ ಪುಸ್ತಕಗಳು	:	7	ಪುಸ್ತಕಗಳು																														
4	ಪ್ರಸಾರಾಂಗ ನಗದು ರಸೀದಿ ಪುಸ್ತಕಗಳು	:	24	ಪುಸ್ತಕಗಳು																														
5	ನಿಯತಕಾಲಿಕೆಗಳು ಸಾಲದ ರಸೀದಿ ಪುಸ್ತಕಗಳು	:	1	ಪುಸ್ತಕಗಳು																														
6	ನಿಯತಕಾಲಿಕೆಗಳು ನಗದು ರಸೀದಿ ಪುಸ್ತಕಗಳು	:	8	ಪುಸ್ತಕಗಳು																														
8	<p>ಮುಂಗಡ ಪತ್ರ:- 1999-2000 ನೇ ಸಾಲಿನ ಕನ್ನಡ ವಿಶ್ವವಿದ್ಯಾಲಯದ ಮುಂಗಡ ಪತ್ರ ತಯಾರಿಸಿದ್ದು, ವಿವರ ಈ ಕೆಳಗಿನಂತಿದೆ.</p> <table border="0"> <tr> <td>01.04.1999ಕ್ಕೆ ಪ್ರಾರಂಭ ಶಿಲ್ಕು</td> <td>-</td> </tr> <tr> <td>1999-2000ರ ನಿರೀಕ್ಷಿತ ಆದಾಯ</td> <td>154850000.00</td> </tr> <tr> <td>ಒಟ್ಟು</td> <td>154850000.00</td> </tr> <tr> <td>1999-2000ರ ನಿರೀಕ್ಷಿತ ಖರ್ಚು</td> <td>154850000.00</td> </tr> <tr> <td>31.03.2000ರ ಅಂತ್ಯ ಶಿಲ್ಕು</td> <td>-</td> </tr> </table> <p>ಆಯವ್ಯಯದಲ್ಲಿ ಆರಂಭ ಮತ್ತು ಅಖೈರ ಶಿಲ್ಕು ತೋರಿಸಿರುವುದಿಲ್ಲ. 1999-2000ನೇ ಸಾಲಿನ ಆಯವ್ಯಯವನ್ನು ಹಣಕಾಸು ಸಮಿತಿ, ಕಾರ್ಯಕಾರಿ ಸಮಿತಿ ಅನುಮೋದಿಸಿ ಆಯುಕ್ತರು, ಪ್ರಧಾನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬೆಂಗಳೂರು</p>	01.04.1999ಕ್ಕೆ ಪ್ರಾರಂಭ ಶಿಲ್ಕು	-	1999-2000ರ ನಿರೀಕ್ಷಿತ ಆದಾಯ	154850000.00	ಒಟ್ಟು	154850000.00	1999-2000ರ ನಿರೀಕ್ಷಿತ ಖರ್ಚು	154850000.00	31.03.2000ರ ಅಂತ್ಯ ಶಿಲ್ಕು	-																							
01.04.1999ಕ್ಕೆ ಪ್ರಾರಂಭ ಶಿಲ್ಕು	-																																	
1999-2000ರ ನಿರೀಕ್ಷಿತ ಆದಾಯ	154850000.00																																	
ಒಟ್ಟು	154850000.00																																	
1999-2000ರ ನಿರೀಕ್ಷಿತ ಖರ್ಚು	154850000.00																																	
31.03.2000ರ ಅಂತ್ಯ ಶಿಲ್ಕು	-																																	

	ಇವರಿಗೆ ಪತ್ರ ಸಂಖ್ಯೆ: ಹಕಅ: ಆಯವ್ಯಯ: ಯೋಜನೆ: 99-2000ದಿನಾಂಕ 20.05.99 ರಂದು ಕಳುಹಿಸಲಾಗಿದೆ.																			
9	<p>ಆರ್ಥಿಕ ಪರಿಷ್ಕಿತಿ:- 1999-2000ನೇ ಸಾಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಹಣಕಾಸಿನ ಪರಿಷ್ಕಿತಿಯು ಈ ಕೆಳಗಿನಂತಿರುತ್ತದೆ. 01.04.1999ಕ್ಕೆ ಪ್ರಾರಂಭ ಶಿಲ್ಕು ರೂ.8531720.05 1999-2000ರ ಜಮಾ ರೂ.42055612.00 ಒಟ್ಟು 50587332.05 1999-2000ರ ವೆಚ್ಚ 50587332-05 31.03.2000ರ ಅಖೈರ 5580354-05</p> <p>ಸವಿವರಗಳನ್ನು ಅನುಬಂಧ 2 ರಲ್ಲಿ ವರದಿಗೆ ಲಗತ್ತಿಸಲಾಗಿದೆ.</p> <p>ಸಮನ್ವಯ:-</p> <p>ದಿನಾಂಕ 31.03.2000 ರಂತೆ ಉಪ ಖಜಾನೆ ಬ್ಯಾಂಕ್ ಶಿಲ್ಕು ವಿವರ</p> <table border="0"> <tr> <td>1 ಉಪ ಖಜಾನೆ ಡಿ.ಡಿ. ಖಾತೆ</td> <td>ರೂ.4550000.00</td> </tr> <tr> <td>2 ಭಾರತೀಯ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ:5169</td> <td>ರೂ.1558031.20</td> </tr> <tr> <td>3 ಮೈಸೂರು ರಾಜ್ಯ ಬ್ಯಾಂಕ್ ಹೊಸಪೇಟೆ ಖಾತೆ ನಂ 17:9346</td> <td>ರೂ.972446.35</td> </tr> <tr> <td>4 ಕ್ಯಾನರಾ ಬ್ಯಾಂಕ್ ಹಂಪಿ ಖಾತೆ ಸಂ 10100</td> <td>425651-50</td> </tr> <tr> <td>5 ಬಿಡಿಸಿ. ಬ್ಯಾಂಕ್ ಕಮಲಾಪುರ ಖಾತೆ ನಂ 4044</td> <td>224717.00</td> </tr> <tr> <td></td> <td>ಒಟ್ಟು 7730846-05</td> </tr> </table> <p>ಸೇರಿಕೆ:- ವಿಶ್ವವಿದ್ಯಾಲಯಕ್ಕೆ 31.03.2000ರಂದು ಬಂದ ಅನುದಾನ ಮತ್ತು ಜಮಾ ರಸೀದಿಗಳ ಮೊತ್ತ (ವಿವರ ಅನುಬಂಧ-3ರಲ್ಲಿ ನೀಡಿಕೆ) ಒಟ್ಟು 9316045.05</p> <p>ಕಡಿತ:-</p> <table border="0"> <tr> <td>1 ವಿಶ್ವವಿದ್ಯಾಲಯ ನಿಧಿಗೆ ಖರ್ಚು ಒಟ್ಟು 31.03.2000ಕ್ಕೆ ನಗದಾಗದೇ ಉಳಿದ ಚೆಕ್ಯುಗಳ ಮೊತ್ತ (ಅನುಬಂಧ -4ರಲ್ಲಿ ನೀಡಿದೆ)</td> <td>(-)ರೂ.3734448.00</td> </tr> <tr> <td>2 12:97ರಂದು ಬ್ಯಾಂಕ್ ಆಫ್ ಇಂಡಿಯಾದಲ್ಲಿ</td> <td>(-)1243.00</td> </tr> </table>	1 ಉಪ ಖಜಾನೆ ಡಿ.ಡಿ. ಖಾತೆ	ರೂ.4550000.00	2 ಭಾರತೀಯ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ:5169	ರೂ.1558031.20	3 ಮೈಸೂರು ರಾಜ್ಯ ಬ್ಯಾಂಕ್ ಹೊಸಪೇಟೆ ಖಾತೆ ನಂ 17:9346	ರೂ.972446.35	4 ಕ್ಯಾನರಾ ಬ್ಯಾಂಕ್ ಹಂಪಿ ಖಾತೆ ಸಂ 10100	425651-50	5 ಬಿಡಿಸಿ. ಬ್ಯಾಂಕ್ ಕಮಲಾಪುರ ಖಾತೆ ನಂ 4044	224717.00		ಒಟ್ಟು 7730846-05	1 ವಿಶ್ವವಿದ್ಯಾಲಯ ನಿಧಿಗೆ ಖರ್ಚು ಒಟ್ಟು 31.03.2000ಕ್ಕೆ ನಗದಾಗದೇ ಉಳಿದ ಚೆಕ್ಯುಗಳ ಮೊತ್ತ (ಅನುಬಂಧ -4ರಲ್ಲಿ ನೀಡಿದೆ)	(-)ರೂ.3734448.00	2 12:97ರಂದು ಬ್ಯಾಂಕ್ ಆಫ್ ಇಂಡಿಯಾದಲ್ಲಿ	(-)1243.00			
1 ಉಪ ಖಜಾನೆ ಡಿ.ಡಿ. ಖಾತೆ	ರೂ.4550000.00																			
2 ಭಾರತೀಯ ಬ್ಯಾಂಕ್ ಕಮಲಾಪುರ ಖಾತೆ ಸಂಖ್ಯೆ:5169	ರೂ.1558031.20																			
3 ಮೈಸೂರು ರಾಜ್ಯ ಬ್ಯಾಂಕ್ ಹೊಸಪೇಟೆ ಖಾತೆ ನಂ 17:9346	ರೂ.972446.35																			
4 ಕ್ಯಾನರಾ ಬ್ಯಾಂಕ್ ಹಂಪಿ ಖಾತೆ ಸಂ 10100	425651-50																			
5 ಬಿಡಿಸಿ. ಬ್ಯಾಂಕ್ ಕಮಲಾಪುರ ಖಾತೆ ನಂ 4044	224717.00																			
	ಒಟ್ಟು 7730846-05																			
1 ವಿಶ್ವವಿದ್ಯಾಲಯ ನಿಧಿಗೆ ಖರ್ಚು ಒಟ್ಟು 31.03.2000ಕ್ಕೆ ನಗದಾಗದೇ ಉಳಿದ ಚೆಕ್ಯುಗಳ ಮೊತ್ತ (ಅನುಬಂಧ -4ರಲ್ಲಿ ನೀಡಿದೆ)	(-)ರೂ.3734448.00																			
2 12:97ರಂದು ಬ್ಯಾಂಕ್ ಆಫ್ ಇಂಡಿಯಾದಲ್ಲಿ	(-)1243.00																			

	<p>ಒಟ್ಟಾಗಿ ಜಮಾ ತೆಗೆದುಕೊಂಡಿದ್ದು ಕೊನೆಯ ಶಿಲ್ಕು</p> <p style="text-align: center;">5580354-05</p> <p>ಡಿಸೆಂಬರ್ 97ರಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಕಮಲಾಪುರ ಖಾತೆಯಲ್ಲಿ ಹೆಚ್ಚುವರಿಯಾಗಿ ಜಮೆಯಾಗಿ ಕಂಡು ಬಂದ ಮೊತ್ತ ರೂ. 1243.00ನ್ನು ಸಂಸ್ಥೆಯ ಕ್ಯಾಶ್ ಬುಕ್‌ನಲ್ಲಿ ಇತರೆ ಜಮಾಗಳು, ಶೀರ್ಷಿಕೆಯಡಿ ಅಂತಿಮ ಜಮೆ ಎಂದು ಪರಿಗಣಿಸಿ ಲೆಕ್ಕ ಸರಿಪಡಿಸಲು ಸೂಚಿಸಿದೆ. ವರ್ಗೀಕೃತ ಜಮಾ ಮತ್ತು ಖರ್ಚಿನ ವಿವರಗಳನ್ನು ಅನುಬಂಧ-2ರಲ್ಲಿ ತಯಾರಿಸಿ ಲಗತ್ತಿಸಿದೆ.</p>													
10	<p>ಇತರೇ ಖಾತೆಗಳ ವ್ಯವಹಾರಗಳು:- ಹೆಚ್.ಕೆ.ಡಿ.ಟಿ.(ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ವ್ಯವಹಾರ) ಈ ಖಾತೆಯ ವ್ಯವಹಾರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೊಸಪೇಟೆ ಖಾತೆ ನಂ.17:9917 ರಲ್ಲಿ ನಡೆಸಿದೆ. 1999-2000ನೇ ಸಾಲಿನ ವ್ಯವಹಾರ ಈ ಕೆಳಗಿನಂತಿದೆ.</p> <table style="width: 100%; border-collapse: collapse;"> <tr> <td style="width: 70%;">01.04.1999 ಆರಂಭ ಶಿಲ್ಕು</td> <td style="width: 30%; text-align: right;">1101-08</td> </tr> <tr> <td>99-2000ರ ಜಮಾ</td> <td style="text-align: right;">50-00</td> </tr> <tr> <td>ಒಟ್ಟು</td> <td style="text-align: right;">1151-08</td> </tr> <tr> <td>1999-2000ವೆಚ್ಚ</td> <td style="text-align: right;">-</td> </tr> <tr> <td>31.03.2000ಕ್ಕೆ ಅಖೈರ ಶಿಲ್ಕು</td> <td style="text-align: right;">1151-80</td> </tr> </table> <p>ಅಖೈರು ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.</p>	01.04.1999 ಆರಂಭ ಶಿಲ್ಕು	1101-08	99-2000ರ ಜಮಾ	50-00	ಒಟ್ಟು	1151-08	1999-2000ವೆಚ್ಚ	-	31.03.2000ಕ್ಕೆ ಅಖೈರ ಶಿಲ್ಕು	1151-80			
01.04.1999 ಆರಂಭ ಶಿಲ್ಕು	1101-08													
99-2000ರ ಜಮಾ	50-00													
ಒಟ್ಟು	1151-08													
1999-2000ವೆಚ್ಚ	-													
31.03.2000ಕ್ಕೆ ಅಖೈರ ಶಿಲ್ಕು	1151-80													
11	<p>ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಲೆಕ್ಕ:- 1999-2000ನೇ ಸಾಲಿನಲ್ಲಿ ಈ ಶೀರ್ಷಿಕೆಯ ವ್ಯವಹಾರವನ್ನು ಕೆನರಾ ಬ್ಯಾಂಕ್ ಹಂಪಿ ಖಾತೆ ನಂ.10278ರಲ್ಲಿ ನಡೆಸಿದೆ. ವ್ಯವಹಾರ ವಿವರ ಕೆಳಗಿನಂತಿದೆ.</p> <table style="width: 100%; border-collapse: collapse;"> <tr> <td style="width: 70%;">01.04.1999ಕ್ಕೆ ಆರಂಭ ಶಿಲ್ಕು</td> <td style="width: 30%; text-align: right;">1215.00</td> </tr> <tr> <td>1999-2000ರ ಜಮಾ</td> <td style="text-align: right;">31.00</td> </tr> <tr> <td style="text-align: right;">ಒಟ್ಟು</td> <td style="text-align: right;">1246.00</td> </tr> <tr> <td>1999-2000ರ ವೆಚ್ಚ</td> <td style="text-align: right;">31.00</td> </tr> <tr> <td>31.03.2000ಕ್ಕೆ ಅಖೈರ ಶಿಲ್ಕು</td> <td style="text-align: right;">1215.00</td> </tr> </table> <p>ಅಖೈರ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.</p>	01.04.1999ಕ್ಕೆ ಆರಂಭ ಶಿಲ್ಕು	1215.00	1999-2000ರ ಜಮಾ	31.00	ಒಟ್ಟು	1246.00	1999-2000ರ ವೆಚ್ಚ	31.00	31.03.2000ಕ್ಕೆ ಅಖೈರ ಶಿಲ್ಕು	1215.00			
01.04.1999ಕ್ಕೆ ಆರಂಭ ಶಿಲ್ಕು	1215.00													
1999-2000ರ ಜಮಾ	31.00													
ಒಟ್ಟು	1246.00													
1999-2000ರ ವೆಚ್ಚ	31.00													
31.03.2000ಕ್ಕೆ ಅಖೈರ ಶಿಲ್ಕು	1215.00													
12	<p>ಸ್ಥಾಯಿ ನಿಧಿ ಖಾತೆಯ ಲೆಕ್ಕ:- 1999-2000ನೇ ಸಾಲಿನಲ್ಲಿ ಈ ಖಾತೆಯ ವ್ಯವಹಾರವನ್ನು ಕೆನರಾ ಬ್ಯಾಂಕ್, ಹಂಪಿ ಖಾತೆ ನಂ.10281ರಲ್ಲಿ ನಡೆಸಿದ್ದು, ವ್ಯವಹಾರ ವಿವರ ಕೆಳಗಿನಂತಿದೆ.</p> <table style="width: 100%; border-collapse: collapse;"> <tr> <td style="width: 70%;">01.04.1999 ಕ್ಕೆ ಆರಂಭ ಶಿಲ್ಕು</td> <td style="width: 30%; text-align: right;">615392.00</td> </tr> <tr> <td>1999-2000 ಜಮಾ</td> <td style="text-align: right;">152199.00</td> </tr> <tr> <td>ಒಟ್ಟು</td> <td style="text-align: right;">767591.00</td> </tr> </table>	01.04.1999 ಕ್ಕೆ ಆರಂಭ ಶಿಲ್ಕು	615392.00	1999-2000 ಜಮಾ	152199.00	ಒಟ್ಟು	767591.00							
01.04.1999 ಕ್ಕೆ ಆರಂಭ ಶಿಲ್ಕು	615392.00													
1999-2000 ಜಮಾ	152199.00													
ಒಟ್ಟು	767591.00													

	1999-2000ರ ವೆಚ್ಚ 31.03.2000ಕ್ಕೆ ಅಖೈರು ಶಿಲ್ಕು ಸಮನ್ವಯ: ಬ್ಯಾಂಕ್ ಶಿಲ್ಕಿನೊಂದಿಗೆ ಅಖೈರು ಶಿಲ್ಕು ತಾಳೆಯಾಗುತ್ತದೆ.	715083-00 52508.00			
13	ನಿವೃತ್ತಿ ವೇತನ ವಂತಿಗೆ ಖಾತೆ:- ಈ ಖಾತೆಯ ವ್ಯವಹಾರವನ್ನು ಮೈಸೂರು ಸ್ಟೇಟ್ ಬ್ಯಾಂಕ್ ಹಂಪಿ ಖಾತೆ ನಂ.17:10003ರಲ್ಲಿ ನಡೆಸಿದೆ. ವ್ಯವಹಾರವು ಕೆಳಗಿನಂತಿದೆ. 01.04.1999ಕ್ಕೆ ಆರಂಭ ಶಿಲ್ಕು 1999-2000ರ ಜಮಾ ಒಟ್ಟು 99-2000ರ ವೆಚ್ಚ 31.03.2000ಕ್ಕೆ ಅಖೈರು ಶಿಲ್ಕು ಅಂತಿಮ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.	17472-00 476993-00 494465-00 476198-00 18267-00			
14	ಭಾರತೀಯ ವಿಜ್ಞಾನ ಸಂಶೋಧನೆ ಖಾತೆ:- ಈ ನಿಧಿಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ.10279 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ, 1999-2000ನೇ ಸಾಲಿನ ವ್ಯವಹಾರ ಕೆಳಗಿನಂತಿದೆ. 01.04.1999ಕ್ಕೆ ಆರಂಭ ಶಿಲ್ಕು 1999-2000ರ ಜಮಾ ಒಟ್ಟು 1999-2000ರ ವೆಚ್ಚ 31.03.200ಕ್ಕೆ ಶಿಲ್ಕು ಸಮನ್ವಯ: ಪಾಸ್ ಬುಕ್ ಪ್ರಕಾರ ಶಿಲ್ಕು ನಗದು ಪುಸ್ತಕ ಪ್ರಕಾರ ಶಿಲ್ಕು ವ್ಯತ್ಯಾಸ ದಿನಾಂಕ 30.03.2000ಕ್ಕೆ ರೂ.2552-00ನಗದು ಪುಸ್ತಕಕ್ಕೆ ಜಮಾ ತೆಗೆದುಕೊಂಡು ಚೆಕ್ ಮೊತ್ತವು ಬ್ಯಾಂಕ್‌ನಲ್ಲಿ 4: 2000ರಲ್ಲಿ ಜಮಾ ಆಗಿದೆ.	1866-00 25522-00 4418-00 48-00 4370-00 1818-00 4370-00 2552-00			
15	ಲೇವಣಿ ಖಾತೆ (ತೊಡಗಿಸಿರುವ ಹಣ):- 1999-2000ನೇ ಸಾಲಿನಲ್ಲಿ ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ.10280 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ. ಈ ಖಾತೆ ವ್ಯವಹಾರ ಕೆಳಗಿನಂತಿದೆ. 01.04.1999ಕ್ಕೆ ಆರಂಭ ಶಿಲ್ಕು 1999-2000ರ ಜಮಾ ಒಟ್ಟು 1999-2000ವೆಚ್ಚ	ರೂ.2440.00 ರೂ.45061.00 47504.00 512.00			

	<p>31.03.200ಕ್ಕೆ ಅಖೈರು ಶಿಲ್ಕು 46992.00</p> <p>ಸಮನ್ವಯ:-</p> <p>ಬ್ಯಾಂಕ್ ಶಿಲ್ಕು ರೂ.40492.00</p> <p>ಬ್ಯಾಂಕ್ ಖಾತೆ ನಂ.10281ಕ್ಕೆ 6500.00</p> <p>ತಪ್ಪಾಗಿ ಜಮಾ ಮಾಡಿದ್ದು 46992.00</p> <p>ಬ್ಯಾಂಕ್ ಖಾತೆ ನಂ.10281 ಕೆನರಾ ಬ್ಯಾಂಕ್‌ನಿಂದ ರೂ.6500.00 ತಕ್ಷಣ ಹಿಂದೆ ಪಡೆದು ಬ್ಯಾಂಕ್ ಖಾತೆ ನಂ.10280ಕ್ಕೆ ಜಮಾ ಮಾಡಲು ಸೂಚಿಸಿದೆ.</p>			
16	<p>ಶಾಂತವೇರಿ ಗೋಪಾಲಗೌಡ ಲೋಹಿಯಾ ಪೀಠ:-</p> <p>ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ.10309ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.16619.00</p> <p>1999-2000ರ ಜಮಾ ರೂ.84199.00</p> <p>ಒಟ್ಟು ರೂ.100818.00</p> <p>1999-2000ರ ವೆಚ್ಚ 19673.00</p> <p>31.03.2000ಕ್ಕೆ ಅಖೈರು ಶಿಲ್ಕು ರೂ.81145.00</p> <p>ಅಂತ್ಯ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.</p>			
17	<p>ಕಪ್ಪು ಹಲಗೆ ಯೋಜನೆ:-</p> <p>ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ. 6160:18 ವೈಶ್ಯ ಬ್ಯಾಂಕ್ ಕಮಲಾಪುರದಲ್ಲಿ ನಿರ್ವಹಿಸಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.27128-33</p> <p>1999-2000ರ ಜಮಾ -</p> <p>ಒಟ್ಟು ರೂ. 27128-33</p> <p>1999-2000 ಖರ್ಚು -</p> <p>ಅಖೈರು ಶಿಲ್ಕು ರೂ.27128-33</p> <p>ಈ ಖಾತೆಯ ವ್ಯವಹಾರವನ್ನು ಮುಕ್ತಾಯಗೊಳಿಸಿ ಎನ್.ಬಿ. ಖಾತೆ ನಂ10295 ಕೆನರಾ ಬ್ಯಾಂಕ್ ಹಂಪಿ ಇಲ್ಲಿಗೆ ವರ್ಗಾಯಿಸಲಾಗಿದೆ. (ದಿನಾಂಕ7.1.2000 ರಂದು)</p>			
18	<p>ದಲಿತ ಸಾಹಿತ್ಯಾ ಪೀಠ:-</p> <p>ಈ ಖಾತೆಯ ವ್ಯವಹಾರವನ್ನು ಖಾತೆ ನಂ 10307 ಕೆನರಾ ಬ್ಯಾಂಕ್, ಹಂಪಿಯಲ್ಲಿ ನಿರ್ವಹಿಸಿದ್ದು, ವಿವರ ಕೆಳಗಿನಂತಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.38676.00</p> <p>1999-2000ರ ಜಮಾ ರೂ.245635.00</p> <p>ಒಟ್ಟು ರೂ.284311.00</p> <p>1999-2000ರ ಖರ್ಚು ರೂ.68640.00</p> <p>31.03.2000ಕ್ಕೆ ಅಖೈರು ಶಿಲ್ಕು ರೂ.215671.00</p>			

	ಅಂತ್ಯ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.			
19	<p>ಜೀವಿ ಮತ್ತು ಅರಣ್ಯ ಖಾತೆ:- ಈ ಖಾತೆಯ ವ್ಯವಹಾರವನ್ನು ಖಾತೆ ನಂ.10357 ಕೆನರಾ ಬ್ಯಾಂಕ್, ಹಂಪಿಯಲ್ಲಿ ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.824829.00 1999-2000ರ ಜಮಾ ರೂ.60761.00 ಒಟ್ಟು ರೂ.885590.00 1999-2000ರ ಖರ್ಚು 884877.00 31.03.2000 ಕ್ಕೆ ಅಖೈರು ಶಿಲ್ಕು ರೂ.713.00</p> <p>ಅಂತ್ಯ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.</p>			
20	<p>ಶಿಲ್ಕುಕಲಾ ಖಾತೆಯ ವ್ಯವಹಾರ:- ಈ ಖಾತೆಯ ವ್ಯವಹಾರ ಖಾತೆ ನಂ 10311 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಿರ್ವಹಿಸಲಾಗಿದೆ. ವಿವರ ಈ ಕೆಳಗಿನಂತಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.645.00 1999-2000ರ ಜಮಾ ರೂ.12000.00 ಒಟ್ಟು 12645.00 1999-2000ರ ಖರ್ಚು - 31.03.2000ಕ್ಕೆ ಅಖೈರು ಶಿಲ್ಕು 12645.00</p> <p>ಅಂತ್ಯ ಶಿಲ್ಕು ಬ್ಯಾಂಕ್ ಶಿಲ್ಕಿನೊಂದಿಗೆ ತಾಳೆಯಾಗುತ್ತದೆ.</p>			
21	<p>ಪ್ರಸಾರಾಗಂದ ವ್ಯವಹಾರ:- 1999-2000ನೇ ಸಾಲಿನಲ್ಲಿ ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ 10295 ಕೆನರಾ ಬ್ಯಾಂಕ್ , ಹಂಪಿ ಖಾತೆ ನಂ. 17:10986 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೊಸಪೇಟೆ ಮತ್ತು ಖಾತೆ ನಂ.4045 ಬಿಡಿಸಿಸಿ ಬ್ಯಾಂಕ್ ಕಮಲಾಪುರ ಇಲ್ಲಿ ನಡೆಸಿದೆ. ವಿವರ ಕೆಳಗಿನಂತಿದೆ.</p> <p>01.04.1999ಕ್ಕೆ ಆರಂಭ ಶಿಲ್ಕು ರೂ.437796.45 1999-2000ರ ಜಮಾ ರೂ.3722396.58 ಒಟ್ಟು ರೂ.4160193.03 1999-2000ರ ಖರ್ಚು ರೂ.3735663.35 31.03.2000ಕ್ಕೆ ಅಖೈರು ಶಿಲ್ಕು ರೂ.424529.68</p> <p>ಸಮನ್ವಯ:-</p> <p>1 ಬ್ಯಾಂಕ್ ಖಾತೆ ನಂ 10295 ಕೆನರಾ ಬ್ಯಾಂಕ್ ಹಂಪಿ ಶಿಲ್ಕು ರೂ.240946.93 2 ಖಾತೆ ನಂ.17:10986 ಎಸ್.ಬಿ.ಎಂ. ಹೊಸಪೇಟೆ ರೂ.116216.75 3 ಖಾತೆ ನಂ 4045 ಬಿಡಿಸಿಸಿ ಬ್ಯಾಂಕ್ ಕಮಲಾಪುರ 21138.75 378302.43</p>			

31.03.2000 ಕ್ಕೆ ಕ್ಯಾಶ್ ಬುಕ್ ಶಿಲ್ಕು	ರೂ.424529.68
31.03.2000ಕ್ಕೆ ಪಾಸ್ ಬುಕ್ ಶಿಲ್ಕು	ರೂ.378302.43
ವ್ಯತ್ಯಾಸ	ರೂ.46227.25

ವ್ಯತ್ಯಾಸಕ್ಕೆ ಕಾರಣ:-

1	31.03.1999ಕ್ಕೆ ಜಮಾ ಮಾಡಿದ ಚೆಕ್ಗಳು ಹೊಂದಾಣಿಕೆಯಾಗದೇ ಇರುವುದು	ರೂ.93457.25
2	ನಗದಾಗದೇ ಇರುವ ಚೆಕ್ಗಳ ಮೊತ್ತ ವ್ಯತ್ಯಾಸ	ರೂ 47965.00 ರೂ 45492.25
3	ವಿವರ ಇಲ್ಲದ್ದು ಒಟ್ಟು	735.00 46227.25

ದಿನಾಂಕ 31.03.2000 ರಂದು ನಗದಾಗದೇ ಇರುವ ಚೆಕ್ಗಳ ವಿವರ

ಕ್ರ.ಸಂ	ಚೆಕ್ ನಂ	ದಿನಾಂಕ	ಮೊತ್ತ
1	749369	: 18.01.2000	575.00
2	749377	: 03.02.2000	4900.00
3	734203	: 27.03.2000	6000.00
4	734204	: 27.03.2000	1040.00
5	734205	: 27.03.2000	800.00
6	734206	: 27.03.2000	15000.00
7	734207	: 27.03.2000	500.00
8	734209	: 31.03.2000	3750.00
9	734210	: 31.03.2000	500.00
10	734211	: 31.03.2000	14900.00
		ಒಟ್ಟು	47965.00

1999-2000ನೇ ಸಾಲಿನ ಬ್ಯಾಂಕ್ ನ ವ್ಯವಹಾರ ವಿವರ ಅನುಬಂಧ-8 ರಲ್ಲಿ ನೀಡಿದೆ. ದಿನಾಂಕ 31.03.2000ಕ್ಕೆ ಬ್ಯಾಂಕಿಗೆ ಜಮಾ ಮಾಡಿ ಹೊಂದಾಣಿಕೆಯಾಗದೇ ಉಳಿದ ಚೆಕ್ಗಳ ವಿವರ:-

ಕ್ರ.ಸಂ	ಚೆಕ್ ನಂ	ದಿನಾಂಕ	ಮೊತ್ತ
1	17421	: 26.07.1993	391.00
2	070157	: 04.01.2000	100.00
3	1345893	: 04.01.2000	100.00
4	586879	: 26.10.1999	429.00

		5	203622	:	26.10.1999	50000.00																		
		6	203623	:	26.10.1999	38000.00																		
		7	609059	:	18.03.2000	1219.00																		
		8	340865	:	18.03.2000	375.00																		
		9	281909	:	03.03.2000	1277.00																		
		10	ಬೈ ಕ್ಯಾಷ್	:	31.03.2000	1330.00																		
		11	716407	:	31.03.2000	205.000																		
		12	205500	:	31.03.2000	30.00																		
					ಒಟ್ಟು	93457.25																		
22	<p>ವರ್ಗೀಕೃತ ಜಮಾ ಮತ್ತು ಖರ್ಚಿನ ವಿವರ:- ವರ್ಗೀಕೃತ ಜಮಾ ಮತ್ತು ಖರ್ಚಿನ ವಹಿಯನ್ನು ನಿರ್ವಹಿಸಲಾಗಿದೆ. ವಿವರಗಳನ್ನು ಅನುಬಂಧ-2ರಲ್ಲಿ ತಯಾರಿಸಿ (ಸಂಸ್ಥೆಯವರು ನೀಡಿದಂತೆ) ಹಾಗೂ ಸಂಖ್ಯೆ:9ರಲ್ಲಿ ನಮೂದಿಸಿದಂತೆ ಲಗತ್ತಿಸಿದೆ.</p>																							
23	<p>ವಾರ್ಷಿಕ ಲೆಕ್ಕ ಪತ್ರಗಳು:- ವಾರ್ಷಿಕ ಲೆಕ್ಕ ಪತ್ರಗಳನ್ನು ತಯಾರಿಸಿ ಸರ್ಕಾರದ ಶಿಕ್ಷಣ ಇಲಾಖೆಗೆ ಕಳುಹಿಸಿದೆ.</p>																							
24	<p>ಹೂಡಿಕೆಗಳು:- ಈ ವಹಿಯನ್ನು ನಿರ್ವಹಿಸಲಾಗಿದೆ. 1999-2000ನೇ ಸಾಲಿನ ವ್ಯವಹಾರವು ಈ ಕೆಳಗಿನಂತಿದೆ.</p> <table border="0"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>ರೂ.5068976.00</td> </tr> <tr> <td>2</td> <td>1999-2000ರ ಹೂಡಿಕೆ</td> <td>ರೂ.13791844.00</td> </tr> <tr> <td></td> <td>ಒಟ್ಟು</td> <td>18860820.00</td> </tr> <tr> <td></td> <td>1999-2000ರಲ್ಲಿ ನಗದೀಕರಣ</td> <td>7738729.00</td> </tr> <tr> <td></td> <td>31.03.2000ಕ್ಕೆ ಶಿಲ್ಕು</td> <td>11122091.00</td> </tr> </table> <p>ವಿವರ ಅನುಬಂಧ -5 ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.</p>									1	01.04.1999ಕ್ಕೆ ಆರಂಭ ಶಿಲ್ಕು	ರೂ.5068976.00	2	1999-2000ರ ಹೂಡಿಕೆ	ರೂ.13791844.00		ಒಟ್ಟು	18860820.00		1999-2000ರಲ್ಲಿ ನಗದೀಕರಣ	7738729.00		31.03.2000ಕ್ಕೆ ಶಿಲ್ಕು	11122091.00
1	01.04.1999ಕ್ಕೆ ಆರಂಭ ಶಿಲ್ಕು	ರೂ.5068976.00																						
2	1999-2000ರ ಹೂಡಿಕೆ	ರೂ.13791844.00																						
	ಒಟ್ಟು	18860820.00																						
	1999-2000ರಲ್ಲಿ ನಗದೀಕರಣ	7738729.00																						
	31.03.2000ಕ್ಕೆ ಶಿಲ್ಕು	11122091.00																						
25	<p>ಮುಂಗಡಗಳು:- ಮುಂಗಡ ವಹಿ ನಿರ್ವಹಿಸಲಾಗಿದೆ. 1999-2000ನೇ ಸಾಲಿನ ವ್ಯವಹಾರ ಈ ಕೆಳಗಿನಂತಿದೆ.</p> <p>1. ಇತರೆ ಮುಂಗಡಗಳು:-</p> <table border="0"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>936746.00</td> </tr> <tr> <td>2</td> <td>1999-2000 ಪಾವತಿ</td> <td>2040853.00</td> </tr> <tr> <td></td> <td>ಒಟ್ಟು</td> <td>2977599.00</td> </tr> <tr> <td></td> <td>1999.2000ರಲ್ಲಿ ಹೊಂದಾಣಿಕೆ</td> <td>2266987.00</td> </tr> <tr> <td></td> <td>31.03.2000ಕ್ಕೆ ಅಖೈರು ಶಿಲ್ಕು</td> <td>710612.00</td> </tr> </table> <p>ಹಿಂದಿನ ಸಾಲಿನ ವರದಿಯಲ್ಲಿ ಅಖೈರು ಶಿಲ್ಕು 936608.00 ಇತ್ತು ಮುಂಗಡ ಪುಸ್ತಕದಲ್ಲಿ ರೂ.936746.00 ಇರುವುದರಿಂದ ಪ್ರಾರಂಭ ಶಿಲ್ಕು ರೂ.936746.00ನ್ನು ತೆಗೆದುಕೊಳ್ಳಲಾಗಿದೆ. ವಿವರ ಅನುಬಂಧ -6ರಲ್ಲಿ ನೀಡಿದೆ.</p> <p>ನ್ಯೂನ್ಯತೆಗಳು:-</p> <p>1. ಹೊಂದಾಣಿಕೆ ಮಾಡಿಕೊಳ್ಳುವಾಗ ವಹಿಯಲ್ಲಿ ಆಯಾ ಮುಂಗಡಗಳ ಎದುರಿಗೆ ವೋಚರ್ ಮೂಲಕ</p>									1	01.04.1999ಕ್ಕೆ ಆರಂಭ ಶಿಲ್ಕು	936746.00	2	1999-2000 ಪಾವತಿ	2040853.00		ಒಟ್ಟು	2977599.00		1999.2000ರಲ್ಲಿ ಹೊಂದಾಣಿಕೆ	2266987.00		31.03.2000ಕ್ಕೆ ಅಖೈರು ಶಿಲ್ಕು	710612.00
1	01.04.1999ಕ್ಕೆ ಆರಂಭ ಶಿಲ್ಕು	936746.00																						
2	1999-2000 ಪಾವತಿ	2040853.00																						
	ಒಟ್ಟು	2977599.00																						
	1999.2000ರಲ್ಲಿ ಹೊಂದಾಣಿಕೆ	2266987.00																						
	31.03.2000ಕ್ಕೆ ಅಖೈರು ಶಿಲ್ಕು	710612.00																						

	<p>ಹೊಂದಾಣಿಕೆಯಾದ ಮೊತ್ತ, ಉಳಿದ ಎಷ್ಟು ಇತ್ಯಾದಿ ಎಂದು ನಮೂದಿಸಿರುವುದಿಲ್ಲ.</p> <p>2. ಪ್ರತಿ ಹೊಂದಾಣಿಕೆ ಸಮಯದಲ್ಲಿ ಹೊಂದಾಣಿಕೆ ಮಾಡಿದ ಅಧಿಕಾರಿಯು ಸಹಿ ಮಾಡಿರುವುದಿಲ್ಲ.</p> <p>3. ಪ್ರತಿ ತಿಂಗಳ ಮಾಹೆವಾರು ಘೋಷಾವಾರು ನಮೂದಿಸಿ ದೃಢೀಕರಿಸಿರುವುದಿಲ್ಲ. ಹಾಗೂ ವಾರ್ಷಿಕ ಘೋಷಾರೆಯನ್ನು ನಮೂದಿಸಿ ದೃಢೀಕರಿಸಿರುವುದಿಲ್ಲ.</p> <p>ಮೇಲಿನ ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದೆ.</p> <p>2. ಹಬ್ಬದ ಮುಂಗಡ:-</p> <p>ಈ ವಹಿಯನ್ನು ನಿರ್ವಹಿಸಿರುವುದಿಲ್ಲ. 1999-2000ನೇ ಸಾಲಿನ ವ್ಯವಹಾರವು ಸಂಸ್ಥೆಯವರು ನೀಡಿದಂತೆ) ಈ ಕೆಳಗಿನಂತಿದೆ.</p> <table border="1"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>ರೂ.77715.00</td> </tr> <tr> <td>2</td> <td>1999.2000ರಲ್ಲಿ ಪಾವತಿ</td> <td>146000.00</td> </tr> <tr> <td></td> <td>ಒಟ್ಟು</td> <td>223715.00</td> </tr> <tr> <td></td> <td>1999.2000ರಲ್ಲಿ ವಸೂಲಿ</td> <td>153280.00</td> </tr> <tr> <td></td> <td>31.03.2000ಕ್ಕೆ ಅಚ್ಚರ ಶಿಲ್ಕು</td> <td>70435.00</td> </tr> </table> <p>ಹಬ್ಬದ ಮುಂಗಡ ವಹಿಯನ್ನು ನಿರ್ವಹಿಸಲು ಸೂಚಿಸಲಾಗಿದೆ.</p>	1	01.04.1999ಕ್ಕೆ ಆರಂಭ ಶಿಲ್ಕು	ರೂ.77715.00	2	1999.2000ರಲ್ಲಿ ಪಾವತಿ	146000.00		ಒಟ್ಟು	223715.00		1999.2000ರಲ್ಲಿ ವಸೂಲಿ	153280.00		31.03.2000ಕ್ಕೆ ಅಚ್ಚರ ಶಿಲ್ಕು	70435.00						
1	01.04.1999ಕ್ಕೆ ಆರಂಭ ಶಿಲ್ಕು	ರೂ.77715.00																				
2	1999.2000ರಲ್ಲಿ ಪಾವತಿ	146000.00																				
	ಒಟ್ಟು	223715.00																				
	1999.2000ರಲ್ಲಿ ವಸೂಲಿ	153280.00																				
	31.03.2000ಕ್ಕೆ ಅಚ್ಚರ ಶಿಲ್ಕು	70435.00																				
26	<p>ಗುತ್ತಿಗೆದಾರರ ಠೇವಣಿಗಳು:-</p> <p>ಈ ವಹಿಯನ್ನು ನಿರ್ವಹಿಸಲಾಗಿದೆ. 1999.2000ನೇ ಸಾಲಿನ ವ್ಯವಹಾರ ಕೆಳಗಿನಂತಿದೆ.</p> <table border="1"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>ರೂ.77715.00</td> </tr> <tr> <td>2</td> <td>1999.2000ರಲ್ಲಿ ಜಮಾ</td> <td>35564.00</td> </tr> <tr> <td></td> <td>ಒಟ್ಟು</td> <td>412445.00</td> </tr> <tr> <td></td> <td>1999.2000ರಲ್ಲಿ ಮರುಪಾವತಿ</td> <td>23000.00</td> </tr> <tr> <td></td> <td>31.03.2000ಕ್ಕೆ ಶಿಲ್ಕು</td> <td>23000.00</td> </tr> </table> <p>ಮರುಪಾವತಿ ವಿವರ:-ತುಂಡು ಗುತ್ತಿಗೆದಾರರ ಬಿಲ್ಲಿನಲ್ಲಿ ಮುರುವಳಿ ಮಾಡಿದ ಭದ್ರತಾ ಠೇವಣಿ ರೂ.23000.00ನ್ನು ಮರುಪಾವತಿಸಿದೆ.</p>	1	01.04.1999ಕ್ಕೆ ಆರಂಭ ಶಿಲ್ಕು	ರೂ.77715.00	2	1999.2000ರಲ್ಲಿ ಜಮಾ	35564.00		ಒಟ್ಟು	412445.00		1999.2000ರಲ್ಲಿ ಮರುಪಾವತಿ	23000.00		31.03.2000ಕ್ಕೆ ಶಿಲ್ಕು	23000.00						
1	01.04.1999ಕ್ಕೆ ಆರಂಭ ಶಿಲ್ಕು	ರೂ.77715.00																				
2	1999.2000ರಲ್ಲಿ ಜಮಾ	35564.00																				
	ಒಟ್ಟು	412445.00																				
	1999.2000ರಲ್ಲಿ ಮರುಪಾವತಿ	23000.00																				
	31.03.2000ಕ್ಕೆ ಶಿಲ್ಕು	23000.00																				
27	<p>ಅನುದಾನಗಳು:-</p> <p>1999.2000ನೇ ಸಾಲಿನಲ್ಲಿ ಸರಕಾರದಿಂದ ಬಿಡುಗಡೆಯಾದ ಅನುದಾನ ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ.ಸಂ</th> <th>ವಿವರ</th> <th>ಅನುದಾನ ಮೊತ್ತ</th> </tr> </thead> <tbody> <tr> <td>1</td> <td>ವೇತನ ಅನುದಾನ</td> <td>18000000.00</td> </tr> <tr> <td>2</td> <td>ಅಭಿವೃದ್ಧಿ ಅನುದಾನ</td> <td>12000000.00</td> </tr> <tr> <td>3</td> <td>ಹೆಚ್ಚುವರಿ ಅನುದಾನ</td> <td>3600000.00</td> </tr> <tr> <td>4</td> <td>ಹರಿಹರನ ರಗಳೆ ಗ್ರಂಥ ಬಿಡುಗಡೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ</td> <td>100000.00</td> </tr> <tr> <td>5</td> <td>ಸಮಾಜ ಕಲ್ಯಾಣ ಇಲಾಖೆಯಿಂದ ಪ.ಪಂ: ಪ:ಜಾ ವಿದ್ಯಾರ್ಥಿಗಳಿಗೆ ಸಹಾಯಾನುದಾನ ಒಟ್ಟು ಮೊತ್ತ</td> <td>30000.00 33730000.00</td> </tr> </tbody> </table>	ಕ್ರ.ಸಂ	ವಿವರ	ಅನುದಾನ ಮೊತ್ತ	1	ವೇತನ ಅನುದಾನ	18000000.00	2	ಅಭಿವೃದ್ಧಿ ಅನುದಾನ	12000000.00	3	ಹೆಚ್ಚುವರಿ ಅನುದಾನ	3600000.00	4	ಹರಿಹರನ ರಗಳೆ ಗ್ರಂಥ ಬಿಡುಗಡೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ	100000.00	5	ಸಮಾಜ ಕಲ್ಯಾಣ ಇಲಾಖೆಯಿಂದ ಪ.ಪಂ: ಪ:ಜಾ ವಿದ್ಯಾರ್ಥಿಗಳಿಗೆ ಸಹಾಯಾನುದಾನ ಒಟ್ಟು ಮೊತ್ತ	30000.00 33730000.00			
ಕ್ರ.ಸಂ	ವಿವರ	ಅನುದಾನ ಮೊತ್ತ																				
1	ವೇತನ ಅನುದಾನ	18000000.00																				
2	ಅಭಿವೃದ್ಧಿ ಅನುದಾನ	12000000.00																				
3	ಹೆಚ್ಚುವರಿ ಅನುದಾನ	3600000.00																				
4	ಹರಿಹರನ ರಗಳೆ ಗ್ರಂಥ ಬಿಡುಗಡೆ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ	100000.00																				
5	ಸಮಾಜ ಕಲ್ಯಾಣ ಇಲಾಖೆಯಿಂದ ಪ.ಪಂ: ಪ:ಜಾ ವಿದ್ಯಾರ್ಥಿಗಳಿಗೆ ಸಹಾಯಾನುದಾನ ಒಟ್ಟು ಮೊತ್ತ	30000.00 33730000.00																				

	ವಿವರ ಅನುಬಂಧ -7ರಲ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.(ಸಂಸ್ಥೆಯವರು ನೀಡಿದಂತೆ																																			
28	<p>ಭದ್ರತಾ ಠೇವಣಿ ಪಡೆಯದೇ ಇರುವುದು:- ನಗದು ಹಣಕಾಸು ವಹಿವಾಟು ಮಾಡುವ ಉಗ್ರಾಣದ ಮೇಲ್ವಿಚಾರಣೆ ಹಾಗೂ ವಾಹನಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಸಿಬ್ಬಂದಿಯು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 353ಪ್ರಕಾರ ಸೂಕ್ತವಾದ ಭದ್ರತಾ ಠೇವಣಿ ಇಡಬೇಕಾಗಿರುತ್ತದೆ. ಆದರೆ, ಕನ್ನಡ ವಿಶ್ವವಿದ್ಯಾಲಯದವರು, ಸದರೀ ಮೇಲ್ವಿಚಾರಣೆ ಮಾಡುವಂಥ ಪ್ರಸ್ತುತ ಸಾಲಿನ ಸಿಬ್ಬಂದಿಯಿಂದ ಭದ್ರತಾ ಠೇವಣಿ ಪಡೆದಿರುವುದಿಲ್ಲ. ಆದ್ದರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 353 ಹಾಗೂ ಕನ್ನಡ ವಿಶ್ವವಿದ್ಯಾಲಯದ ಪರಿನಿಯಮ 15 (ಪುಟ ಸಂಖ್ಯೆ 68)ರ ಪ್ರಕಾರ (ಕನಿಷ್ಠ ಪಕ್ಷ ಪ್ರತಿಯೊಬ್ಬರಿಂದ ರೂ.1000)ಸದರೀ ಮೇಲ್ವಿಚಾರಣೆಯನ್ನು ನಡೆಸುವಂಥ ಸಿಬ್ಬಂದಿಯಿಂದ ಭದ್ರತಾ ಠೇವಣಿ ಪಡೆದು, ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮುಂದಿನ ತನಿಖೆಗೆ ಹಾಜರುಪಡಿಸಲು ಸೂಚಿಸಿದೆ</p>																																			
29	<p>ಸಾಲಗಳು:- ಹಂಪಿ ವಿಶ್ವವಿದ್ಯಾಲಯದ ಸೊಸೈಟಿಗೆ 1997-98ನೇ ಸಾಲಿನಲ್ಲಿ ರೂ.500000.00ಗಳನ್ನು ಪ್ರಸಾರಾಂಗದ ಖಾತೆಯಿಂದ ಪಾವತಿಸಿತ್ತು. 1990-2000ನೇ ಸಾಲಿನ ವ್ಯವಹಾರದ ವಿವರ ಈ ಕೆಳಗಿನಂತಿದೆ.</p> <table border="1"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>ರೂ.140371.00</td> </tr> <tr> <td></td> <td>1999-2000ರ ಪಾವತಿ</td> <td>-</td> </tr> <tr> <td></td> <td>ಒಟ್ಟು</td> <td>140371.00</td> </tr> <tr> <td></td> <td>31.03.2000ಕ್ಕೆ ಅಖೈರು ಶಿಲ್ಕು</td> <td>123263.00</td> </tr> </table> <p>ವಸೂಲಾತಿಯ ವಿವರ ಈ ಕೆಳಗಿನಂತಿದೆ.</p> <table border="1"> <thead> <tr> <th>ಕ್ರ.ಸಂ</th> <th>ಚೆಕ್ ನಂ</th> <th>ದಿನಾಂಕ</th> <th>ಮೊತ್ತ</th> </tr> </thead> <tbody> <tr> <td>1</td> <td>926934</td> <td>21.07.1999</td> <td>2726.00</td> </tr> <tr> <td>2</td> <td>926974</td> <td>03.11.1999</td> <td>7477.00</td> </tr> <tr> <td>3</td> <td>351437</td> <td>05.01.2000</td> <td>6905.00</td> </tr> <tr> <td></td> <td></td> <td>ಒಟ್ಟು</td> <td>17108.00</td> </tr> </tbody> </table> <p>ಬಾಕಿ ಉಳಿದ ಮೊತ್ತ ರೂ. 123163.00ನ್ನು ಮತ್ತು ಸಾಲ ನೀಡಿದ ರೂ.5.00 ಲಕ್ಷಕ್ಕೆ ಶೇ13 ಬಡ್ಡಿ ಅಕರಿಸಿ ಸಾಲ ಚುಕ್ತಾ ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.</p>	1	01.04.1999ಕ್ಕೆ ಆರಂಭ ಶಿಲ್ಕು	ರೂ.140371.00		1999-2000ರ ಪಾವತಿ	-		ಒಟ್ಟು	140371.00		31.03.2000ಕ್ಕೆ ಅಖೈರು ಶಿಲ್ಕು	123263.00	ಕ್ರ.ಸಂ	ಚೆಕ್ ನಂ	ದಿನಾಂಕ	ಮೊತ್ತ	1	926934	21.07.1999	2726.00	2	926974	03.11.1999	7477.00	3	351437	05.01.2000	6905.00			ಒಟ್ಟು	17108.00			
1	01.04.1999ಕ್ಕೆ ಆರಂಭ ಶಿಲ್ಕು	ರೂ.140371.00																																		
	1999-2000ರ ಪಾವತಿ	-																																		
	ಒಟ್ಟು	140371.00																																		
	31.03.2000ಕ್ಕೆ ಅಖೈರು ಶಿಲ್ಕು	123263.00																																		
ಕ್ರ.ಸಂ	ಚೆಕ್ ನಂ	ದಿನಾಂಕ	ಮೊತ್ತ																																	
1	926934	21.07.1999	2726.00																																	
2	926974	03.11.1999	7477.00																																	
3	351437	05.01.2000	6905.00																																	
		ಒಟ್ಟು	17108.00																																	
30	<p>ರಸ್ತೆ ಡಾಂಬರೀಕರಣ ಖಾತೆ:- 1999-2000ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ಆವರಣದ ರಸ್ತೆಗಳ ಡಾಂಬರೀಕರಣಕ್ಕಾಗಿ ಸಂಸದರ ನಿಧಿಯಿಂದ ರೂ. 7.31 ಲಕ್ಷ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ರೂ. 6.00 ಲಕ್ಷ ಬಿಡುಗಡೆಯಾಗಿದೆ ಈ ಖಾತೆಯ ವ್ಯವಹಾರ ಕೆಳಗಿನಂತಿದೆ. ಬ್ಯಾಂಕ್ ಖಾತೆ ಸಂ.10374ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ.</p> <table border="1"> <tr> <td>1</td> <td>01.04.1999ಕ್ಕೆ ಆರಂಭ ಶಿಲ್ಕು</td> <td>-</td> </tr> <tr> <td>2</td> <td>1999-2000ರ ಜಮಾ</td> <td>ರೂ.1329126.00</td> </tr> <tr> <td></td> <td>ಒಟ್ಟು</td> <td>ರೂ.1329126.00</td> </tr> <tr> <td></td> <td>1999-2000ರ ಜಮಾ</td> <td>1142240.00</td> </tr> </table>	1	01.04.1999ಕ್ಕೆ ಆರಂಭ ಶಿಲ್ಕು	-	2	1999-2000ರ ಜಮಾ	ರೂ.1329126.00		ಒಟ್ಟು	ರೂ.1329126.00		1999-2000ರ ಜಮಾ	1142240.00																							
1	01.04.1999ಕ್ಕೆ ಆರಂಭ ಶಿಲ್ಕು	-																																		
2	1999-2000ರ ಜಮಾ	ರೂ.1329126.00																																		
	ಒಟ್ಟು	ರೂ.1329126.00																																		
	1999-2000ರ ಜಮಾ	1142240.00																																		

	31.03.2000ಕ್ಕೆ ಅಖೈರು ಶಿಲ್ಕು (ಸಂಸದರ ನಿಧಿಯಿಂದ ರೂ.7.31 ಲಕ್ಷ ಬಿಡುಗಡೆಯಾಗಿದ್ದು ಇದರಲ್ಲಿ ರೂ.1874.00ನ್ನು ಬ್ಯಾಂಕ್‌ನ ಕಮಿಷನ್ ಕಡಿತ ಮಾಡಿ ರೂ.729126.00 ಮಾತ್ರ ಖಾತೆಗೆ ಜಮೆಯಾಗಿದೆ. ಸಮನ್ವಯ:- 1 ಬ್ಯಾಂಕ್ ಪಾಸ್ ಬುಕ್ ಪ್ರಕಾರ ಶಿಲ್ಕು ರೂ.193304.00 2 ರೂ.6418.00 4: 2000ರಲ್ಲಿ ನಗದಾಗಿದೆ. (-)6418.00 186886.00			
31	ಹುಡ್ಕೊ ಖಾತೆಯ ವ್ಯವಹಾರ:- 1999-2000ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಹುಡ್ಕೊದಿಂದ ವಸತಿ ಮನೆಗಳ ನಿರ್ಮಾಣಕ್ಕಾಗಿ ಸಾಲ ಪಡೆದಿದ್ದು, ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ ನಂ.10375 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ, ವಿವರ ಈ ಕೆಳಗಿನಂತಿದೆ. 1 01.04.1999ಕ್ಕೆ ಆರಂಭ ಶಿಲ್ಕು ಇಲ್ಲ 2 1999-2000ರ ಜಮಾ ರೂ.5250255.00 ಒಟ್ಟು 5250255.00 1999-2000ರ ಖರ್ಚು 5151840.00 31.03.2000ಕ್ಕೆ ಅಖೈರು ಶಿಲ್ಕು 98415.00 ಅಂತ್ಯ ಶಿಲ್ಕು ತಾಳೆಯಾಗುತ್ತದೆ.			
32	ಯು.ಜಿ.ಸಿ ಖಾತೆ:- ಈ ಖಾತೆಯ ವ್ಯವಹಾರವನ್ನು ಬ್ಯಾಂಕ್ ಖಾತೆ 10384 ಕೆನರಾ ಬ್ಯಾಂಕ್ ಹಂಪಿಯಲ್ಲಿ ನಡೆಸಿದೆ. ವ್ಯವಹಾರ ಈ ಕೆಳಗಿನಂತಿದೆ. 1 01.04.1999ಕ್ಕೆ ಆರಂಭ ಶಿಲ್ಕು - 2 1999.2000ರ ಜಮಾ 5412325.00 ಒಟ್ಟು 5412325.00 1999-2000ರ ಖರ್ಚು(ಠೇವಣಿ ಮಾಡಿದೆ) 5411325.00 31.03.2000ಕ್ಕೆ ಶಿಲ್ಕು 1000.00 ಸಮನ್ವಯ:- ಸಾವಧಿ ಠೇವಣಿ ರೂ.5411325.00 ಬ್ಯಾಂಕ್ ಶಿಲ್ಕು ರೂ.1000.00 ರೂ.54123225.00			
33	ಬ್ಯಾಂಕ್‌ನಲ್ಲಿಯ ನಿಧಿಯನ್ನು ಇನ್ನೊಂದು ಬ್ಯಾಂಕಿಗೆ ಸಕಾಲದಲ್ಲಿ ವರ್ಗಾವಣೆ ಮಾಡದೇ ವಿಶ್ವವಿದ್ಯಾಲಯ ನಿಧಿಗೆ ನಷ್ಟವುಂಟು ಮಾಡಿರುವುದು. ಪ್ರಸ್ತುತ ಸಾಲಿನಲ್ಲಿ ಒಂದು ಬ್ಯಾಂಕ್ ಉಳಿತಾಯ ಖಾತೆಯಿಂದ ಇನ್ನೊಂದು ಬ್ಯಾಂಕಿನ ಉಳಿತಾಯ ಖಾತೆಗೆ ನಿಧಿಯನ್ನು ವರ್ಗಾವಣೆ ಮಾಡುವುದರಲ್ಲಿ ಪ್ರತಿ ತಿಂಗಳು 10ನೇ ದಿನಾಂಕದೊಳಗಾಗಿ ವರ್ಗಾಯಿಸಿದರೆ ಉಳಿತಾಯ ಖಾತೆಗೆ ನೀಡುವ ಬ್ಯಾಂಕ್ ಬಡ್ಡಿಗೆ ಯಾವುದೇ ನಷ್ಟವಾಗುವುದಿಲ್ಲ. ಆದರೆ 1999-2000ನೇ ಸಾಲಿನಲ್ಲಿ ಆಯಾ			

	<p>ತಿಂಗಳು 10ನೇ ತಾರೀಖಿನ ನಂತರ ವರ್ಗಾವಣೆ ಮಾಡಿದ್ದರಿಂದ ವಿಶ್ವವಿದ್ಯಾಲಯ ನಿಧಿಗೆ ನಷ್ಟ ಉಂಟಾಗಿರುತ್ತದೆ. ಅದು ವಿವರ ಅನುಬಂಧ -9ರಲ್ಲಿ ನಮೂದಿಸಿರುವಂತೆ ಒಟ್ಟು ರೂ. 10303251.00ಗಳನ್ನು ವರ್ಗಾವಣೆ ಮಾಡಿದ್ದರಿಂದ ಶೇ.4.5 ರಂತೆ ಒಂದು ತಿಂಗಳಿಗೆ ರೂ 38637 ಬಡ್ಡಿ ನಷ್ಟವಾಗಿರುತ್ತದೆ. ಸದರೀ ವರ್ಗಾವಣೆಯನ್ನು ನಿಗದಿತ ಅವಧಿಯಲ್ಲಿಯೇ ವರ್ಗಾಯಿಸಿದ್ದರೆ ಈ ಆಗುತ್ತಿರಲಿಲ್ಲ. ಕಾರಣ ವರ್ಗಾವಣೆಗೆ ಕಾರಣರಾದವರಿಂದ ರೂ.38,637.00ಗಳನ್ನು ವಸೂಲಿ ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲು ಸೂಚಿಸಿದೆ. ಮುಂದೆ ಈ ರೀತಿಯ ನಷ್ಟ ಆಗದಂತೆ ನೋಡಿಕೊಳ್ಳಲು ಸೂಚಿಸಿದೆ.</p>																																			
34	<p>ಮುಂಗಡ ಪುಸ್ತಕದಲ್ಲಿನ ನ್ಯೂನತೆಗಳು:- ಮುಂಗಡ ಪುಸ್ತಕವನ್ನು ಪರಿಶೀಲಿಸಿದಾಗ ಈ ಕೆಳಕಂಡಂತೆ ನ್ಯೂನತೆಗಳು ಕಂಡು ಬಂದಿವೆ.</p> <ol style="list-style-type: none"> 1. ಮುಂಗಡ ಹೊಂದಾಣಿಕೆ ಆಗಿದ್ದರೂ ಸಹ, ಮುಂಗಡ ಪುಸ್ತಕದಲ್ಲಿ ನಮೂದಿಸಿ, ಶಿಲ್ಕುವನ್ನು ಕಡಿಮೆಗೊಳಿಸದೇ ಹಾಗೂ ಮುಂದುವರಿಸಿಕೊಂಡು ಬಂದಿದೆ. ಉದಾಹರಣೆಗೆ ವೋಚರ್ ಸಂಖ್ಯೆ:850: 09.09.99 ರೂ. 500ಮುಂಗಡ ಪಾವತಿ ವೋಚರ್ ಸಂಖ್ಯೆ 2: 06.12.099 ರೂ. 500 ಮುಂಗಡ ಹೊಂದಾಣಿಕೆ ಆಗಿರುತ್ತದೆ. 2. ಹಿಂದಿನ ಸಾಲಿನಲ್ಲಿ ನೀಡಿದ ಮುಂಗಡವನ್ನು ಪ್ರಸ್ತುತ ಸಾಲಿನಲ್ಲಿ ಮುಂದುವರಿಸಿರುವುದು ಹಾಗೂ ಹೊಂದಾಣಿಕೆಯ ವಿವರಗಳನ್ನು ನಮೂದಿಸಿರುವುದಿಲ್ಲ. ಉದಾ:-ಚೆಕ್ಕ್ ಸಂಖ್ಯೆ: 926397 ದಿನಾಂಕ: 12.02.1999 ರೂ.3000 ಮುಂಗಡ ಪಾವತಿ. ವೋಚರ್ ಸಂಖ್ಯೆ: 14:29.04.1999 ರೂ. 3000 ಮುಂಗಡ ಹೊಂದಾಣಿಕೆ ಆಗಿರುತ್ತದೆ. ಉದಾ:- ಚೆಕ್ಕ್ ಸಂಖ್ಯೆ :257525 ದಿನಾಂಕ:09.02.1998 ರೂ.500 ಮುಂಗಡ ಬಾಕಿ ವೋಚರ್ ಸಂಖ್ಯೆ ದಿನಾಂಕ 3: 08.07.1999 ರೂ. 500 ಮುಂಗಡ ಹೊಂದಾಣಿಕೆ. ಮೇಲಿನ ನ್ಯೂನತೆಗಳನ್ನು ಸರಿಪಡಿಸಲು, ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಇಂತಹ ನ್ಯೂನತೆಗಳು ಮರುಕಳಿಸದಂತೆ, ಎಚ್ಚರ ವಹಿಸಲು ಸಂಬಂಧಿಸಿದ ವಿಷಯ ನಿರ್ವಾಹಕರಿಗೆ ಸೂಚನೆಗಳನ್ನು ನೀಡಲು ಸೂಚಿಸಲಾಗಿದೆ 																																			
35	<p>ಮುಂಗಡ ಪಾವತಿ ಮತ್ತು ಹೊಂದಾಣಿಕೆ ವಿವರಗಳನ್ನು ಮುಂಗಡ ಪುಸ್ತಕದಲ್ಲಿ ದಾಖಲು ಮಾಡದೇ ಇರುವ ಪ್ರಕರಣಗಳು:- ಮುಂಗಡ ಪಾವತಿ ಮತ್ತು ಹೊಂದಾಣಿಕೆ ಬಿಲ್ಲುಗಳನ್ನು ಪರಿಶೀಲಿಸಲಾಗಿದೆ. ಈ ಕೆಳಕಂಡ ಪ್ರಕರಣಗಳನ್ನು ಮುಂಗಡ ಪುಸ್ತಕದಲ್ಲಿ ದಾಖಲು ಮಾಡಿರುವುದು.ವಿವರಗಳು ಈ ಕೆಳಕಂಡಂತೆ ಇವೆ</p> <table border="1"> <thead> <tr> <th>ಕ್ರ. ಸಂ</th> <th>ವೋ. ನಂ</th> <th>ದಿನಾಂಕ</th> <th>ಚೆಕ್ ನಂ</th> <th>ದಿನಾಂಕ</th> <th>ಮುಂಗಡ ಪಾವತಿ</th> <th>ಮುಂಗಡ ಹೊಂದಾಣಿಕೆ</th> <th>ಮುಂಗಡ ವಿವರ</th> </tr> </thead> <tbody> <tr> <td>1</td> <td>1276</td> <td>3.12.99</td> <td>311204</td> <td>3.12.99</td> <td>1500</td> <td>1500</td> <td>ವಾಹನ ದುರಸ್ತಿ ವೋಚರ್ ಸಂಖ್ಯೆ:24 ದಿ:31.12.99ರಲ್ಲಿ ಹೊಂದಾಣಿಕೆ ಆಗಿದೆ.</td> </tr> <tr> <td>2</td> <td>383</td> <td>26.7.99</td> <td>926731</td> <td>30.3.99</td> <td>661</td> <td>661</td> <td>ವೋಚರ್ ಸಂಖ್ಯೆ:7 ದಿ: 30.7.99ರಲ್ಲಿ ಹೊಂದಾಣಿಕೆ ಆಗಿದೆ.</td> </tr> <tr> <td>3</td> <td>1282</td> <td>3.12.99</td> <td>311205</td> <td>3.12.99</td> <td>500</td> <td>-</td> <td>ಸಾದಿಲ್ವಾರು ವಿವರ</td> </tr> </tbody> </table> <p>ಮೇಲಿನ ನ್ಯೂನತೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p>	ಕ್ರ. ಸಂ	ವೋ. ನಂ	ದಿನಾಂಕ	ಚೆಕ್ ನಂ	ದಿನಾಂಕ	ಮುಂಗಡ ಪಾವತಿ	ಮುಂಗಡ ಹೊಂದಾಣಿಕೆ	ಮುಂಗಡ ವಿವರ	1	1276	3.12.99	311204	3.12.99	1500	1500	ವಾಹನ ದುರಸ್ತಿ ವೋಚರ್ ಸಂಖ್ಯೆ:24 ದಿ:31.12.99ರಲ್ಲಿ ಹೊಂದಾಣಿಕೆ ಆಗಿದೆ.	2	383	26.7.99	926731	30.3.99	661	661	ವೋಚರ್ ಸಂಖ್ಯೆ:7 ದಿ: 30.7.99ರಲ್ಲಿ ಹೊಂದಾಣಿಕೆ ಆಗಿದೆ.	3	1282	3.12.99	311205	3.12.99	500	-	ಸಾದಿಲ್ವಾರು ವಿವರ			
ಕ್ರ. ಸಂ	ವೋ. ನಂ	ದಿನಾಂಕ	ಚೆಕ್ ನಂ	ದಿನಾಂಕ	ಮುಂಗಡ ಪಾವತಿ	ಮುಂಗಡ ಹೊಂದಾಣಿಕೆ	ಮುಂಗಡ ವಿವರ																													
1	1276	3.12.99	311204	3.12.99	1500	1500	ವಾಹನ ದುರಸ್ತಿ ವೋಚರ್ ಸಂಖ್ಯೆ:24 ದಿ:31.12.99ರಲ್ಲಿ ಹೊಂದಾಣಿಕೆ ಆಗಿದೆ.																													
2	383	26.7.99	926731	30.3.99	661	661	ವೋಚರ್ ಸಂಖ್ಯೆ:7 ದಿ: 30.7.99ರಲ್ಲಿ ಹೊಂದಾಣಿಕೆ ಆಗಿದೆ.																													
3	1282	3.12.99	311205	3.12.99	500	-	ಸಾದಿಲ್ವಾರು ವಿವರ																													

36	<p>ಮನೆ ಬಾಡಿಗೆ ಭತ್ಯೆ ನಿಯಮಬಾಹಿರವಾಗಿ ಪಾವತಿಸಿರುವುದು:-</p> <p>ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರಿಗೆ ಮನೆ ಬಾಡಿಗೆ ಭತ್ಯೆಯನ್ನು ಹೊಸಪೇಟೆಯಲ್ಲಿ ನೀಡಬಹುದಾದ ಭತ್ಯೆಗೆ ಸಮಾವಾಗಿ ನೀಡಲಾಗುತ್ತದೆ ಅದರೆ ಕನ್ನಡ ವಿಶ್ವವಿದ್ಯಾಲಯವು ಹೊಸಪೇಟೆ ನಗರಸಭೆಯ ವ್ಯಾಪ್ತಿಗೆ ಬಾರದೆ ಇರುವುದರಿಂದ ಸುಮಾರು (15ಕಿ.ಮೀ) ಕಮಲಾಪುರ ಗ್ರಾಮ ವ್ಯಾಪ್ತಿಯಲ್ಲಿ ಬರುವ ಹಂಪಿ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗೆ ವೇತನ ಪ್ರತಿ ಶತ ಶೇ. 3ರಂತೆ ನೀಡಬೇಕಾಗಿದ್ದು, ಇಲ್ಲಿ ಶೇ 7.5 ರಂತೆ ನೀಡಲಾಗಿದೆ. ಇದನ್ನು ತನಿಖೆಯಲ್ಲಿ ಒಪ್ಪಲಾಗದು. ಹೆಚ್ಚುವರಿಯಾಗಿ ನೀಡಲಾದ ಮನೆ ಬಾಡಿಗೆ ಭತ್ಯೆಯನ್ನು ಲೆಕ್ಕಾಚಾರ ಮಾಡಿ ವಸೂಲಾತಿಗೆ ಕ್ರಮ ಕೈಗೊಳ್ಳುವುದು. 1998-99ನೇ ಸಾಲಿನ ತನಿಖಾ ವರದಿ ಪ್ರಕಾರ ಸಂ.40ರಲ್ಲಿ ಮನೆ ಬಾಡಿಗೆ ಭತ್ಯೆ ಬಗ್ಗೆ ಇತ್ಯರ್ಥಗೊಳಿಸಲು ಸೂಚಿಸುವಲ್ಲಿ ಯಾವ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಈ ಗ್ರೇಡ್ ಮನೆ ಬಾಡಿಗೆ ಭತ್ಯೆ ನೀಡಿ, ಇದುವರೆಗೆ ಹೆಚ್ಚುವರಿಯಾಗಿ ನೀಡಿರುವ ಮನೆ ಬಾಡಿಗೆ ಭತ್ಯೆಯನ್ನು ವಸೂಲಿ ಮಾಡಲು ಸೂಚಿಸಲಾಗಿದೆ. ಹಾಗೂ ತಕ್ಷಣದಿಂದ 'ಸಿ' ಗ್ರೇಡ್ ಮನೆಬಾಡಿಗೆ ಭತ್ಯೆಯ ಬದಲು 'ಈ' ಗ್ರೇಡ್ ಭತ್ಯೆ ನೀಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p>			
37	<p>ಸೇವಾ ಪುಸ್ತಕಗಳಲ್ಲಿ ಕಂಡು ಬಂದ ನ್ಯೂನತೆಗಳು:-</p> <p>1999-2000ನೇ ಸಾಲಿನ ತನಿಖೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ ಇದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಪರಿಶೀಲಿಸಿದಾಗ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ. ಸದರೀ ನ್ಯೂನತೆಗಳ ಬಗ್ಗೆ 1998-99ನೇ ಸಾಲಿನ ತನಿಖಾ ವರದಿ ಪ್ರಕಾರ ಸಂ.33ರಲ್ಲಿ ಸರಿಪಡಿಸಲು ಸೂಚಿಸಿದರೂ ಇದರ ಬಗ್ಗೆ ಯಾವ ಸೂಕ್ತ ಕ್ರಮ ಕೈಗೊಂಡಿಲ್ಲ. ಕಾರಣ ಈ ಕೆಳಗೆ ನಮೂದಿಸಿದ ನ್ಯೂನತೆಗಳನ್ನು ಸರಿಪಡಿಸಿ ದಾಖಲೆಯೊಂದಿಗೆ ಹಾಜರುಪಡಿಸಲು ಸೂಚಿಸಿದೆ.</p> <ol style="list-style-type: none"> 1. ಮರಣ ಮತ್ತು ನಿವೃತ್ತಿ ಉಪದನದ ಬಗ್ಗೆ ನಾಮ ನಿರ್ದೇಶನವನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 302(6) (ನಮೂನೆ 2 ರಿಂದ 5ರವರೆಗೆ ಯಾವುದಾದರೊಂದು) ಪ್ರಕಾರ ನಾಮ ನಿರ್ದೇಶನ ಮಾಡಬೇಕಾಗಿದ್ದು ಅದನ್ನು ಪಡೆದು ಲಗತ್ತಿಸಿರುವುದಿಲ್ಲ. 2. ಕೆಸಿಎಸ್‌ಆರ್ ನಿಯಮ 406ರ ಪ್ರಕಾರ ನೌಕರರ ಗುರುತಿನ ಚಿಕ್ಕುಗಳನ್ನು ನಮೂದಿಸಬೇಕಾಗಿದ್ದು, ನಮೂದಿಸಿರುವುದಿಲ್ಲ. 3. ಕೆಸಿಎಸ್‌ಆರ್ ನಿಯಮ 407ರ ಪ್ರಕಾರ ಸರಕಾರಿ ನೌಕರರಿಗೆ ಪ್ರತಿ ವರ್ಷ ಅವರವರ (ಕೆಲವು) ಸೇವಾ ಪುಸ್ತಕಗಳನ್ನು ತೋರಿಸಿ ಪರಿಶೀಲಿಸಿದ ಬಗ್ಗೆ ಸಹಿಯನ್ನು ಪಡೆದಿರುವುದಿಲ್ಲ. 4. ಕೆಲವೊಂದು ಸೇವಾ ಪುಸ್ತಕಗಳಲ್ಲಿ ಬಿಳಿ ಬಣ್ಣದಿಂದ ಅಳಿಸಿ ಬರೆಯಲಾಗಿದೆ. ಹಾಗೂ ತಿದ್ದುಪಡಿಯನ್ನು ದೃಢೀಕರಿಸಿರುವುದಿಲ್ಲ. ದೃಢೀಕರಿಸಲು ಸೂಚಿಸಿದೆ. 5. ಕೆಲವು ಬೋಧಕ ಸಿಬ್ಬಂದಿಗಳ ಸೇವಾ ಪುಸ್ತಕಗಳಲ್ಲಿ ಜನ್ಮ ದಿನಾಂಕಕ್ಕೆ ದೃಢೀಕರಣ ಮಾಡಿರುವುದಿಲ್ಲ. 			
38	<p>ಸೇವಾ ಪುಸ್ತಕ ಹಾಜರುಪಡಿಸದಿರುವುದು:-</p> <p>ಶ್ರೀ ಗರಿಡಿಬೋರಯ್ಯ, ಜವಾನ ಇವರು ಪತ್ನಿಗೆ ಹೆರಿಗೆಯಾದ ಕಾರಣ 15 ದಿನಗಳ ಪತ್ರತ್ತ ರಜೆಗಳು (ಅವಧಿ 17.01.2000 ರಿಂದ 31.01.2000) ಪಡೆದಿರುವುದನ್ನು ನಿಯಮಾನುಸಾರ ಪರಿಶೀಲಿಸಲು, ಸದರೀಯವರ ಸೇವಾ ಪುಸ್ತಕ ಹಾಜರುಪಡಿಸಿರುವುದಿಲ್ಲ. ಕಾರಣ ಹಾಜರುಪಡಿಸಲು, ಸೂಚಿಸಿದೆ.</p>			
39	<p>ಪದೋನ್ನತಿ ಕೊಡುವಾಗ ವೇತನವನ್ನು ನಿಯಮಕ್ಕೆ ವ್ಯತಿರಿಕ್ತವಾಗಿ ನಿಗದಿಗೊಳಿಸಿರುವುದು:-</p> <p>ವಿಶ್ವವಿದ್ಯಾಲಯದಲ್ಲಿ ಸೇವೆಸಲ್ಲಿಸುತ್ತಿರುವ ನೌಕರುಗಳ ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿ ಕಿರಿಯ ಸಹಾಯಕರಿಂದ ಹಿರಿಯ ಸಹಾಯಕರಾಗಿ ಬೆರಳಚ್ಚುಗಾರರಿಂದ ಶೀಘ್ರಲಿಪಿಗಾರರಾಗಿ, ಗ್ರೂಪ್ 'ಡಿ' ಯಿಂದ ಕಿರಿಯ</p>			

	<p>ಸಹಾಯಕರಾಗಿ ಹಾಗೂ ಕಾವಲುಗಾರರಿಂದ ಅನುಚರರಾಗಿ ಪದೋನ್ನತಿ ನೀಡಿ ವೇತನವನ್ನು ನಿಗದಿಪಡಿಸಿರುತ್ತದೆ. ಆದರೆ ವೇತನವನ್ನು ನಿಗದಿಪಡಿಸುವಾಗ ಕೆ.ಸಿ.ಎಸ್.ಆರ್ ನಿಯಮ (ಬಿ) (2) ಪ್ರಕಾರ ವೇತನವನ್ನು ಮರು ನಿಗದಿಪಡಿಸಿ ಸೌಲಭ್ಯ ನೀಡಲಾಗಿದೆ. ಇದು ಸರಿಯಲ್ಲ. ಸದರಿ ನೌಕರರ ವೇತನ ಬಡ್ಡಿ ಹುದ್ದೆಯು ಕನಿಷ್ಠ ವೇತನಕ್ಕಿಂತ ಕಡಿಮೆ ಇದ್ದು, ಬಡ್ಡಿಯ ನಂತರ ಸದರಿ ನೌಕರರ ವೇತನವನ್ನು ಮುಂಬಡ್ಡಿ ಶ್ರೇಣಿಯ ಕನಿಷ್ಠ ವೇತನಕ್ಕೆ ನಿಗದಿ ಪಡಿಸಿರುತ್ತಾರೆ. ಆದರೆ ಕೆ.ಸಿ.ಎಸ್.ಆರ್ ನಿಯಮ 42 ಬಿ(2) ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಆದ್ದರಿಂದ ಕನಿಷ್ಠ ವೇತನಕ್ಕಿಂತ ನಿಗದಿಪಡಿಸಿದ ದಿನಾಂಕದಿಂದ 12 ತಿಂಗಳ ನಂತರ ಅವರುಗಳು ನಿಯಮ 51ರಂತೆ ವಾರ್ಷಿಕ ಬಡ್ಡಿಗೆ ಅರ್ಹರಾಗಿರುತ್ತಾರೆ.</p> <p>ಈ ವಿಷಯದ ಬಗ್ಗೆ ಈಗಾಗಲೇ 1998-99ನೇ ಸಾಲಿನ ಹಾಗೂ ವರದಿ ಪ್ಯಾರಾ ಸಂ:39 ರಲ್ಲಿ ತಿಳಿಸಿದ್ದಾಗ್ಯೂ ಈ ವಿಷಯದ ಬಗ್ಗೆ ಈಗಾಗಲೇ ನೌಕರರು ವೇತನ ಪೂರ್ವ ನಿಗದಿಗೊಳಿಸಿ ಹೆಚ್ಚುವರಿಯಾಗಿ ಸಂದಾಯ ಮಾಡಲಾದ ವೇತನವನ್ನು ವಸೂಲಿ ಮಾಡಲಾಗುತ್ತದೆ. ವಸೂಲಿ ವಿವರಗಳನ್ನು ಅನುಬಂಧ -10ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>						
40	<p>ವೇತನ ಬಟವಾಡೆ ಪುಸ್ತಕ ನಿರ್ವಹಿಸಿದಿರುವ ಬಗ್ಗೆ:- ಕರ್ನಾಟಕ ಆರ್ಥಿಕ ಸಂಹಿತೆಯ ಪರಿಚ್ಛೇದ 52,53ರ ಪ್ರಕಾರ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಬಟವಾಡೆ ಪುಸ್ತಕಗಳನ್ನು ಮೂಲ ದಾಖಲಾತಿಗಳೊಂದಿಗೆ ನಮೂನೆ 9ರಲ್ಲಿ ನಿರ್ವಹಿಸಬೇಕಾಗಿದ್ದು, ಈ ರಿಜಿಸ್ಟರುಗಳ ವರದಿ ಸಾಲಿನಲ್ಲಿ ನಿರ್ವಹಿಸಿರುವುದಿಲ್ಲ. ಮಾಹೆಯ ಪತ್ರವನ್ನು ಕಂಪ್ಯೂಟರ್ ಮುಖಾಂತರ ನೇರವಾಗಿ ಸಿಬ್ಬಂದಿಗಳ ಖಾತೆಗೆ ಜಮೆಯಾಗುತ್ತಿದ್ದು, ಸಿಬ್ಬಂದಿಗಳು ಜಮೆಯಾದ ಬಗ್ಗೆ ಸಹಾಯ ಧನ ಪಡೆದಿರುವುದಿಲ್ಲ. ಕಂಪ್ಯೂಟರ್ ಕೋರಿ ನಲ್ಲಿ ವೇತನ ಶ್ರೇಣಿ ಹಾಗೂ ಮುಂಬಡ್ಡಿ ನೀಡಿದ್ದು ಮುಂತಾದ ವಿವರಗಳನ್ನು ನಮೂದಿಸಿಲ್ಲ. ವೇತನ ಬಟವಾಡೆ ಪುಸ್ತಕವನ್ನು ನಿರ್ವಹಿಸಲು 1998-99ನೇ ಸಾಲಿನ ತನಿಖಾ ವರದಿ ಪ್ಯಾರಾ ಸಂ:31 ರಲ್ಲಿ ನಿರ್ವಹಿಸಲು ಸೂಚಿಸಿದಲ್ಲಿ ಯಾವ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಇನ್ನು ಮುಂದಾದರೂ ವಹಿಯನ್ನು ನಿರ್ವಹಿಸಿ ಪೂರ್ಣ ದಾಖಲೆಗಳನ್ನು ನಿರ್ವಹಿಸಿ ಪಾವತಿಸಲು ಸೂಚಿಸಿದೆ.</p>						
41	<p>ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ಶ್ರೇಣಿ ಇಲ್ಲದಿದ್ದರೂ ವೇತನ ನಿಗದಿಪಡಿಸಿರುವುದು:- ಕರ್ನಾಟಕ ವೇತನ ಸೇವಾ (ಪರಿಷ್ಕೃತ ವೇತನ) ನಿಯಮಗಳು 1994ರಲ್ಲಿ 2200-4000 ವೇತನ ಶ್ರೇಣಿಯಲ್ಲಿ ಶ್ರೇಣಿ ಇರುವುದಿಲ್ಲ. ಆದರೂ ಈ ಕೆಳಕಂಡ ನೌಕರುಗಳಿಗೆ ವಿಶ್ವವಿದ್ಯಾಲಯದ ಪರಿನಿಯಮ ಅನುಬಂಧ - 1ರಂತೆ ವೇತನ ಶ್ರೇಣಿ 2200-4000ರಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಈ ಶ್ರೇಣಿಯು 1999ರ ವೇತನ ಶ್ರೇಣಿ ಕೂಡ ಇರುವುದಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ 1998-99ನೇ ಸಾಲಿನ ತನಿಖಾ ವರದಿ ಪ್ಯಾರಾ ಸಂ.41 ರಲ್ಲಿ ಸೂಚಿಸಿದಾಗ ವಿಶ್ವವಿದ್ಯಾಲಯದ ಆದೇಶ ಸಂ.ಕವಿಹಂ. ಕುಸಿ; 99-2000ರಲ್ಲಿ 2049 ದಿನಾಂಕ28.10.99ರನ್ವಯ ವೇತನವನ್ನು ಮರುನಿಗದಿಗೊಳಿಸಿ ಹೆಚ್ಚುವರಿ ಪಾವತಿಸಲಾದ ವೇತನವನ್ನು ವಸೂಲಾತಿ ಮಾಡಲಾಗುತ್ತದೆ. ವಸೂಲಾತಿ ವಿವರ ಅನುಬಂಧ - 11ರಲ್ಲಿ ವಿವರಿಸಿ ವರದಿಗೆ ಲಗತ್ತಿಸಿದೆ.</p>						
42	<p>ಕಾವಲುಗಾರರ ಕೆಲಸವನ್ನು ಖಾಸಗಿ ರಕ್ಷಣ ಎಜೆನ್ಸಿಯವರಿಂದ ಪಡೆಯುವ ಬಗ್ಗೆ:- ಈ ಕನ್ನಡ ವಿಶ್ವವಿದ್ಯಾಲಯವು ತನ್ನ ಆದೇಶ ಸಂಖ್ಯೆ :ಕವಿಪರ ಕುಸ: 02:01:02:01:94-95:2 ದಿನಾಂಕ:20.09.1994ರಲ್ಲಿ ಈ ಕೆಳಕಂಡಂತೆ, ಸಿಬ್ಬಂದಿಯನ್ನು ಎರಡು ಕಾವಲುಗಾರರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡಿರುತ್ತದೆ.</p> <table border="1" data-bbox="212 1396 1120 1481"> <tr> <td data-bbox="212 1396 302 1481">ಕ್ರ.ಸಂ.</td> <td data-bbox="302 1396 660 1481">ಹೆಸರು</td> <td data-bbox="660 1396 896 1481">ನೇಮಕಾಗೊಂಡ ಹುದ್ದೆ</td> <td data-bbox="896 1396 1120 1481">ವೇತನ ಶ್ರೇಣಿ</td> </tr> </table>	ಕ್ರ.ಸಂ.	ಹೆಸರು	ನೇಮಕಾಗೊಂಡ ಹುದ್ದೆ	ವೇತನ ಶ್ರೇಣಿ		
ಕ್ರ.ಸಂ.	ಹೆಸರು	ನೇಮಕಾಗೊಂಡ ಹುದ್ದೆ	ವೇತನ ಶ್ರೇಣಿ				

	07	ಶ್ರೀ ತಿಂದಪ್ಪಾ ಮೂಲಿಮನಿ	ಕಾವಲುಗಾರ	840-1340																			
	08	ಶ್ರೀ ನರೇಗಲ್ಲಪ್ಪಾ ಪ್ರಜಾರ	ಕಾವಲುಗಾರ	840-1340																			
	<p>ಆದರೆ ಸರಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ(ವಿಶ್ವವಿದ್ಯಾಲಯ)ಇವರು ತಮ್ಮ ಪತ್ರ ಸಂಖ್ಯೆ :ಇಡಿ 31: ಕವಿವಿ:99 ದಿನಾಂಕ25.03.2000ದಲ್ಲಿ ಕಾವಲುಗಾರರ ಕೆಲಸವನ್ನು ಖಾಸಗಿ ರಕ್ಷಣಾ ಎಜೆನ್ಸಿಯವರಿಂದ ಪಡೆಯುವಂತೆ ಸೂಚಿಸಿರುತ್ತಾರೆ.</p> <p>ಕಾರಣ ವಿಶ್ವವಿದ್ಯಾಲಯದವರು ಈ ದಿಸೆಯಲ್ಲಿ ಸೂಕ್ತ ಏರ್ಪಾಡು ಮಾಡಿಕೊಂಡು, ಸದರೀ ಸರಕಾರಿ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.</p>																						
43	<p>ಸಕಾಲದಲ್ಲಿ ಇಲಾಖಾ ಪರೀಕ್ಷೆಗಳನ್ನು ತೇರ್ಗಡೆ ಆಗದೇ ಇರುವ ವಿಶ್ವವಿದ್ಯಾಲಯದ ಸಿಬ್ಬಂದಿಯ ಮೇಲೆ ಸರಕಾರಿ ಆದೇಶದ ಅನುಗುಣವಾಗಿ ಕ್ರಮ ಕೈಗೊಳ್ಳುವ ಕುರಿತು:-</p> <p>ಕಾರ್ಯದರ್ಶಿ (ಸಂಪನ್ಮೂಲಗಳು) ಕರ್ನಾಟಕ ಸರ್ಕಾರ ಬೆಂಗಳೂರು-1 ಇವರು ಮಾನ್ಯ ನಿಯಂತ್ರಕರುಗಳು, ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರಿಗೆ ಬರೆದ ಪತ್ರ ಸಂಖ್ಯೆ:ಅಇ278:ರಾಲೆಪ: 99 ಬೆಂಗಳೂರು ದಿನಾಂಕ:27.04.2000ದಲ್ಲಿ 1995 ಮತ್ತು ಅದಕ್ಕೂ ಮೊದಲು ನೇಮಕಗೊಂಡಿರುವ ನೌಕರರಿಗೆ ದಿನಾಂಕ 31.03.2000 ದವರೆಗೆ ಹಾಗೂ1997ರಲ್ಲಿ ನೇಮಕಗೊಂಡ ನೌಕರರಿಗೆ ಇನ್ನೂ ಎರಡು ವರ್ಷ ಸಮಯ ನೀಡಿ, ಈ ಅವಧಿ ಒಳಗೆ ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಅವಕಾಶ ನೀಡುವುದು. ಈ ನಿಗದಿತ ಅವಧಿಯಲ್ಲಿ ಅವರುಗಳು ನಿಗದಿತ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಆಗದೇ ಇದ್ದಲ್ಲಿ ಅವರುಗಳನ್ನು ಸೇವೆಯಿಂದ ಬಿಡುಗಡೆಗೊಳಿಸಲು, ಮುಂದಿನ ಕ್ರಮ ತೆಗೆದುಕೊಳ್ಳಬೇಕೆಂದು ಆದೇಶಿಸಿರುತ್ತಾರೆ.</p> <p>ಕನ್ನಡ ವಿಶ್ವವಿದ್ಯಾಲಯದ ಪರಿ ನಿಯಮಗಳ ಕೈಪಿಡಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸೇವಾ ನಿಯಮಗಳ (ಪರಿನಿಯಮಗಳು)ಲ್ಲಿ ನಿಯಮ 20ರ ಪ್ರಕಾರ ಕರ್ನಾಟಕ ಸರಕಾರಿ ಸೇವಾ ನಿಯಮಗಳು ವಿಶ್ವವಿದ್ಯಾಲಯ ಸಿಬ್ಬಂದಿಗೆ, ಅನ್ವಯಿಸಿರುವುದರಿಂದ ಆಯಾ ಹುದ್ದೆಗಳಿಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಲು ಷರತ್ತು ವಿಧಿಸಿರುತ್ತಾರೆ.</p> <p>ಅದರಿಂದ ವಿಶ್ವವಿದ್ಯಾಲಯದ ಸಿಬ್ಬಂದಿಯು ಮೇಲೆ ವಿವರಿಸಿದ ಸರಕಾರಿ ಆದೇಶದ ಅನುಗುಣವಾಗಿ ಸಕಾಲದಲ್ಲಿ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳು ಪಾಸಾಗದೇ ಇದ್ದ ಪಕ್ಷದಲ್ಲಿ ಅಂಥಹ ಸಿಬ್ಬಂದಿಗಳ ಮೇಲೆ ಕಾರ್ಯದರ್ಶಿ (ಸಂಪನ್ಮೂಲಗಳು) ಕರ್ನಾಟಕ ಸರಕಾರ, ಬೆಂಗಳೂರು ಇವರು ಮಾನ್ಯ ನಿಯಂತ್ರಕರುಗಳು, ರಾಜ್ಯ ಲೆಕ್ಕ ಪತ್ರ ಇಲಾಖೆ, ಬೆಂಗಳೂರು ಇವರಿಗೆ ಬರೆದ ಪತ್ರ ಸಂಖ್ಯೆ: ಅಇ278: ರಾಲೆಪ:99 ಬೆಂಗಳೂರು ದಿನಾಂಕ 27.04.2000 ದಲ್ಲಿ ಆದೇಶಿಸಿರುವ ಪ್ರಕಾರ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ.</p>																						
44	<p>ಪ್ರೊಫೆಸರ್ ಹುದ್ದೆಗಳಿಗೆ ಮಾನ್ಯ ಕುಲಾಧಿಪತಿಗಳ ಅನುಮೋದನೆ ಪಡೆಯದೇ ಇರುವುದು:-</p> <p>ಪ್ರೊಫೆಸರ್ ಹುದ್ದೆಗಳಿಗೆ, ಕನ್ನಡ ವಿಶ್ವವಿದ್ಯಾಲಯದ1991 ರ ಅಧಿನಿಯಮಗಳ ಅಧಿನಿಯಮ 48(1) ರ ಪ್ರಕಾರ ಪ್ರೊಫೆಸರ್ ಹುದ್ದೆಗಳಿಗೆ ಕುಲಾಧಿಪತಿಗಳ ಅನುಮೋದನೆ ಪಡೆಯುವುದು ಅವಶ್ಯಕವಾಗಿರುತ್ತದೆ.</p> <p>ಆದರೆ, ಈ ಕೆಳಕಂಡ ಪ್ರೊಫೆಸರ್ ಹುದ್ದೆಗಳಿಗೆ, ಕುಲಾಧಿಪತಿಗಳ ಅನುಮೋದನೆ ಪಡೆದಿರುವುದಿಲ್ಲ.</p> <table border="1"> <thead> <tr> <th>ಕ್ರ.ಸಂ</th> <th>ಹುದ್ದೆಯ ವಿವರ</th> <th>ಸಿಬ್ಬಂದಿಯ ಹೆಸರು</th> <th>99-2000ರಲ್ಲಿ ಭರಿಸಿದ ವೆಚ್ಚ</th> </tr> </thead> <tbody> <tr> <td>1</td> <td>ಪ್ರೊಫೆಸರ್</td> <td>ಶ್ರೀ ಬಿ.ಕೆ. ಕರೀಗೌಡ</td> <td>2,03,891.00</td> </tr> <tr> <td>2</td> <td>ಪ್ರೊಫೆಸರ್</td> <td>ಶ್ರೀಹನುಮಣ್ಣನಾಯಕ</td> <td>1,97,709.00</td> </tr> <tr> <td></td> <td></td> <td>ಒಟ್ಟು ಮೊತ್ತ</td> <td>4,01,600.00</td> </tr> </tbody> </table> <p>ಸದರೀ ಪ್ರೊಫೆಸರ್ ಹುದ್ದೆಗಳಿಗೆ, ತಕ್ಷಣವೇ ಕುಲಾಧಿಪತಿಗಳಿಂದ ಅನುಮೋದನೆ ಪಡೆದುಕೊಳ್ಳಲು ಸೂಚಿಸಿದೆ.</p>							ಕ್ರ.ಸಂ	ಹುದ್ದೆಯ ವಿವರ	ಸಿಬ್ಬಂದಿಯ ಹೆಸರು	99-2000ರಲ್ಲಿ ಭರಿಸಿದ ವೆಚ್ಚ	1	ಪ್ರೊಫೆಸರ್	ಶ್ರೀ ಬಿ.ಕೆ. ಕರೀಗೌಡ	2,03,891.00	2	ಪ್ರೊಫೆಸರ್	ಶ್ರೀಹನುಮಣ್ಣನಾಯಕ	1,97,709.00			ಒಟ್ಟು ಮೊತ್ತ	4,01,600.00
ಕ್ರ.ಸಂ	ಹುದ್ದೆಯ ವಿವರ	ಸಿಬ್ಬಂದಿಯ ಹೆಸರು	99-2000ರಲ್ಲಿ ಭರಿಸಿದ ವೆಚ್ಚ																				
1	ಪ್ರೊಫೆಸರ್	ಶ್ರೀ ಬಿ.ಕೆ. ಕರೀಗೌಡ	2,03,891.00																				
2	ಪ್ರೊಫೆಸರ್	ಶ್ರೀಹನುಮಣ್ಣನಾಯಕ	1,97,709.00																				
		ಒಟ್ಟು ಮೊತ್ತ	4,01,600.00																				

	ಅಲ್ಲಿಯವರೆಗೆ ಪಾವತಿಸಿರುವ ವೇತನ ರೂ.4,01,600.00 ಆಕ್ಷೇಪಣೆಯಲ್ಲಿ ಇಡಲಾಗಿದೆ.			
44ಎ	ನಿಯಮಗಳನ್ನು ಪಾಲಿಸದೇ ಬೋಧಕ ಸಿಬ್ಬಂದಿಗೆ ನೇಮಕಾತಿ ಹಾಗೂ ಪದೋನ್ನತಿಗಳನ್ನು ನೀಡಿರುವ ಕುರಿತು:- ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಪ್ರವಾಚಕರು ಹಾಗೂ ಉಪನ್ಯಾಸಕರುಗಳನ್ನು ಸೇವಾ ಪುಸ್ತಕಗಳನ್ನು ಪರಿಶೀಲಿಸಲಾಗಿ, ಅವರಿಗೆ ಶೈಕ್ಷಣಿಕ ಹಾಗೂ ಇತರೆ ಅರ್ಹತೆಗಳನ್ನು ನಿಗದಿಪಡಿಸಲಾದ ಯುಜಿಸಿ. ನಿಯಮಗಳ ಅನ್ವಯ ಹಾಗೂ ವಿಶ್ವವಿದ್ಯಾಲಯ ಪರಿನಿಯಮಗಳ ಅನುಬಂಧ-1 ರನ್ವಯ ಶೈಕ್ಷಣಿಕ ಅರ್ಹತೆಯನ್ನು ಹೊಂದದೇ ಇದ್ದರೂ ಸಹ ನೇಮಕಾತಿಯನ್ನು ಪದೋನ್ನತಿಗಳನ್ನು ನೀಡಲಾಗಿರುವುದನ್ನು ಈಗಾಗಲೇ 98-99ನೇ ಸಾಲಿನ ಕಂಡಿಕೆ-29ರಲ್ಲಿ ವಿವರಿಸಲಾಗಿದೆ. 99-2000ನೇ ಸಾಲಿನ ಲೆಕ್ಕ ತನಿಖೆಯನ್ನು ಪರಿಶೀಲಿಸಲಾಗಿ, ಸರ್ಕಾರಿ 5 ಹುದ್ದೆಗಳಿಗೆ ಕುಲಾಧಿಪತಿಯವರು ಅನುಮೋದನೆ ನೀಡಿದ್ದಾರೆ. ಅದುದರಿಂದ ಸರ್ಕಾರಿ ಆದೇಶ ಪಡೆದುಕೊಳ್ಳಲು ಸೂಚಿಸಲಾಗಿದೆ. ಉಳಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ರಮ ಜಾರಿಯಲ್ಲಿರುತ್ತದೆ ಎಂದು ತಿಳಿಸಿರುತ್ತಾರೆ. ವಿವರಗಳಿಗೆ 98-99ನೇ ಸಾಲಿನ ಅನುಬಂಧ ನೋಡಬಹುದು. ಉಳಿದ ತ್ವರಿತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.			
45	ವಿಶೇಷ ವೇತನ ಪಾವತಿಸಿದ್ದು, ಸರಕಾರದ ಮಂಜೂರಾತಿ ಪಡೆದಿರುವುದಿಲ್ಲ:- 1999-2000ನೇ ಸಾಲಿನ ಬೋಧಕೇತರ ಸಿಬ್ಬಂದಿ ವರ್ಗದ ವೇತನ ಬಿಲ್ಲುಗಳನ್ನು ಪರಿಶೀಲಿಸಿದಾಗ ಶ್ರೀತುಕಾರಂ ಲೆಕ್ಕ ಅಧೀಕ್ಷಕರು ಇವರಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ತಿಂಗಳಿಗೆ ರೂ.850.00ರ ರೀತಿ 3:99 ರಿಂದ 2:200ರವರೆಗೆ ಒಟ್ಟು ರೂ.10,400.00 ವಿಶೇಷ ವೇತನವೆಂದು ಪಾವತಿಸಿರುತ್ತದೆ. ಈ ವಿಶೇಷ ಪಾವತಿಸಲಿಕೆ ಅಡಳಿತ ಮಂಡಳಿ ಸಭೆ(4)ದಿನಾಂಕ 27.08.94 ನಡವಳಿಗೆ ಸಂ.5ರಲ್ಲಿ ಮಂಜೂರಾತಿ ಪಡೆದಿರುತ್ತದೆ. ಆದರೆ ವಿಶೇಷ ವೇತನ ಭತ್ಯೆ ಪಾವತಿಸಲು ಸರಕಾರದ ಮಂಜೂರಾತಿ ಪಡೆದಿರುವುದಿಲ್ಲ. ಹಾಗೂ ಕೆಸಿಎಸ್.ಆರ್ ನಿಯಮಾವಳಿಯ ನಿಯಮ 425(1)ಕ್ಕೆ ವಿವರವಾಗಿದೆ. ಕಾರಣ 1999-2000ನೇ ಸಾಲಿನಲ್ಲಿ ಪಾವತಿಸಿದ ಮೊತ್ತ ರೂ.10,400ಗಳ ಶ್ರೀ ತುಕಾರಂ ಲೆಕ್ಕ ಅಧೀಕ್ಷಕರು ಇವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದ ಹಾಗೂ ಈ ಹಿಂದೆ ಪಾವತಿಸಿದ ವಿಶೇಷ ವೇತನ ಭತ್ಯೆವನ್ನು ವಸೂಲಿ ಮಾಡಲು ಸೂಚಿಸಿದೆ. ವಿಶೇಷ ವೇತನ ಭತ್ಯೆಹಿಂದಿನ ಸಾಲುಗಳಲ್ಲಿಯೂ ಸಹಾ ನೀಡಿರುವುದು ಕಂಡುಬಂದಿದೆ. ವಿಶೇಷ ವೇತನ ಪಡೆದವರೆಲ್ಲರಿಂದ ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ. ತಕ್ಷಣದಿಂದ ವಿಶೇಷ ವೇತನ ಭತ್ಯೆ ಪಾವತಿಸುವುದನ್ನು ಸ್ಥಗಿತಗೊಳಿಸಲು ಸಹಾ ಕ್ರಮ ಕೈಗೊಳ್ಳುವುದು.			
46	ವಾರ್ಷಿಕ ವೇತನ ಬಡ್ಡಿ ತಪ್ಪಾಗಿ ನೀಡಿರುವಿಕೆ ಹಾಗೂ ಎರಡು ಬಾರಿ ನೀಡಿರುವಿಕೆ:- 1999-2000ನೇ ಸಾಲಿನ ಬೋಧಕೇತರ ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ಪರಿಶೀಲಿಸಲಾಗಿ ಅನುಬಂಧ -12ರಲ್ಲಿ ವಿವರಿಸಿದಂತೆ ವೇತನ ಬಡ್ಡಿ ನೀಡಬೇಕಾದ ದಿನಾಂಕವನ್ನು ನೀಡಿದ ಒಂದು ತಿಂಗಳು ಮುಂಚಿತವಾಗಿ ಮಂಜೂರಾತಿ ನೀಡಿರುತ್ತದೆ. ಹಾಗೂ ಒಂದೇ ಸಾಲಿನಲ್ಲಿ ಎರಡು ಬಾರಿ ವಾರ್ಷಿಕ ಬಡ್ಡಿ ನೀಡಿರುತ್ತದೆ. ಕಾರಣ ಹೆಚ್ಚಿಗೆ ನೀಡಿದ ಮೊತ್ತ ರೂ.1742-00 ಗಳನ್ನು ಸಂಬಂಧಪಟ್ಟ ನೌಕರರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಅಲ್ಲಿಯವರೆಗೆ ರೂ. 1742.00ಗಳನ್ನು ವಸೂಲಾತಿಯಲ್ಲಿಡಲಾಗಿದೆ.			
47	ಅಧ್ಯಕ್ಷರ ರಜೆ ನಗದೀಕರಣದಲ್ಲಿ ವಿಶೇಷ ಭತ್ಯೆ ಹಾಗೂ ಪ್ರಭಾರ ಭತ್ಯೆ ಮೊತ್ತ ಪಾವತಿಸಿರುವುದು:- 1999-2000ನೇ ಸಾಲಿನಲ್ಲಿ ಈ ಕೆಳಗೆ ವಿವರಿಸಿದ ಸಿಬ್ಬಂದಿಗಳಿಗೆ ಅಧ್ಯಕ್ಷರ ರಜೆ ನಗದೀಕರಣ ಅವಧಿಯಲ್ಲಿ ವಿಶೇಷ ಭತ್ಯೆ ಹಾಗೂ ಪ್ರಭಾರ ಭತ್ಯೆ ಮೊತ್ತ ಪಾವತಿಸಿರುತ್ತದೆ. ಆದರೆ ಕೆಸಿಎಸ್.ಆರ್ ಅನುಬಂಧ 'ಸಿ' ಅ ಮತ್ತು ಆ ಪ್ರಕಾರ ಈ ಮೇಲೆ ನಮೂದಿಸಿದ ಭತ್ಯೆಗಳನ್ನು ಕೊಡಲಿಕ್ಕೆ ಬರುವುದಿಲ್ಲ. ಕಾರಣ ರೂ. 1220.00ಗಳನ್ನು ಸಂಬಂಧಪಟ್ಟ ನೌಕರರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಅಲ್ಲಿ ವಿವರಣೆ ರೂ.1220.00 ಗಳನ್ನು ವಸೂಲಾತಿಯಲ್ಲಿಡಲಾಗಿದೆ.			

ಕ್ರ. ಸಂ	ಓಚರ್ ಸಂ	ದಿನಾಂಕ	ಮೊತ್ತ	ಅವಧಿ	ಸಿಬ್ಬಂದಿಯ ಹೆಸರು
1	1109	04.11.99	370.00 ಪಭಾರ ಭತ್ಯೆ	02.11.99ರಿಂದ 1.12.99	ಶ್ರೀ ಎ.ವೆಂಕಟೇಶ ಸಹಾಯಕ ಕುಲಪತಿ
2	1120	4.11.99	850.00	02.11.99 1.12.99	ಶ್ರೀ ಆರ್. ತುಕಾರಾಂ ಅಧೀಕ್ಷಕರು
		ಒಟ್ಟು ಮೊ	1220.00		
47ಎ	<p>ಅಧ್ಯಾಪಿತ ರಜೆ ನೀಡಿದ್ದು ಸೇವಾ ಪುಸ್ತಕ ತನಿಖೆಗೆ ಒದಗಿಸಿಲ್ಲ. 1999-2000ನೇ ಸಾಲಿನಲ್ಲಿ ಓಚರ್ ಸಂ 1618 ದಿನಾಂಕ 29.01.2000ರಲ್ಲಿ ಶ್ರೀ ಡಾ: ಎ.ಆರ್. ಮಂಜುನಾಥ ಸಾರ್ವಜನಿಕ ಸಂಪರ್ಕಾಧಿಕಾರಿ ಇವರಿಗೆ ದಿನಾಂಕ 01.01.2000 ರಿಂದ 30.01.2000(99-2000ನೇ ಸಾಲಿನ ಬ್ಯಾಕ್ ಅವಧಿ) ರವರೆಗೆ ಅಧ್ಯಾಪಿತ ರಜೆ ಮಂಜೂರು ಆಗಿದ್ದು, ರೂ.19002.00ಗಳನ್ನು ಪಾವತಿಸಿರುತ್ತದೆ. ಆದರೆ ಸದರಿಯವರ ಸೇವಾ ಪುಸ್ತಕವನ್ನು ರಜೆಯನ್ನು ಪರಿಶೀಲಿಸಲು ತನಿಖೆಗೆ ಒದಗಿಸಿಲ್ಲ. ಕಾರಣ ರೂ.19002.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>				
48	<p>ಶ್ರೀ ಹೆಚ್.ಎಂ.ಸೋಮನಾಥ ಫಾಶರ್ ಇವರನ್ನು ಕಿರಿಯ ಸಹಾಯಕರ ಹುದ್ದೆಗೆ ನೇಮಕ ಮಾಡಿರುವುದನ್ನು ಸರ್ಕಾರ ತಿರಸ್ಕರಿಸಿರುವುದು: ಶ್ರೀ ಸೋಮನಾಥ ಫಾಶರ್ ಇವರು 840-1340 ಶ್ರೇಣಿಯಲ್ಲಿದ್ದು ಇವರನ್ನು ದ್ವಿತೀಯ ದರ್ಜೆ ಸಹಾಯಕರಾಗಿ, 1040-1900 ವೇತನ ಶ್ರೇಣಿಗೆ ಸರ್ಕಾರಿ ಆದೇಶ ಸಂಖ್ಯೆ:ಇತವಿವಿ 2000 ದಿನಾಂಕ:29.04.2000 ಮತ್ತು 20.09.2000 ಸರ್ಕಾರದ ಆದೇಶದ ಪ್ರಕಾರ ಹೆಚ್ಚುವರಿ ವೇತನವನ್ನು ಇದುವರೆವಿಗೂ ವಸೂಲಾತಿಗೆ ಕ್ರಮ ಕೈಗೊಂಡಿರುವುದಿಲ್ಲ. ಸಂಬಂಧಿಸಿದವರಿಂದ ವಸೂಲಿ ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ. ಅಲ್ಲಿಯವರೆಗೂ ರೂ.51985.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ರಾಜ್ಯ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ಬಂದಿರುತ್ತದೆ, ಡಬ್ಲ್ಯೂಪಿ ನಂ.37998:2000 ದಿನಾಂಕ :08.12.2000</p>				
49	<p>ಶ್ರೀ ಕೆ. ಪ್ರೇಮಕುಮಾರ ಸಹಾಯಕ ಕುಲಸಚಿವರು ಇವರ ವೇತನ ನಿಗದಿಪಡಿಸಿ, ಹೆಚ್ಚಿಗೆ ಪಾವತಿಯಾಗಿರುವ ವೇತನ ವಸೂಲಿ ಮಾಡುವ ಬಗ್ಗೆ: ಶ್ರೀ ಪ್ರೇಮಕುಮಾರ್ ಇವರಿಗೆ ಹಿಂಬಡ್ತಿ ನೀಡಿ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ವೇತನ 20.09.97ರಿಂದ 2050ಕ್ಕೆ ನಿಗದಿಗೊಳಿಸಲಾಗಿದೆ. ಹಾಗೂ 20.09.97 ರಿಂದ ಹೆಚ್ಚುವರಿ ಪಾವತಿಸಿದ ಮೊಬಲಗನ್ನು ಸಮಾನ 30 ಕಂತುಗಳಲ್ಲಿ ವಸೂಲಾತಿಗೆ ಸೂಚಿಸಲಾಗಿದೆ. (ಸರ್ಕಾರಿ ಆದೇಶ ಸಂಖ್ಯೆ: ಇಡಿ 28 ತವಿವಿ :2000 ದಿನಾಂಕ 26.06.2000 ಶ್ರೀ ಪ್ರೇಮಕುಮಾರ ಇವರು, ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿ ತಡೆ ಆಜ್ಞೆ ತಂದಿರುತ್ತಾರೆ. (ರಿಟ್ ಪಿಟಿಷನ್ ಸಂಖ್ಯೆ:29166:2000 ಎಸ್) ತಡೆ ಆಜ್ಞೆ ತೆರವುಗೊಳಿಸಿ, ಸರ್ಕಾರದ ಆದೇಶದ ಪ್ರಕಾರ ವಸೂಲಾತಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಲ್ಲಿಯತನಕ ಶ್ರೀ ಎಂ. ಪ್ರೇಮಕುಮಾರ ಸಹಾಯಕ ಕುಲಸಚಿವರು ಇವರಿಗೆ 99-2000ನೇ ಸಾಲಿನಲ್ಲಿ ಪಾವತಿಸಿರುವ ಒಟ್ಟು ವೇತನ ರೂ,1,27,143.00ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p>				

50	<p>ನಿಯಮಬಾಹಿರವಾಗಿ ಧಾರವಾಡದ ಕರ್ನಾಟಕ ಪ್ರೌಢಶಾಲಾ ಸಹಾಯಕ ಶಿಕ್ಷಕ ಡಾ.ಕೆ.ಹೆಚ್. ಕಟ್ಟಿ ಯವರನ್ನು ಕನ್ನಡ ವಿಶ್ವವಿದ್ಯಾಲಯದ ಯೋಜನಾಧಿಕಾರಿ ಹುದ್ದೆಯಲ್ಲಿ ವಿಲೀನಗೊಳಿಸಿರುವ ಪ್ರಕರಣ:-</p> <p>ಕರ್ನಾಟಕ ಎಜುಕೇಷನ್ ಬೋರ್ಡ್, ಧಾರವಾಡದಲ್ಲಿ ನಡೆಸುತ್ತಿರುವ ಕರ್ನಾಟಕ ಪ್ರೌಢ ಶಿಕ್ಷಣ ಶಾಲೆಯಲ್ಲಿ ಸಹಾಯಕ ಶಿಕ್ಷಕರಾಗಿರುವ ಶ್ರೀ ಕೆ.ಹೆಚ್. ಕಟ್ಟಿಯವರನ್ನು 1520-2900 ರೂಗಳ ವೇತನ ಶ್ರೇಣಿಯಲ್ಲಿದ್ದಾರೆ. (1994ರ ವೇತನ ಶ್ರೇಣಿ) ಇದು ಅನುದಾನಿತ ಪ್ರೌಢಶಾಲೆಯಾಗಿದೆ. ಅವರನ್ನು ದಿನಾಂಕ 30.04.1996ರ ಈ ಕನ್ನಡ ವಿಶ್ವವಿದ್ಯಾಲಯದ ಆದೇಶದಲ್ಲಿ ಅವರನ್ನು ಹಂಗಾಮಿ ಪ್ರವಾಚಕರಾಗಿ ನೇಮಿಸಲಾಗಿತ್ತು. ಅವರ ಸೇವೆಯನ್ನು ಗಣನೆಗೆ ತೆಗೆದುಕೊಂಡ ಕಾರ್ಯಕಾರಿ ಸಮಿತಿಯು ದಿನಾಂಕ:21.10.97ರ ಸಭೆಯಲ್ಲಿ ಇವರನ್ನು ವಿಶ್ವವಿದ್ಯಾಲಯದ 2600-4575 ರೂಗಳ ವೇತನ ಶ್ರೇಣಿಯ (1994ರ ವೇತನ ಶ್ರೇಣಿ) ಯೋಜನಾಧಿಕಾರಿ ಹುದ್ದೆಯಲ್ಲಿ ವಿಲೀನಗೊಳಿಸಲು ನಿರ್ಣಯಿಸಿತ್ತು. ಅದನ್ನಾದರಿಸಿ, ದಿನಾಂಕ 29.10.97ರ ಕನ್ನಡ ವಿಶ್ವವಿದ್ಯಾಲಯದ ಆದೇಶದಲ್ಲಿ ದಿನಾಂಕ 11.11.97 ರಿಂದ ಜಾರಿಗೆ ಬರುವಂತೆ, ಯೋಜಿಸಲಾಗಿದ್ದು ಧಾರವಾಡ ಕರ್ನಾಟಕ ಪ್ರೌಢ ಶಾಲೆಯಿಂದ ಸಹವೃತ್ತಿಯನ್ನು ಕೋರಲಾಗಿತ್ತು. ದಿನಾಂಕ 07.12.97ರ ಪತ್ರದಲ್ಲಿ ನಿರಾಪೇಕ್ಷಣೆಯನ್ನು ಸದರೀ ಶಾಲೆಯು ವ್ಯಕ್ತಪಡಿಸಿತ್ತು. ಅನಂತರ ಸರ್ಕಾರದ ಅನಿರೀಕ್ಷೆಯನ್ನು ಕೋರಲಾಗಿತ್ತು. ಈ ವಿಚಾರದಲ್ಲಿ ಪ್ರೌಢ ಶಿಕ್ಷಣ ಶಾಲೆಯ ಸಮಾಲೋಚನೆಯೊಂದಿಗೆ ಪರಿಶೀಲಿಸಲಾಗಿ ಡಾ. ಕೆ.ಹೆಚ್. ಕಟ್ಟಿ ಅವರ ಪಂಚಣಿವಂತಿಗೆಯನ್ನು ರಾಜ್ಯ ವಂತಿಗೆ, ಇತ್ಯಾದಿಗಳನ್ನು ಮೇಲ್ಕಂಡ ಶಾಖೆಯಿಂದ ಪಡೆಯುವ ಷರತ್ತಿಗೆ ಒಳಪಡಿಸಿ ವಿಲೀನಗೊಳಿಸಲು ಸಹಮತಿ ನೀಡಿದೆ. ಈಗ 1520-2000ರೂಗಳ ವೇತನ ಶ್ರೇಣಿಯಲ್ಲಿರುವ ಪ್ರೌಢ ಹಾಗೂ ಸಹಾಯಕರ ಶಿಕ್ಷಕರನ್ನು 2600-4595 ರೂಗಳ ವೇತನ ಶ್ರೇಣಿಯ ಯೋಜನಾಧಿಕಾರಿ ಹುದ್ದೆಯಲ್ಲಿ ವಿಲೀನಗೊಳಿಸುವುದು ನಿಯಮಬಾಹಿರವಾಗಿರುತ್ತದೆ. 1977 ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಯು 16 (ಎ) (ii) ನಿಯಮದನ್ವಯ ಯಾವುದೇ ಹುದ್ದೆಯಲ್ಲಿ ವಿಲೀನಗೊಳಿಸಲು, ತತ್ಸಮಾನ ಹುದ್ದೆಯಾಗಿರಬೇಕು. ನಾನ್ ಗೆಜೆಟೆಡ್ ಹುದ್ದೆಯಲ್ಲಿರುವ ಎಚ್. ಕೆ.ಹೆಚ್. ಕಟ್ಟಿ ಯವರನ್ನು 'ಎ' ಸಮೂಹದ 2680-4575 ರೂಗಳ ವೇತನ ಶ್ರೇಣಿಯ ಯೋಜನಾಧಿಕಾರಿ ಹುದ್ದೆಯಲ್ಲಿ ವಿಲೀನಗೊಳಿಸಲು, ನಿಯಮಾವಳಿಯಲ್ಲಿ ಅಸ್ಪದ ನೀಡುವುದಿಲ್ಲ.</p> <p>ಮೇಲಿನಂತೆ ವಿವರಿಸಿದ ತೀವ್ರತರವಾದ ಲೋಪಗಳು ಇರುವುದರ ಹಿನ್ನೆಲೆಯಲ್ಲಿ ಯೋಜನಾಧಿಕಾರಿ ಹುದ್ದೆಯಲ್ಲಿ ಇವರನ್ನು ವಿಲೀನಗೊಳಿಸಿ ದಿನಾಂಕ:29.10.97 ರಂದು ಹೊರಡಿಸಿರುವ ಈ ವಿಶ್ವವಿದ್ಯಾಲಯದ ಆದೇಶವನ್ನು 1899ರ ಕರ್ನಾಟಕ ಜನರಲ್ ಕ್ಲಾಸಸ್ ಅಧಿನಿಯಮದ 21 ನೇ ಪ್ರಕರಣದಡಿ ಡೀಸೆಚೆಡ್ ಮಾಡುವಂತೆ, ಮತ್ತು ಅವರ ನಿಯೋಜನಾ ಅವಧಿ ಅಂತ್ಯಗೊಂಡು ತಕ್ಷಣ ಅವರನ್ನು ಈ ವಿಶ್ವವಿದ್ಯಾಲಯದಿಂದ ಮರಳಿಸುವಂತೆ, ಕುಲಾಧಿಪತಿಗಳು ಅಜ್ಞಾಪಿಸಿದ್ದಾರೆ. ಉಪ ಕಾರ್ಯದರ್ಶಿ ಶಿಕ್ಷಣ ಇಲಾಖೆ, ಬೆಂಗಳೂರು ಇವರೂ ಸಹ ತಮ್ಮ ಪತ್ರ ಸಂಖ್ಯೆ.ಅ.ಸ.ಪತ್ರ ಸಂಖ್ಯೆ:ಇಡಿ 50 ಕವಿವಿ 97 ದಿನಾಂಕ 11.02.99 ರಲ್ಲಿ ಕುಲಾಧಿಪತಿಗಳು, ಮೇಲಿನಂತೆ ಅಜ್ಞಾಪಿಸಿರುವಂತೆ, ಕ್ರಮಕೈಗೊಂಡು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿರುತ್ತಾರೆ.</p> <p>ಮೇಲಿನಂತೆ, ವಿವರಿಸಿದ ತೀವ್ರತರವಾದ ಆರ್ಥಿಕ ಲೋಪಗಳು ಇರುವುದರ ಹಿನ್ನೆಲೆಯಲ್ಲಿ ಹಾಗೂ, ಕುಲಾಧಿಪತಿಗಳು ಮೇಲಿನಂತೆ, ಅಜ್ಞಾಪಿಸಿರುವಂತೆ, ಕ್ರಮ ಜರುಗಿಸಿ ವಿವರ ತನಿಖೆಗೆ ನೀಡುವ ತನಕ ಶ್ರೀ ಸಿ.ಹೆಚ್.ಕಟ್ಟಿಯವರು 99-2000ನೇ ಸಾಲಿನಲ್ಲಿ ಈ ಕೆಳಗೆ ವಿವರಿಸಿರುವಂತೆ, ಮಾಹೆಯೂರು ಪಡೆದಿರುವ ಒಟ್ಟು ವೇತನದ ಮೊತ್ತ ರೂ.1,23,528-00 ಗಳನ್ನು ಪಾವತಿ.</p>		
----	--	--	--

ಮಾಹೆಗಳು	ಪಡೆದಿರುವ ವೇತನ
3-99	10294.00
4-99	10294.00
5-99	10294.00
6-99	10294.00
7-99	10294.00
8-99	10294.00
9-99	10294.00
10-99	10294.00
11-99	10294.00
12-99	10294.00
1-2000	10294.00
2-2000	10294.00
ಸಾಮಗ್ರಿ	123,528.00

ಇದಕ್ಕೆ ಪ್ರತಿಯಾಗಿ, ಡಾ.ಕೆ.ಹೆಚ್. ಕಟ್ಟಿಯವರು ಕುಲಾಧಿಪತಿಯವರು ಜಾರಿಗೊಳಿಸಿದ ಆದೇಶದ ಮೇಲೆ, ಕಾರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಿಂದ (ರಿಟ್ ಪಿಟಿಷನ್ ಸಂಖ್ಯೆ.6592:99 ದಿನಾಂಕ 03.03.99) ತಡೆಯಾಜ್ಞೆ ತಂದಿರುತ್ತಾರೆ.

ಸರ್ಕಾರದ ವಿನಂತಿಯ ಮೇರೆಗೆ ಕುಲಪತಿಯವರು ಈ ತಡೆಯಾಜ್ಞೆ ತೆರವು ಮಾಡಲು ಲೀಗಲ್ ಅಡ್ವೈಸರ್ ಇವರಿಗೆ ಪತ್ರ ಒಂದನ್ನು ಬರೆದಿರುತ್ತಾರೆ.

ನಿಯಮಬಾಹಿರವಾದ ಈ ನೇಮಕಾತಿಯಿಂದ 99-2000ದಲ್ಲಿ ಸದರೀ ನೌಕರಿಗೆ ಪಾವತಿಸಿದ ವೇತನದ ಮೊತ್ತ ಒಟ್ಟು ರೂ.1,23,528.00ಗಳನ್ನು ಆಕ್ರಮ ಪಾವತಿ ಎಂದು ತನಿಖೆಯು ಪರಿಗಣಿಸಿದೆ.

ಒಟ್ಟಾರೆ ಈ ಪ್ರಕರಣಕ್ಕೆ ಸಕ್ಷಮ ಪ್ರಾಧಿಕಾರದಿಂದ ಅಂತಿಮ ವರದಿ ಹೊರಬಿದ್ದ ನಂತರ ಈ ವರದಿಯನ್ನು ತನಿಖಾ ವತ್ತಳಕ್ಕೆ ಸಲ್ಲಿಸುವವರೆಗೆ, 99-2000ರಲ್ಲಿ ಈ ನೌಕರಿಗೆ ಪಾವತಿಸಿದ ಒಟ್ಟು ವೇತನದ ಮೊತ್ತ ರೂ.1,23,528.00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.

51 ಕಂಪ್ಯೂಟರ್ ಅಪರೇಟರ್ ನೇಮಕಾತಿಯಲ್ಲಿ ಕಂಡು ಬಂದ ನ್ಯೂನತೆಗಳು:

ಶ್ರೀ ಶಿವಪುತ್ರ ಇವರನ್ನು ಕಂಪ್ಯೂಟರ್ ಅಪರೇಟರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಆದೇಶ ಸಂಖ್ಯೆ.ಕವಿ.ಹಂ.ಹಂ.ಶು. ಸ.98-99: ಸ್ಥ: 1874: ದಿನಾಂಕ:18.09.98ರ ಹುದ್ದೆಯ ವೇತನ ಶ್ರೇಣಿ 1999-2300-75-2900 1000-3700.

	<p>ಕನ್ನಡ ವಿಶ್ವವಿದ್ಯಾಲಯ ಪರಿನಿಯಮದ ಅನುಬಂಧ -1 ಕ್ರಮ ಸಂಖ್ಯೆ -33ರಲ್ಲಿ ಕಂಪ್ಯೂಟರ್ ಹುದ್ದೆಗೆ 4 ವಿದ್ಯಾರ್ಹತೆ ಮತ್ತು ಅನುಭವಗಳು ಇರಬೇಕಾಗಿದ್ದು, ಅದರಲ್ಲಿ ಕ್ರಮ ಸಂಖ್ಯೆ 2 ಮತ್ತು 3 ರಲ್ಲಿ ವಿದ್ಯಾರ್ಹತೆಗಲೂ ಪೂರೈಕೆಯಾಗಿರುವುದಿಲ್ಲ. ಅವುಗಳೆಂದರೆ,</p> <ol style="list-style-type: none"> 1) ಕನಿಷ್ಠ ಪಕ್ಷ 6 ತಿಂಗಳು ಅನುಭವವಿರಬೇಕು. ಅನುಭವ ಪ್ರಮಾಣ ಪತ್ರ ಕನ್ನಡ ವಿಶ್ವವಿದ್ಯಾಲಯದವರು ನೀಡಿದ್ದು ಸರ್ಕಾರಿ ಆದೇಶ ಸಂಖ್ಯೆ ಸಿಅಸುಇ 19 ಸಂಸ್ಥೆ 99 ಬೆಂಗಳೂರು ದಿನಾಂಕ 14.10.99 ರನ್ವಯ ಇದು ಅನ್ವಯ ಆಗುವುದಿಲ್ಲ. 2) ಡಿ.ಟಿ.ಪಿ ಯಲ್ಲಿ ಡಿಪ್ಲೋಮಾ ಪದವಿ ತೇರ್ಗಡೆಯಾದ ಪ್ರಮಾಣ ಪತ್ರ ತಾಂತ್ರಿಕ ಶಿಕ್ಷಣ ಮಂಡಳಿ, ಬೆಂಗಳೂರು ಇವರಿಂದ ಪಡೆದಿರುವುದಿಲ್ಲ. <p>ಆದುದರಿಂದ ನೇಮಕಾತಿಯು ಕನೂನು ಬಾಹಿರವಾಗಿದ್ದು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆದಿರುವ ಶ್ರೀ ಶಿವಪುತ್ರ ಕಂಪ್ಯೂಟರ್ ಅಪರೇಟರ್ ಇವರಿಗೆ ಪಾವತಿಸಿದ ಮೇಲಿನ ರೂ. 93760 ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>			
52	<p>ರಾಷ್ಟ್ರೀಯ ಅರ್ಹತಾ ಪರೀಕ್ಷೆ(ಎನ್.ಇ.ಟಿ.) ಅಗದವರಿಗೆ ಯುಜಿಸಿ ವೇತನ ನೀಡಿರುವ ಬಗ್ಗೆ: ಬೋಧಕ ಸಿಬ್ಬಂದಿಯವರಿಗೆ 99-2000ನೇ ಸಾಲಿನಲ್ಲಿ 01.01.96 ರಿಂದ ಅನ್ವಯವಾಗುವಂತೆ ವೇತನವನ್ನು ನಿಗದಿಗೊಳಿಸಿ ಜನವರಿ 2000ನೇ ಮಾಹೆಯಿಂದ ಯುಜಿಸಿ ವೇತನ ನೀಡಲಾಗಿದೆ. 8 ಮಂದಿ ಬೋಧಕ ಸಿಬ್ಬಂದಿಯವರು ಮೇವೆನೆರ್ಟ್ ಆಫ್ ಸ್ಟಾಂಡರ್ಡ್ಸ್ 998 ದಿನಾಂಕ:24.012.98ರ ಪ್ರಕಾರ ಯುಜಿಸಿ ವೇತನ ನೀಡವಾಗ ಬೋಧಕ ಸಿಬ್ಬಂದಿಯವರು ರಾಷ್ಟ್ರೀಯ ಅರ್ಹತಾ ಪರೀಕ್ಷೆ ಆಗಿರಬೇಕೆಂಬ ಎಂಬ ಷರತ್ತನ್ನು ನಮೂದಿಸಲಾಗಿರುತ್ತದೆ. ಅದರ ಸದರೀ ಪ್ರಾಧೀಕಾರದಲ್ಲಿ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಆಗದಿದ್ದರೂ ಯುಜಿಸಿ ವೇತನವನ್ನು ನೀಡಲಾಗಿದೆ. ಇದು ನಿಯಮಕ್ಕೆ ವಿರೋಧವಾಗಿರುತ್ತದೆ. ಕಾರಣ ಪ್ರಸಕ್ತ ಸಾಲಿನಲ್ಲಿ ಪಾವತಿಸಿದ ಫೆಬ್ರವರಿ 2000ನೇ ಮಾಹೆಯಲ್ಲಿ ನೀಡಿದ ವೇತನ ಮತ್ತು ಹಿಂದಿನ ಸಾಲಿನ ವೇತನದ ಒಟ್ಟು ವ್ಯತ್ಯಾಸ ಮೊತ್ತ ರೂ.32384ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ವಿವರಗಳನ್ನು ಅನುಬಂಧ -13ರಲ್ಲಿ ನೀಡಿ ವರದಿಗೆ ಲಗತ್ತಿಸಲಾಗಿದೆ.</p>			
53(A)	<p>ಹುದ್ದೆ ಮಂಜುರಾತಿ ಇಲ್ಲದೆ ನಿಯಮಕ್ಕೆ ವಿರುದ್ಧವಾಗಿ ಮುಂಬಡ್ತಿ ನೀಡಿರುವುದು: 1998-99ನೇ ಸಾಲಿನ ತನಿಖಾ ವರದಿ ಪ್ರಕಾರ ಸಂಖ್ಯೆ 38ರಲ್ಲಿ ವಿಶ್ವವಿದ್ಯಾಲಯದ ಪರಿನಿಯಮದ ಅನುಬಂಧ-1ರ ಕ್ರ.ಸಂ 6 ರನ್ವಯ ಹಿರಿಯ ಸಹಾಯಕರ ಹುದ್ದೆಗೆ ಬಡ್ಡಿ ಪಡೆಯಬೇಕಾದರೆ ಕಿರಿಯ ಸಹಾಯಕರಾಗಿ 5 ವರ್ಷಗಳ ಕನಿಷ್ಠ ಅನುಭವ ಮತ್ತು ತತ್ಸಮಾನ ಪರೀಕ್ಷೆಗಳನ್ನು ಪಾಸು ಮಾಡದೆ ಈ ಕೆಳಕಂಡ ನೌಕರರುಗಳಿಗೆ ಮುಂಬಡ್ತಿ ನೀಡಿರುವುದು ನಿಯಮ ಬಾಹಿರವಾಗಿರುತ್ತದೆ ಹಾಗೂ ಇವರುಗಳ ಬಡ್ಡಿ ಮತ್ತು ವೇತನ ಪರಿಷ್ಕರಿಸಲು ಸೂಚಿಸಿದರೂ ಇದರ ಬಗ್ಗೆ ಯಾವ ಸೂಕ್ತ ಕ್ರಮ ವಹಿಸದೇ ಸದರೀ ನೌಕರರಿಗೆ ಅದೇ ವೇತನ ಶ್ರೇಣಿಯಲ್ಲಿ ಮುಂದುವರೆಸಿರುತ್ತದೆ. ಕಾರಣ 1999-2000ನೇ ಸಾಲಿನಲ್ಲಿ ಸಂಬಂಧಿಸಿದ ನೌಕರರ ವೇತನ ರೂ.630756ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>			

	<table border="1"> <tr> <td>1</td> <td>ಶ್ರೀ ರಿಚರ್ಡ್ ಡಿಸೋಜ</td> <td>90108</td> </tr> <tr> <td>2</td> <td>ಶ್ರೀ ಶಶಿಕುಮಾರ</td> <td>90108</td> </tr> <tr> <td>3</td> <td>ಶ್ರೀ ಈ.ಟಿ. ನಾಗರಾಜು</td> <td>90108</td> </tr> <tr> <td>4</td> <td>ಶ್ರೀ ಹೆಚ್. ಶ್ರೀನಿವಾಸ್</td> <td>90108</td> </tr> <tr> <td>5</td> <td>ಶ್ರೀಮತಿ ಡಿ.ಪ್ರಭಾ</td> <td>90108</td> </tr> <tr> <td>6</td> <td>ಶ್ರೀಬಸವನಗೌಡ</td> <td>90108</td> </tr> <tr> <td>7</td> <td>ಶ್ರೀಮತಿ ಎಂ.ಬಿ. ಆಶಾ</td> <td>90108</td> </tr> <tr> <td></td> <td>ಒಟ್ಟು ಮೊತ್ತ</td> <td>630756</td> </tr> </table> <p>ಅಲ್ಲದೆ ಸದರಿಯವರಿಗೂ ಖಾಲಿ ಇರುವ ಅಧೀಕ್ಷಕರ ಹುದ್ದೆಗಳಿಗೆ ಎದುರಾಗಿ ಗಣನೆಗೆ ತೆಗೆದುಕೊಂಡು ಮುಂಬಡ್ತಿ ಕೊಟ್ಟಿರುತ್ತಾರೆ. ಅಂದರೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಹಿರಿಯ ಸಹಾಯಕರ ಹುದ್ದೆಗಳಾದ 7ಕ್ಕೆ ಖಾಲಿ ಇದ್ದ 7 ಅಧೀಕ್ಷಕರ ಹುದ್ದೆಗಳ ಹಿರಿಯ ಸಹಾಯಕರೆಂದು ಪರಿಗಣಿಸಿ ಸದರಿಯವರನ್ನು ಮುಂಬಡ್ತಿ ಮಾಡಿರುತ್ತಾರೆ. ಒಟ್ಟಿಗೆ 14 ಹಿರಿಯ ಸಹಾಯಕರಾದಂತೆ ಆಯ್ಕೆ ಅಧೀಕ್ಷಕರಾಗಿ ಯಾರನ್ನು ನೇಮಕ ಮಾಡಿಕೊಂಡಿರುವುದಿಲ್ಲ</p>	1	ಶ್ರೀ ರಿಚರ್ಡ್ ಡಿಸೋಜ	90108	2	ಶ್ರೀ ಶಶಿಕುಮಾರ	90108	3	ಶ್ರೀ ಈ.ಟಿ. ನಾಗರಾಜು	90108	4	ಶ್ರೀ ಹೆಚ್. ಶ್ರೀನಿವಾಸ್	90108	5	ಶ್ರೀಮತಿ ಡಿ.ಪ್ರಭಾ	90108	6	ಶ್ರೀಬಸವನಗೌಡ	90108	7	ಶ್ರೀಮತಿ ಎಂ.ಬಿ. ಆಶಾ	90108		ಒಟ್ಟು ಮೊತ್ತ	630756			
1	ಶ್ರೀ ರಿಚರ್ಡ್ ಡಿಸೋಜ	90108																										
2	ಶ್ರೀ ಶಶಿಕುಮಾರ	90108																										
3	ಶ್ರೀ ಈ.ಟಿ. ನಾಗರಾಜು	90108																										
4	ಶ್ರೀ ಹೆಚ್. ಶ್ರೀನಿವಾಸ್	90108																										
5	ಶ್ರೀಮತಿ ಡಿ.ಪ್ರಭಾ	90108																										
6	ಶ್ರೀಬಸವನಗೌಡ	90108																										
7	ಶ್ರೀಮತಿ ಎಂ.ಬಿ. ಆಶಾ	90108																										
	ಒಟ್ಟು ಮೊತ್ತ	630756																										
54	<p>ಕ್ರೋಢೀಕೃತ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ವೇತನ ಪಾವತಿಸಿದ ಬಗ್ಗೆ:</p> <p>1997-98ನೇ ಸಾಲಿನ ತನಿಖಾ ವರದಿ ಪ್ರಕಾರ ಸಂಖ್ಯೆ.6 ಹಾಗೂ 1998-99ನೇ ಸಾಲಿನ ತನಿಖಾ ವರದಿ 36 ರಲ್ಲಿ ಕ್ರೋಢೀಕೃತ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡು ಪಾವತಿಸಿರುವುದಕ್ಕೆ ಸರ್ಕಾರದ ಮಂಜೂರಾತಿ ಪಡೆಯಲು ಸೂಚಿಸಿದ್ದರೂ ಯಾವ ಕ್ರಮ ಕೈಗೊಂಡಿರುವುದಿಲ್ಲ.</p> <p>1999-2000ನೇ ಸಾಲಿನಲ್ಲಿ 70 ಜನರನ್ನು ಅನುಬಂಧ 14 ರಲ್ಲಿ ತಿಳಿಸಿದಂತೆ ಕ್ರೋಢೀಕೃತ ಆಧಾರದ ಮೇಲೆ ವಿವಿಧ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡು ಪಾವತಿ ಮಾಡಲಾಗುತ್ತದೆ.</p> <p>ವಿಶ್ವವಿದ್ಯಾಲಯದ ಪರಿನಿಯಮದ ಸೇವಾ ನಿಯಮಗಳು 14 ರ ಪ್ರಕಾರ ಯಾವುದೇ ಹುದ್ದೆ ಖಾಲಿ ಇದ್ದಾಗ ಮಾತ್ರ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು ಖಾಯಂ ಸಿಬ್ಬಂದಿ ನೇಮಕವಾದ ತಕ್ಷಣ ಸದರಿ ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿಯುಗಳ ರದ್ದುಗೊಳಿಸಬೇಕಾಗಿರುತ್ತದೆ. ಅದರೆ ವಿಶ್ವವಿದ್ಯಾಲಯದಲ್ಲಿ ಖಾಲಿ ಹುದ್ದೆಗಳು ಇಲ್ಲದಿದ್ದಲ್ಲಿ ನೇಮಕ ಮಾಡಿಕೊಂಡು ವೇತನ ಪಾವತಿಸಿರುವುದು ನಿಯಮಕ್ಕೆ ವಿರುದ್ಧವಾಗಿರುತ್ತದೆ. ಕಾರಣ ರೂ. 921433ಗಳ ಸರ್ಕಾರದ ಅನುಮೋದನೆ ಪಡೆದು ಹಾಜರುಪಡಿಸುವವರೆಗೆ 99-2000ನೇ ಸಾಲಿನಲ್ಲಿ ಪಾವತಿಸಿದ ಅನುಬಂಧ -14ರಂತೆ ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>																											
55	<p>ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರ ನೀಡಿದ ಬಗ್ಗೆ:</p> <p>1999-2000ನೇ ಸಾಲಿನಲ್ಲಿ ವೈದ್ಯಕೀಯ ವೆಚ್ಚಕ್ಕಾಗಿ ಪರಿಹಾರ ಧನ ನೀಡಲಾಗಿದೆ. ಕಾರ್ಯಕಾರಿ ಸಮಿತಿ ಸಭೆ(59)ರಲ್ಲಿ ಶೇ 50 ರಷ್ಟು ಮಂಜೂರಾತಿ ನೀಡಲಾಗಿದೆ.</p> <p>ಕರ್ನಾಟಕ ಸಿವಿಲ್ ಸರ್ವಿಸು ವೈದ್ಯಕೀಯ ಹಾಜರಾತಿ ನಿಯಮಾವಳಿ 1965ರ ಪ್ರಕಾರ ಯಾವುದೇ ನೌಕರರು ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅದರಲ್ಲಿ ಮಾಡಿದ ವೆಚ್ಚಕ್ಕೆ ಪರಿಹಾರ ನೀಡಬಹುದಾಗಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಖರ್ಚಿನ ಬಿಲ್ಲುಗಳನ್ನು ಮರು ಪಾವತಿಗೆ</p>																											

ಸಲ್ಲಿಸಿರುತ್ತಾರೆ. ನಿಯಮಾವಳಿಗಳಲ್ಲಿ ಅವಕಾಶ ಇಲ್ಲ. ಅವಕಾಶ ಇಲ್ಲದಿದ್ದರೂ ವೈದ್ಯಕೀಯ ವೆಚ್ಚವನ್ನು ಪಾವತಿ ಮಾಡಲಾಗಿದೆ. ವಿವರ ಈ ಕೆಳಕಂಡಂತಿದೆ.

ಕ್ರ.ಸಂ	ಓಚರ್ ಸಂಖ್ಯೆ	ಚದಿನಾಂಕ	ವೈದ್ಯಕೀಯ ವೆಚ್ಚ ಪಡೆದವರ ಹೆಸರು	ಮೊಬಲಗು
1	1171	22.11.99	ಮಾನ್ಯ ಕುಲಪತಿಯವರು ಎಂ.ಎಂ. ಕಲಬುರ್ಗಿ	2696.00
2	1165	20.11.99	ವಾಸಪ್ಪ ಬಡಿಗೇರ	8719.00
3	11124	04.11.99	ಹಾದಿಲಿಂಗ	1077.00
4	1786	25.02.2000	ಲಕ್ಷ್ಮಣ ಮಹಾಮುನಿ	2446.00
				14938.00

ನಿಯಮಾವಳಿಯಲ್ಲಿ ಅವಕಾಶ ಇಲ್ಲದಿದ್ದರೂ ವೈದ್ಯಕೀಯ ವೆಚ್ಚ ಪಾವತಿ ಮಾಡಿರುವ ಕಾರಣ ರೂ. 14938ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

56

ಇಲಾಖಾ ಪರೀಕ್ಷೆಗೆ ಹೋಗುವವರಿಗೆ ಪ್ರಯಾಣ ದರ ಹೆಚ್ಚಿಗೆ ಪಾವತಿ

1999-2000ನೇ ಸಾಲಿನಲ್ಲಿ ಇಲಾಖೆ ಪರೀಕ್ಷೆಗೆ ಹೋಗುವ ನೌಕರರಿಗೆ ಪ್ರಯಾಣ ದರ ಹೆಚ್ಚಿಗೆ ಪಾವತಿ ಮಾಡಲಾಗಿದೆ. ಕರ್ನಾಟಕ ಸೇವಾ ನಿಯಮಾವಳಿ ನಿಯಮ 546(1) ಪ್ರಕಾರ ಇಲಾಖೆ ಪರೀಕ್ಷೆಗೆ ಹೋಗಿಬರಲಿ ಎರಡು ಸಲ ಮಾತ್ರ ಪ್ರಯಾಣ ಧರ ನೀಡಲು ಅವಕಾಶ ಇರುತ್ತದೆ.

1. ನೌಕರರು ಇಲಾಖೆ ಪರೀಕ್ಷೆಗೆ ಹೋಗಲು ಅರ್ಹರಿರುತ್ತಾರೆ ಎನ್ನುವುದಕ್ಕೆ ವಿವರ ಇಲ್ಲ ವಿವರ ನೀಡುವುದು.
2. ಇಲಾಖೆ ಪರೀಕ್ಷೆ ತಪ್ಪಿರುವುದು ಎಷ್ಟನೇ ಪ್ರಯತ್ನ ಎಂಬ ವಿವರ ಇಲ್ಲ.
3. ಇಲಾಖೆ ಪರೀಕ್ಷೆ ಬರೆಯಲು ಪ್ರತಿದಿನ ಪ್ರಯಾಣ ಮಾಡಿ (ಹೊಸಪೇಟೆಯಿಂದ ಬಳ್ಳಾರಿಗೆ) ಕ್ಷೈಮು ಮಾಡಿರುತ್ತಾರೆ.
4. 546(1) ರ ಪ್ರಕಾರ ಇಲಾಖೆ ಪರೀಕ್ಷೆಗೆ ಹೋಗುವ ಮೊದಲು ದಿನ ಪ್ರಯಾಣ ಭತ್ಯೆ ಹಾಗೂ ಪರೀಕ್ಷೆ ಮುಗಿಸಿ ವಾಪಸ್ಸು ಬರುವ ದಿನ ಮಾತ್ರ ಪ್ರಯಾಣ ಧರ ಕ್ಷೈಮು ಮಾಡಬೇಕಾಗಿ ದಿನಾಂಕ: 03.03.99 ರಿಂದ 05.03.99 ರವರೆಗೆ 3 ದಿನ ಪ್ರಯಾಣ ಧರ ಪಡೆಯಲಾಗಿದೆ. ವಿವರಗಳು ಈ ಕೆಳಗಿನಂತಿದೆ.

ಓಚರ್ ಸಂ ದಿನಾಂಕ	ಮೊಬಲಗು	ಇಲಾಖಾ ಪರೀಕ್ಷೆಗೆ ಹೋಗಿರುವ ನೌಕರರ ಹೆಸರು ಸ್ಥಳ	ಪ್ರಯಾಣ ದಿನಾಂಕ	ಪ್ರಯಾಣ ಧರ ಒಟ್ಟು	ಪ್ರಯಾಣ ಧರ ಹೆಚ್ಚಿಗೆ ಪಾವತಿ	ಪ್ರಯಾಣ ಧರ ಅರ್ಹತೆ	ನೌಕರ ರಿಂದ ವಸೂಲಿ
43:9.4.99	1000	ಚದೇಶಪಾಚಿಟೆ ಕಾವಲುಗಾರ ಹೆಚ್.ಪಿಸಿ ಇಂದ ಬಳ್ಳಾರಿ	3.3.99 5.3.99	126	84	42	84
43:9.4.99	1000	ಜಫರ್ ಅಲಿ ಜವಾನ	3.3.99 5.3.99	126	84	42	85

	43:9.4.99	1000	ನಾಗರಾಜ ಬಡಿಗೇರ ಅನುಚರ ಬಳ್ಳಾರಿ	3.3.99 5.3.99	126	85	41	85				
	43:9.4.99	1000	ಹಾದಿ ಲಿಂಗ ತೋಟ ಕೂಲಿ	3.3.99 5.3.99	120	80	40	80				
	43:9.4.99	1000	ರಾಘೋತ್ತಮ ಕಟ್ಟಿ ಕಾವಲುಗಾರ	3.3.99 5.3.99	120	80	40	80				
	43:9.4.99	1000	ವೆಂಕಟೇಶ್ ಕಾವಲುಗಾರ ಬಳ್ಳಾರಿ	3.3.99 5.3.99	102	68	34	68				
	43:9.4.99	1000	ಶ್ರೀಧರರಾವ್ ಮಾಹಿತಿ ದಾಖಲಾಗಾರ	3.3.99 5.3.99	120	72	41	79				
	43:9.4.99	1000	ಮಲ್ಲಿಕಾರ್ಜುನ ಗ್ರಂಥಾಲಯ ಸಹಾಯಕರು ಹೊಸಪೇಟೆ ಬಳ್ಳಾರಿ	3.3.99 5.3.99	34	-	34					
	43:9.4.99	1000	ಈರಪ್ಪ ಕಿರಿಯ ಸಹಾಯಕ ಹೊಸಪೇಟೆ ಬಳ್ಳಾರಿ	3.3.99 5.3.99	126	84	42	84				
	1240 29.11.99	120	ಬಿ. ಈರಪ್ಪ ಕಾವಲಿಗ್ಗರ ತಾಂತ್ರಿಕವರ್ಗ ಕಮಲಾಪುರ ಬಳ್ಳಾರಿ 21.10.99 23.10.99	3.3.99 5.3.99	120	80	40	80				
					1120	724	396	724				
	ಇಲಾಖೆ ಪರೀಕ್ಷೆ ಬರೆಯಲು ಹೋಗಿ ಹೆಚ್ಚಿನ ಕ್ಲೈಮು ಮಾಡಿದ ನೌಕರರಿಂದ ಕಾಲಂ-8ರಲ್ಲಿ ಸೂಚಿಸಿರುವ ಒಟ್ಟು ಮೊಬಲಗು 724ಗಳನ್ನು ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ											
57	<p>ಸರ್ಕಾರಿ ಆದೇಶ ಉಲ್ಲಂಘಿಸಿ ಪ್ರಯಾಣ ಭತ್ಯೆ ಪಾವತಿಸಿರುವುದರಿಂದ ಹೆಚ್ಚುವರಿ ಪಾವತಿ. ಪ್ರಯಾಣ ಭತ್ಯೆ ಹಾಗೂ ಸರಕಾರಿ ಆದೇಶ ಸಂಖ್ಯೆ ಎಫ್.ಡಿ.-1 ಎಸ್.ಆರ್.ಎಸ್. 99 ಬೆಂಗಳೂರು ದಿನಾಂಕ 18.01.99 ರಲ್ಲಿ ಆದೇಶ ಹೊರಡಿಸಲಾಗಿದೆ. ಇದು 01.01.99 ರಿಂದ ಜಾರಿಗೆ ಬಂದಿರುತ್ತದೆ. ಸದರಿ ಆದೇಶದ ಕಂಡಿಕೆ 27.02 ರಲ್ಲಿ 01.04.98 ರಿಂದ ಪ್ರಾರಂಭವಾಗುವ ಮತ್ತು 31.12.98ಕ್ಕೆ ಕೊನೆಯಾಗುವ ಅವಧಿಗೆ ಸಂಬಂಧಿಸಿದ ಪ್ರಯಾಣ ಭತ್ಯೆ ಕ್ಲೇಮುಗಳನ್ನು ವೇತನ ಶ್ರೇಣಿಗಳನ್ನು ಪರಿಷ್ಕೃತವಾಗದಿದ್ದಕ್ಕೆ ಸರಕಾರಿ ನೌಕರರು,</p>											

	<p>ಪಡೆಯುತ್ತಿದ್ದ ವೇತನಕ್ಕೆ ಸಂಬಂಧಿಸಿದಂತೆ, 01.04.98ರ ಮೊದಲು, ಜಾರಿಗೆಯಲ್ಲಿ ಇರುವಂತೆ ಸಂಬಂಧಪಟ್ಟ ನಿಯಮಗಳು ಮತ್ತು ಆದೇಶಗಳಿಗನುಗುಣವಾಗಿ ಕ್ರಮಗೊಳಿಸಬೇಕಾಗಿರುತ್ತದೆ, 01.04.99 ರ ನಂತರ ಸರ್ಕಾರ ಆದೇಶದ ಪ್ರಕಾರ ನೌಕರ ಪಡೆಯುತ್ತಿರುವ ವೇತನಕ್ಕೆ ಅನುಸಾರ ವರ್ಗ ವರ್ಗೀಕರಣ ಮಾಡಿ, ಅದಕ್ಕೆ ಲಭ್ಯವಾಗುವ ಪ್ರಯಾಣ ಭತ್ಯೆ ಪಡೆಯಬೇಕಾಗಿರುತ್ತದೆ.</p> <p>ಲೆಕ್ಕ ತನಿಖೆಯಲ್ಲಿ ಪ್ರಯಾಣ ಭತ್ಯೆ ಬಿಲ್ಲುಗಳನ್ನು ಪರಿಶೀಲಿಸಲಾಗಿ ಕೆಲ ಒಂದು ಬಿಲ್ಲುಗಳಲ್ಲಿ 31.12.98ರವರೆಗೆ ಜಾರಿಯಲ್ಲಿ ಇದ್ದ ಸರ್ಕಾರಿ ಆದೇಶದ ಪ್ರಕಾರ ಇರುವ ವರ್ಗಕ್ಕೆ 01.01.99 ರಿಂದ ಜಾರಿಗೆಯಲ್ಲಿ ಇರುವ ಸರ್ಕಾರಿ ಆದೇಶದ ಪ್ರಕಾರ ಪ್ರಯಾಣ ಭತ್ಯೆ ಪಾವತಿಸಿರುವುದರಿಂದ ಸರ್ಕಾರಿ ಆದೇಶ ಉಲ್ಲಂಘಿಸಿ, ರೂ.1194+3217-50ಗಳು ಹೆಚ್ಚು ಪಾವತಿಸಲಾಗಿದೆ. ವಿವರಗಳನ್ನು ಅನುಬಂಧ 15(1) 15(2)ರಲ್ಲಿ ನೀಡಿ ವರದಿಗೆ ಲಗತ್ತಿಸಲಾಗಿದೆ.</p> <p>31.12.98ರವರೆಗೆ, ಜಾರಿಯಲ್ಲಿ ಇದ್ದ ಪ್ರಯಾಣ ಭತ್ಯೆಗಳನ್ನು 01.01.99ರ ನಂತರ ಸರ್ಕಾರದ ಆದೇಶ ಉಲ್ಲಂಘಿಸಿ ಪಾವತಿಸಿರುವುದರಿಂದ ರೂ.9014+8037 17051ಗಳು ಹೆಚ್ಚುವರಿ ಪಾವತಿ ಆಗಿದೆ. ವಿವರಗಳನ್ನು ಅನುಬಂಧ 15(3) 15(2) ರಲ್ಲಿ ನೀಡಿ ವರದಿಗೆ ಲಗತ್ತಿಸಲಾಗಿದೆ. ಒಟ್ಟು ರೂ.32209ಗಳನ್ನು ಸಂಬಂಧಿಸಿದವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ-1 ಮಾಡಲು ಸೂಚಿಸಿದೆ.</p>																
58	<p>ಬೆಂಗಳೂರು ಮತ್ತು ನಗರ ಪಾಲಿಕೆಗಳಿಗೆ ಪ್ರಯಾಣ ಮಾಡಿದ್ದಾಗ ಸರ್ಕಾರ ಉಲ್ಲಂಘಿಸಿ, ದಿನಭತ್ಯೆ ಹೆಚ್ಚಿಗೆ ಪಾವತಿಸಿರುವುದು.</p> <p>ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ.ಎಸ್‌ಆರ್-98: ಬೆಂಗಳೂರು ದಿನಾಂಕ:29.11.99ರಲ್ಲಿ ಬೆಂಗಳೂರು ಮತ್ತು ನಗರಪಾಲಿಕೆಗಳಿಗೆ ಮತ್ತು ರಾಜ್ಯದ ಹೊರಗಡೆ, ಪ್ರಯಾಣ ಮಾಡಿದಾಗ ಪ್ರಯಾಣದ ಅವಧಿಗೆ ರಾಜ್ಯದಲ್ಲಿ ಇತರೆ ಸ್ಥಳಗಳಿಗೆ, ನಭ್ಯವಾಗುವ ದಿನಭತ್ಯೆವನ್ನು ಪಾವತಿಸಬೇಕಾಗಿರುತ್ತದೆ. ಆದರೆ, ಸರ್ಕಾರದ ಆದೇಶ ಪಾಲಿಸದೇ, ಬೆಂಗಳೂರು, ಹಾಗೂ ನಗರಪಾಲಿಕೆಗಳಿಗೆ ಅನ್ವಯವಾಗುವ ದಿನಭತ್ಯೆವನ್ನು ಪಾವತಿಸಲಾಗಿದೆ, ಇದರಿಂದ ರೂ.425 ಹೆಚ್ಚಿಗೆ ಪಾವತಿಸಿದಂತಾಗಿದೆ. ಆದುದರಿಂದ ರೂ.425ಗಳನ್ನು ಸಂಬಂಧಿಸಿದವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ. ವಿವರಗಳನ್ನು ಅನುಬಂಧ-16 ರಲ್ಲಿ ನೀಡಲಾಗಿದೆ.</p>																
59	<p>ದಿನಭತ್ಯೆ ತಪ್ಪು ಕೂಡಿ ಹೆಚ್ಚಿಗೆ ಪಾವತಿ 1999-2000ನೇ ಸಾಲಿನಲ್ಲಿ ದಿನಭತ್ಯೆ ಕೂಡುವಾಗ ತಪ್ಪು ಕೂಡಿ ಹೆಚ್ಚಿಗೆ ಪಾವತಿ ಮಾಡಿರುವ ವಿವರಗಳು ಈ ಕೆಳಗಿನಂತಿದೆ.</p> <table border="1" data-bbox="206 1396 1187 1465"> <thead> <tr> <th>ಕ್ರ. ಸಂ</th> <th>ನೌಕರರ ಹೆಸರು</th> <th>ಪ್ರಯಾಣ ವಿವರ</th> <th>ದಿನಭತ್ಯೆ ತಪ್ಪು ಕೂಡಿ</th> <th>ದಿನಭತ್ಯೆ ಕೂಡುವಿಕೆ</th> <th>ಸರಿಯಾದ</th> <th>ಹೆಚ್ಚಿಗೆ ದಿನಭತ್ಯೆ</th> </tr> </thead> <tbody> <tr> <td></td> <td></td> <td></td> <td></td> <td></td> <td></td> <td></td> </tr> </tbody> </table>	ಕ್ರ. ಸಂ	ನೌಕರರ ಹೆಸರು	ಪ್ರಯಾಣ ವಿವರ	ದಿನಭತ್ಯೆ ತಪ್ಪು ಕೂಡಿ	ದಿನಭತ್ಯೆ ಕೂಡುವಿಕೆ	ಸರಿಯಾದ	ಹೆಚ್ಚಿಗೆ ದಿನಭತ್ಯೆ									
ಕ್ರ. ಸಂ	ನೌಕರರ ಹೆಸರು	ಪ್ರಯಾಣ ವಿವರ	ದಿನಭತ್ಯೆ ತಪ್ಪು ಕೂಡಿ	ದಿನಭತ್ಯೆ ಕೂಡುವಿಕೆ	ಸರಿಯಾದ	ಹೆಚ್ಚಿಗೆ ದಿನಭತ್ಯೆ											

			ಹೆಚ್ಚಿಗೆ ಪಾವತಿ		ಪವತಿ
1	ಡಾ.ಮಲ್ಲಿಕಾರ್ಜುನ ಗೌಡ ಯೋಜನೆ ಸಹಾಯಕ	6.4.99ಬೆ.7ಗಂ ಹೊಸಪೇಟೆ ಡಣಾಪುರ 15.4.99	ಡಾಣಾಪು 6.4.99 ಬೆ.8.ಗಂ	$\begin{array}{r} 9 \quad 1 \\ \quad 2 \quad \times \quad 60 \\ \hline 10 \times 00 \\ 600-00 \quad 570 \end{array}$	30-00
2	ಡಾ.ಮಲ್ಲಿಕಾರ್ಜುನ ಗೌಡ ಯೋಜನೆ ಸಹಾಯಕ	22.10.99ಹೊಸಪೇಟೆ ಬೆಂ.6 ಗಂಟೆ ಜವಕು 31.10.99 ಮ 3.ಗಂಟೆ	15.4.99ಸಾ 4.30 ಗಂ ಜವಕು ಬೆ 8 ಗಂಟೆ	$\begin{array}{r} 9 \quad 1 \\ \quad 2 \quad \times \quad 60 \\ \hline 10 \times 00 \\ 600-00 \quad 570 \end{array}$	30.00
3	ಡಾ.ಮಲ್ಲಿಕಾರ್ಜುನ ಗೌಡ ಯೋಜನೆ ಸಹಾಯಕ	ಹೊಸಪೇಟೆ 29.9.99 ಬೆ.6 ಗಂಟೆ 8.10.99 ಈರೇಹಾಳು ಬೆ.6 ಗಂಟೆ	31.10.99 ಹೊಸಪೇಟೆ ಸಾ.5 ಗಂಟೆ ಈರೇಹಾಳು ಮ.11 ಗಂ ಹೊಸಪೇಟೆ ಬೆಂ. 11.ಗಂ	$\begin{array}{r} 9 \quad 1 \\ \quad 2 \quad \times \quad 60 \\ \hline 10 \times 60 \\ 600-00 \quad 540 \end{array}$	60.00 620.00
4	ಕೆ.ಡಿ.ವಿ. ಪರಮಶಿವ, ಮಾಲೀಕ	13.4.99 ಹೊಸಪೇಟೆ 9-10 ಬೆಂ 20.4.99 ಗದಗ 6 ಗಂಟೆ ಬೆಳಗ್ಗೆ	13.4.99 ಗದಗ 12.00 ಗಂ 20.4.99 ಹೊಸಪೇಟೆ 9.30ನ	$\begin{array}{r} 8 \times 55 \quad 7 \times 55 \\ \hline 440 \quad 385 \end{array}$	55.00
					175.00
ಸಂಬಂಧಪಟ್ಟ ನೌಕರರಿಂದ ಒಟ್ಟು ರೂ.175.00ಗಳನ್ನು ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.					
60	<p>ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ಮೂಲ ವೇತನ ತಪ್ಪು ನಮೂದಿಸಿ ದಿನಭತ್ಯೆ ಹೆಚ್ಚಿಗೆ ಪಡೆದಿರುವುದು: ಓಚರ್ ಸಂಖ್ಯೆ.1886ರಲ್ಲಿ ಕೆ.ಜಿ. ಭಕ್ತಸೂರಿ ಶಾಸನಶಾಸ್ತ್ರ ವಿಭಾಗ ಇವರು ಮೂಲ ವೇತನ 2725.0 ಇದ್ದು ಪ್ರಯಾಣ ಭತ್ಯೆ ಬಿಲ್ಲಿನಲ್ಲಿ ಮೂಲ ವೇತನ 9925.00 ನಮೂದಿಸಿ ದಿನಭತ್ಯೆ ಹೆಚ್ಚಿಗೆ ಪಡೆಯಲಾಗಿದೆ. ದಿನಾಂಕ: 5.7.99 ಸಾಯಂಕಾಲ 5 ಗಂಟೆಗೆ ಹೊಸಪೇಟೆ ಬಿಟ್ಟು ಲಿಂಗಸೂಗೂರುಗೆ ಪ್ರಯಾಣ ಮಾಡಿ ವಸತಿ ಮಾಡಲಾಗಿ 16.7.99 ಲಿಂಗಸೂಗೂರು ಸಾಯಂಕಾಲ 5 ಗಂಟೆಗೆ ಬಿಟ್ಟು ಹೊಸಪೇಟೆ ರಾತ್ರಿ 10 ಗಂಟೆಗೆ ಸೇರಲಾಗಿದೆ. ಒಟ್ಟು 11 ದಿನ ವಸತಿ ಮಾಡಲಾಗಿದೆ.</p> <p>ತಪ್ಪು ವೇತನ 9925 ಪ್ರಕಾರ 11x100 1100 ಸರಿಯಾದ ಮೂಲ ವೇತನ 2725 ಪ್ರಕಾರ 11x50 550 4ನೇ ವರ್ಗ(ಇತರೆ)</p>				

	ರೂ.550 ಗಳನ್ನು ಶ್ರೀ ಕೆ.ಜಿ. ಭಕ್ಷೆ ಸೂರಿ ಇವರಿಂದ ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.			
61	<p>ತಪ್ಪು ಕೂಡುವಿಕೆಯಿಂದ ಪ್ರಯಾಣ ಭತ್ಯೆ ಹೆಚ್ಚಿಗೆ ಪಾವತಿ: ತಪ್ಪು ಕೂಡುವಿಕೆಯಿಂದ ಪ್ರಯಾಣ ಭತ್ಯೆ ರೂ.32.00 ಹೆಚ್ಚಿಗೆ ಪಾವತಿಸಲಾಗಿದೆ. ವಿವರಗಳು ಈ ಕೆಳಗಿನಂತೆ ಇವೆ. ವೋಚರ್ ಸಂಖ್ಯೆ 3, 13.08.2000</p> <p>ಪ್ರಯಾಣ ಭತ್ಯೆ ಪಡೆದವರು ಶ್ರೀ ಎಸ್.ಎಸ್. ಅಂಗಡಿ, ಅಧ್ಯಾಪಕರು ಕನ್ನಡ ಭಾಷಾಭಿವೃದ್ಧಿ ವಿಭಾಗ ಪ್ರಯಾಣ ಬಿಲ್ಲಿನ ಅವಧಿ ಅಕ್ಟೋಬರ್ 99 ಪ್ರಯಾಣ ಭತ್ಯೆ ಬಿಲ್ಲಿನಲ್ಲಿ 2355.00 ಮೊಬಲಗು ಪ್ರಯಾಣ ಭತ್ಯೆ ಬಿಲ್ಲಿನಲ್ಲಿ 2323.00 ವಾಸ್ತವಿಕ ಮೊತ್ತ ಹೆಚ್ಚಿಗೆ ಪಾವತಿ 32.00 ರೂ. 32.00ಗಳನ್ನು ಸಂಬಂಧಿಸಿದವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ.</p>			
62	<p>ಪ್ರಯಾಣ ಭತ್ಯೆದ ಬಿಲ್ಲಿನಲ್ಲಿ ಕ್ಲೇಮು ಮಾಡಿದ ಆಟೋ ಚಾರ್ಜನ್ನು ಒಪ್ಪಲು ಬರದೇ ಇರುವುದು: ಚೆಕ್ ಸಂಖ್ಯೆ 926864:11.05.99 ವೋಚರ್ ಸಂಖ್ಯೆ. 24:30.6.99ರಲ್ಲಿ ಯೋಜನಾ ವಿಭಾಗದವರು, ರೂ 5000ಗಳನ್ನು ಮುಂಗಡ ಪಡೆದು, ಖರ್ಚು ಮಾಡಿ, ಬಿಲ್ಲುಗಳನ್ನು ಸಲ್ಲಿಸಿ, ಹೊಂದಾಣಿಕೆ ಮಾಡಿರುತ್ತದೆ. ಸದರಿ ಹೊಂದಾಣಿಕೆ ಬಿಲ್ಲುಗಳನ್ನು ಪರಿಶೀಲಿಸಿದಾಗ ಶ್ರೀ ಸೋಮನಾಥ ಹೆಚ್.ಎಂ ಇವರ ಜೂನ್ 99ರ ಮಾಹೆಯ ಪ್ರಯಾಣ ಭತ್ಯೆದ ಬಿಲ್ಲು ಹೊಸಪೇಟೆಯಿಂದ ಮುನಿರಾಬಾದಿಗೆ ಹೋಗಿ ಬಂದಿರುವುದು)ದಲ್ಲಿ ಆಟೋ ಚಾರ್ಜ್ ಎಂದು ರೂ. 30.00ಕ್ಷೇಮು ಮಾಡಿರುತ್ತಾರೆ. ಆದರೆ ಇದನ್ನು ಒಪ್ಪಲು ಬರುವುದಿಲ್ಲ. ಕಾರಣ ಸದರಿ ಮೊತ್ತ ರೂ.30.ಗಳನ್ನು ಸೋಮನಾಥ ಕುಡಿಟಿನಿ ಇವರಿಂದ ವಸೂಲಾತಿಗೆ ಸೂಚಿಸಿದೆ.</p>			
63	<p>ಕನ್ನಡ ವಿಶ್ವವಿದ್ಯಾಲಯದ ಸಿಬ್ಬಂದಿಯು ಮನೆಯಿಂದ ಬಸ್ ನಿಲ್ದಾಣ, ರೈಲು ನಿಲ್ದಾಣಗಳಿಗೆ ಹೋಗಿ ಬಂದ ಶುಲ್ಕಗಳನ್ನು ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ನಮೂದಿಸಿ ಕ್ಲೇಮು ಮಾಡಿರುವುದು: ಕನ್ನಡ ವಿಶ್ವವಿದ್ಯಾಲಯವು ಹೊಸಪೇಟೆ ನಗರ ಸಭೆಯ ವ್ಯಾಪ್ತಿಗೆ ಬಾರದೇ ಇರುವುದರಿಂದ ಕಮಲಾಪುರ ಗ್ರಾಮ ವ್ಯಾಪ್ತಿಗೆ ಬರುತ್ತದೆ. ಕಾರಣ ಈ ವಿಶ್ವವಿದ್ಯಾಲಯದ ಸಿಬ್ಬಂದಿಯು ತಮ್ಮ ಪ್ರಯಾಣ ಭತ್ಯೆ ಬಿಲ್ಲುಗಳಲ್ಲಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಿಂದ(ಕಮಲಾಪುರ) ಪ್ರಯಾಣವನ್ನು ಪ್ರಾರಂಭಿಸುವಂತೆ ತೋರಿಸಿ, ಪ್ರಯಾಣ</p>			

	<p>ಭತ್ಯೆ ಕ್ಷೇಮು ಮಾಡಬೇಕಾಗುತ್ತಿದೆ. ಆದರೆ ಅನುಬಂಧ-17ರಲ್ಲಿ ತೋರಿಸಿರುವ ಸಿಬ್ಬಂದಿಯು ಕೇಂದ್ರ ಸ್ಥಾನ (ಕಮಲಾಪುರ-ವಿದ್ಯಾರಣ್ಯ) ಹೊರತುಪಡಿಸಿ, ಬೇರೆ ಸ್ಥಳಗಳಲ್ಲಿ (ಅಂದರೆ ಹೊಸಪೇಟೆ, ಹೆಚ್‌ಪಿಸಿ, ಇತ್ಯಾದಿ ಸ್ಥಳಗಳಲ್ಲಿ ಮನೆ ಮಾಡಿ, ಮನೆಯಿಂದ ಬಸ್ ನಿಲ್ದಾಣ: ರೈಲು ನಿಲ್ದಾಣಗಳಿಗೆ ಹೋಗಿ ಬರುವ ಆಟೋ ಶುಲ್ಕ:ಬಸ್ ಶುಲ್ಕ ಕ್ಷೇಮು ಮಾಡಿರುತ್ತಾರೆ. ಇದು ಪ್ರಯಾಣ ಭತ್ಯೆದ ನಿಯಮಗಳಲ್ಲಿ ಅವಕಾಶ ಇಲ್ಲ. ಕಾರಣ ಅನುಬಂಧ(17)ರಲ್ಲಿ ತೋರಿಸಿರುವಂತೆ, ಸಿಬ್ಬಂದಿಗಳು ಕ್ಷೇಮು ಮಾಡಿದ ಕೇಂದ್ರ ಸ್ಥಾನ ಹೊರತುಪಡಿಸಿ, ಹೋಗಿ ಸ್ಥಳಗಳಲ್ಲಿ ಇರುವ ಮನೆಯಿಂದ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಿಗೆ, ಹೋಗಿ ಬಂದ ಆಟೋ: ಬಸ್ಸಿನ ಶುಲ್ಕಗಳ ಒಟ್ಟು ಮೊತ್ತ ರೂ.86.00ಗಳನ್ನು ಸಂಬಂಧಪಟ್ಟ ಸಿಬ್ಬಂದಿಯಿಂದ ವಸೂಲು ಮಾಡಿ, ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>																																																		
63(ಎ)	<p>ಭಾಗಶಃ ಉಪಯೋಗಿಸಿದ ರಸೀದಿ ಪುಸ್ತಕಗಳ ವಿವರಗಳು :99-2000ನೇ ಸಾಲಿನಲ್ಲಿ ಈ ಕೆಳಕಂಡ ರಸೀದಿ ಪುಸ್ತಕಗಳನ್ನು ಭಾಗಶಃ ಉಪಯೋಗಿಸಲಾಗಿದೆ.</p> <table border="1" data-bbox="224 670 1120 1149"> <thead> <tr> <th colspan="2">ಪುಸ್ತಕದ ಸಂಖ್ಯೆ</th> <th colspan="2">ರಸೀದಿಗಳ ವಿವರ</th> </tr> </thead> <tbody> <tr> <td>ನಗದು</td> <td>03</td> <td>20.01.ರಿಂದ280</td> <td>99-2000</td> </tr> <tr> <td>ಸಾಲದ</td> <td>45</td> <td>340ರಿಂದ3447</td> <td>99-2000</td> </tr> <tr> <td>ನಿಯತಕಾಲಿಕೆ</td> <td>10</td> <td>901 ರಿಂದ 947</td> <td>99-2000</td> </tr> <tr> <td>ನಗದು</td> <td></td> <td></td> <td></td> </tr> <tr> <td>ಸಾಲ</td> <td>01</td> <td>1 ರಿಂದ 23</td> <td>99-2000</td> </tr> <tr> <td colspan="4">ಹೊಸಪೇಟೆ</td> </tr> <tr> <td colspan="4">ಶಾಖೆ</td> </tr> <tr> <td>ನಗದು</td> <td>06</td> <td>501 ರಿಂದ 584</td> <td>99-2000</td> </tr> <tr> <td colspan="4">ನಿಯತಕಾಲಿಕೆಗಳು:</td> </tr> <tr> <td>ನಗದು</td> <td>05</td> <td>401 ರಿಂದ466</td> <td>99-2000</td> </tr> <tr> <td></td> <td>-</td> <td>215 ರಿಂದ 234</td> <td>99-2000</td> </tr> </tbody> </table>	ಪುಸ್ತಕದ ಸಂಖ್ಯೆ		ರಸೀದಿಗಳ ವಿವರ		ನಗದು	03	20.01.ರಿಂದ280	99-2000	ಸಾಲದ	45	340ರಿಂದ3447	99-2000	ನಿಯತಕಾಲಿಕೆ	10	901 ರಿಂದ 947	99-2000	ನಗದು				ಸಾಲ	01	1 ರಿಂದ 23	99-2000	ಹೊಸಪೇಟೆ				ಶಾಖೆ				ನಗದು	06	501 ರಿಂದ 584	99-2000	ನಿಯತಕಾಲಿಕೆಗಳು:				ನಗದು	05	401 ರಿಂದ466	99-2000		-	215 ರಿಂದ 234	99-2000		
ಪುಸ್ತಕದ ಸಂಖ್ಯೆ		ರಸೀದಿಗಳ ವಿವರ																																																	
ನಗದು	03	20.01.ರಿಂದ280	99-2000																																																
ಸಾಲದ	45	340ರಿಂದ3447	99-2000																																																
ನಿಯತಕಾಲಿಕೆ	10	901 ರಿಂದ 947	99-2000																																																
ನಗದು																																																			
ಸಾಲ	01	1 ರಿಂದ 23	99-2000																																																
ಹೊಸಪೇಟೆ																																																			
ಶಾಖೆ																																																			
ನಗದು	06	501 ರಿಂದ 584	99-2000																																																
ನಿಯತಕಾಲಿಕೆಗಳು:																																																			
ನಗದು	05	401 ರಿಂದ466	99-2000																																																
	-	215 ರಿಂದ 234	99-2000																																																
64	<p>ಪ್ರಸಾರಾಂಗ ಪ್ರಕಟಣೆಯ ವಿಭಾಗದಲ್ಲಿ ದಾಸ್ತಾನು ಭೌತಿಕ ಪರಿಶೀಲನೆ ಮಾಡದೇ ಇರುವುದು: ಪ್ರಸಾರಾಂಗ ಪ್ರಕಟಣೆಯ ವಿಭಾಗದಲ್ಲಿ ಪುಸ್ತಕಗಳ ದೊಡ್ಡ ಉಗ್ರಾಣ ಇರುತ್ತದೆ. ಈ ಪುಸ್ತಕಗಳ ದೊಡ್ಡ ಉಗ್ರಾಣವು ಪ್ರತಿ ವರ್ಷದ ಏಪ್ರಿಲ್ ಮಾಹೆಯಲ್ಲಿ ಭೌತಿಕ ಪರಿಶೀಲನೆ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 173ರಷ್ಟು ಮಾಡಬೇಕಾಗಿರುತ್ತದೆ. ಆದರೆ ಈ ಕನ್ನಡ ವಿಶ್ವವಿದ್ಯಾಲಯದವರು ಸದರೀ ಉಗ್ರಾಣವನ್ನು 1991-92 ರಿಂದ 1999-2000ರ ವರೆಗೆ</p>																																																		

	<p>ಭೌತಿಕ ಪರಿಶೀಲನೆ ಮಾಡಿರುವುದಿಲ್ಲ.</p> <p>ಆದ್ದರಿಂದ ಕನ್ನಡ ವಿಶ್ವವಿದ್ಯಾಲಯದ ಅಧಿಕಾರ ವರ್ಗದವರು ಈ ದಿಸೆಯಲ್ಲಿ 9-92 ರಿಂದ 99-2000ರವರೆಗೆ ಭೌತಿಕ ಪರಿಶೀಲನೆ ಮಾಡಿ ವ್ಯತ್ಯಾಸಗಳನ್ನು ಗೊತ್ತುಪಡಿಸಿ, ವಿವರವಾದ ವರದಿಯನ್ನು ತಯಾರಿಸಿ, ಜಮಾ ಮಾಡಿದ ಬಗ್ಗೆ ದೃಢೀಕರಣ ಪತ್ರ ತಯಾರಿಸಿ, ತನಿಖೆಗೆ ಹಾಜರುಪಡಿಸಲು ಸೂಚಿಸಿದೆ.</p>																															
65	<p>ನಿಯತಕಾಲಿಕೆಗಳ ಮುದ್ರಣ ವೆಚ್ಚ ಕುರಿತು:-</p> <p>ಪ್ರಸಾರಾಂಗದಿಂದ 5 ನಿಯತಕಾಲಿಕೆಗಳು ಪ್ರಕಟಗೊಂಡು ಮಾರಾಟವಾಗುತ್ತಿದ್ದು, ಸದರಿ ನಿಯತಕಾಲಿಕೆಗಳ ಮಾರಾಟದಿಂದ ಒಟ್ಟು ರೂ. 288000ಗಳ ಆದಾಯ ಬರುತ್ತಿದ್ದು ಸದರಿ ನಿಯತಕಾಲಿಕೆಗಳ ಮುದ್ರಣ ಮತ್ತು ಇತರೆ ವೆಚ್ಚಕ್ಕಾಗಿ ಒಟ್ಟು ರೂ. 550254.00 ಖರ್ಚು ಆಗುತ್ತದೆ, ಸದರಿ ಅಂಶಗಳನ್ನು ಪರಿಶೀಲಿಸಿದಾಗ, ನಿಯತಕಾಲಿಕೆಗಳ ಆದಾಯ ಬಹಳ ಕಡಿಮೆ ಇದ್ದು, ಖರ್ಚು ಹೆಚ್ಚಿಗೆ ಆಗುತ್ತಿರುವುದು ಕಂಡು ಬಂದಿರುತ್ತದೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ನಿಯತಕಾಲಿಕೆಗಳಿಗೆ ಆಗುವ ವೆಚ್ಚಕ್ಕೆ ಆದಾಯವನ್ನು ಸರಿದೂಗಿದಲು ಕ್ರಮ ಕೈಗೊಳ್ಳಲು ಸೂಚಿಸಿದೆ. ನಿಯತಕಾಲಿಕೆಗಳ ಮಾರಾಟದಿಂದ ಬರುವ ಜಮಾ ಮತ್ತು ಖರ್ಚಾಗುವ ಮೊತ್ತದ ವಿವರಗಳನ್ನು ಈ ಕೆಳಗೆ ಲಗತ್ತಿಸಲಾಗಿದೆ.</p> <table border="1" data-bbox="212 821 1131 1220"> <thead> <tr> <th>ಕ್ರ.ಸಂ</th> <th>ನಿಯತಕಾಲಿಕೆಯ ವಿವರ</th> <th>ಮಾರಾಟದಿಂದ (ಚಂದಾದಾರರಿಂದ ಬಂಧ ಹಣ)</th> <th>ಮುದ್ರಣ ಮತ್ತು ಇತರೆ ಬಾಬುಗಳ ಆದ ವೆಚ್ಚ</th> </tr> </thead> <tbody> <tr> <td>1</td> <td>ಚೆಲುವ ಕನ್ನಡ</td> <td>640.00</td> <td>19380</td> </tr> <tr> <td>2</td> <td>ಕನ್ನಡ ಅಧ್ಯಯನ</td> <td>10000.00</td> <td>63885</td> </tr> <tr> <td>3</td> <td>ಪುಸ್ತಕ ಮಾದರಿ</td> <td>4080.00</td> <td>38100</td> </tr> <tr> <td>4</td> <td>ಮಹಿಳಾ ಅಧ್ಯಯನ</td> <td>4500.00</td> <td>44455</td> </tr> <tr> <td>5</td> <td>ವಿಜ್ಞಾನ ಸಂಗಾತಿ</td> <td>268780.00</td> <td>384434</td> </tr> <tr> <td></td> <td>ಒಟ್ಟು ಮೊತ್ತ</td> <td>288000.00</td> <td>550254</td> </tr> </tbody> </table>	ಕ್ರ.ಸಂ	ನಿಯತಕಾಲಿಕೆಯ ವಿವರ	ಮಾರಾಟದಿಂದ (ಚಂದಾದಾರರಿಂದ ಬಂಧ ಹಣ)	ಮುದ್ರಣ ಮತ್ತು ಇತರೆ ಬಾಬುಗಳ ಆದ ವೆಚ್ಚ	1	ಚೆಲುವ ಕನ್ನಡ	640.00	19380	2	ಕನ್ನಡ ಅಧ್ಯಯನ	10000.00	63885	3	ಪುಸ್ತಕ ಮಾದರಿ	4080.00	38100	4	ಮಹಿಳಾ ಅಧ್ಯಯನ	4500.00	44455	5	ವಿಜ್ಞಾನ ಸಂಗಾತಿ	268780.00	384434		ಒಟ್ಟು ಮೊತ್ತ	288000.00	550254			
ಕ್ರ.ಸಂ	ನಿಯತಕಾಲಿಕೆಯ ವಿವರ	ಮಾರಾಟದಿಂದ (ಚಂದಾದಾರರಿಂದ ಬಂಧ ಹಣ)	ಮುದ್ರಣ ಮತ್ತು ಇತರೆ ಬಾಬುಗಳ ಆದ ವೆಚ್ಚ																													
1	ಚೆಲುವ ಕನ್ನಡ	640.00	19380																													
2	ಕನ್ನಡ ಅಧ್ಯಯನ	10000.00	63885																													
3	ಪುಸ್ತಕ ಮಾದರಿ	4080.00	38100																													
4	ಮಹಿಳಾ ಅಧ್ಯಯನ	4500.00	44455																													
5	ವಿಜ್ಞಾನ ಸಂಗಾತಿ	268780.00	384434																													
	ಒಟ್ಟು ಮೊತ್ತ	288000.00	550254																													
66	<p>ಚೆಕ್ ನಗದಾಗದೇ ವಾಪಸ್ಸು ಬಂದಿರುವುದು:</p> <p>ಚೆಕ್ ಸಂಖ್ಯೆ.405622 ದಿನಾಂಕ: 25.12.99 ರೂ. 20000.00ಗಳ ಚೆಕ್‌ಗಳನ್ನು ಮೆ: ಐಬಿ.ಹೆಚ್. ಪ್ರಕಾಶನ ಬೆಂಗಳೂರು ಇವರು ಕಳುಹಿಸಿರುತ್ತಾರೆ. ಆದರೆ ಕಳುಹಿಸುತ್ತಾರೆ. ಆದರೆ ಸದರಿ ಚೆಕ್ ನಗದಾಗದೇ ಬ್ಯಾಂಕ್ ನವರು ವಾಪಸ್ಸು ಮಾಡಿರುತ್ತಾರೆ. ಇರಿಂದಾಗಿ ಬ್ಯಾಂಕ್ ನವರು ವಿಶ್ವವಿದ್ಯಾಲಯದ ಖಾತೆಗೆ ಕಲೆಕ್ಟ್ ಚಾರ್ಜ್</p>																															

	ಹಾಕಲಾಗುತ್ತದೆ. ಕಾರಣ ವಿಶ್ವವಿದ್ಯಾಲಯಕ್ಕೆ ಆರ್ಥಿಕ ಹಾನಿಯಾಗುತ್ತದೆ. ಇನ್ನು ಮುಂದೆ ಚೆಕ್‌ನ್ನು ಸ್ವೀಕರಿಸದೇ ಡಿ.ಡಿ ಅಥವಾ ನಗದು ರೂಪದಲ್ಲಿ ಹಣ ಪಡೆಯಲು ಸೂಚಿಸಲಾಗಿದೆ. ನಗದಾಗದ ಬಾಕಿ ವಪಸ್ಸು ಬಂದ ಚೆಕ್‌ನ್ನು ಹಿಂದಿರಿಗಿದಿ, ಡಿ.ಡಿ ರೂಪದಲ್ಲಿ ಹಣ ಕಲೆಕ್ಟ್‌ನ್ ಚಾರ್ಜ್ ಸಹಿತ ಪಡೆಯಲು ಸೂಚಿಸಲಾಗಿದೆ.		
67	<p>ಗಳಗನಾಥರ ಸಮಗ್ರ ಕಾದಂಬರಿಗಳ ಆರು ಸಂಘಟನೆಗಳನ್ನು ಪ್ರಕಟಿಸಿದರ ಬಗ್ಗೆ:</p> <p>1. ಸ್ಥಾಯಿ ನಿಧಿ ಖಾತೆಯಡಿ ದಿ ಗಳಗನಾಥರ ಸಮಗ್ರ ಕಾದಂಬರಿಗಳ ಆರು ಸಂಘಟನೆಯನ್ನು ಲೋಕ ಶಿಕ್ಷಣ ಟ್ರಸ್ಟ್, ಹುಬ್ಬಳ್ಳಿ ಇವರ ಆರ್ಥಿಕ ನೆರವಿನೊಂದಿಗೆ ಪ್ರಕಟಿಸಲಾಗಿದೆ. ಪ್ರಕಟನೆಯ ಕೆಲಸವನ್ನು ಮೆ: ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು ಇವರಿಗೆ ಒಪ್ಪಿ ದರಗಳಂತೆ ವಹಿಸಿ ಕೊಡಲಾಗಿದೆ. ಒಪ್ಪಿದ ದರಗಳು ಎಂದರೆ ದಿನಾಂಕ:24.07.98 ರಂದು ಪ್ರಸಾರಾಂಗದ ಸಲಹಾ ಸಮಿತಿಯ ಸಭೆಯಲ್ಲಿ ಪರಿಷ್ಕರಿಸಿದ ದರಪಟ್ಟಿ ಈ ದರಪಟ್ಟಿಯನ್ನು ಕಾರ್ಯಕಾರಿ ಸಮಿತಿಯ ದಿನಾಂಕ: 25.07.98 ರಂದು ಜರುಗಿದ ಸಭೆಯಲ್ಲಿ ಅನುಮೋದಿಸಿದೆ. ಈ ಮೇಲಿನ ಅನುಮೋದಿತ ದರಪಟ್ಟಿ ಪ್ರಕಾರ ಗಳಗನಾಥ ಕಾದಂಬರಿಗಳನ್ನು ಪ್ರಕಟಿಸಲು ಮೆ: ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು ಇವರಿಗೆ ನೇರವಾಗಿ ದಿ: 10.07.99 ರಂದು ಮುದ್ರಣ ಮತ್ತು ಡಿ.ಟಿ.ಪಿ ಆದೇಶ ನೀಡಲಾಗಿದೆ. ಒಟ್ಟು 1200 ಪುಟಗಳನ್ನು ಮುದ್ರಿಸಲು ಆದೇಶ ನೀಡಲಾಗಿದೆ. ಮೆ:ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಬಿಲ್‌ಗಳನ್ನಯ ಪರಿಶೀಲಿಸಲಾಗಿ ಬಿಲ್ಲಿನಲ್ಲಿ ತೋರಿಸಿದ ದರಕ್ಕೂ ಮತ್ತು ಮುದ್ರಣ ಆದೇಶದಲ್ಲಿಯ ದರಕ್ಕೂ ವ್ಯತ್ಯಾಸವಿದ್ದು, ಮುದ್ರಣಾಲಯದವರು ಕ್ಲೇಮು ಮಾಡಿದ ದರಗಳ ಪ್ರಕಾರ ಬಿಲ್ಲು ಪಾವತಿಸಲಾಗಿದೆ. ಹೀಗಾಗಿ ಒಟ್ಟು ರೂ. 101720-00ರಷ್ಟನ್ನು ಹೆಚ್ಚಿಗೆ ಪಾವತಿಸಲಾಗಿದೆ, ಕಾರಣ ಈ ಹೆಚ್ಚುವರಿ ಪಾವತಿ ಮಾಡಿದ ಹಣವನ್ನು ರೂ. 101720 ತಕ್ಷಣ ಸಂಬಂಧಿಸಿದ ಮುದ್ರಣಕಾರರಿಂದ ವಸೂಲಿ ಮಾಡಲು ಸೂಚಿಸಲಾಗಿದೆ. ವಿವರ ಅನುಬಂಧ-18 ಪಟ್ಟಿಯಲ್ಲಿ ತೋರಿಸಿದೆ. ಲೆಕ್ಕ ತಪಾಸಣಾ ವಿಚಾರಣಾ ಸಂಖ್ಯೆ 4:11.10.2000ಕ್ಕೆ ಆಡಳಿತ ಮಂಡಳಿಯವರು ಉತ್ತರ ಸಲ್ಲಿಸುತ್ತಾ ಡೆಮಿ 1:8 ಸೈಜಿಗೆ ಬಾಕ್ಸ್ ಬೈಂಡಿಂಗ್ ನೀಡಲಾದ ದರ ರೂ. 16.00 ಸರಿಯಾಗಿದೆ ಮತ್ತು ಈ ದರವನ್ನು ಮಾನ್ಯ ಕುಲಪತಿಗಳು ದಿ: 18.06.99 ರಂದು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಕಡತ ಸಂಖ್ಯೆ:ಕವಿಪ್ರ ಮು. ದ 147:94-95: ಕಂಡಿಕೆ 11ನ್ನು ಪರಿಶೀಲಿಸಲಾಗಿ ಕುಲಪತಿಗಳು ಕಡತವನ್ನು ಅನುಮೋದನೆಗಾಗಿ ಪ್ರಸಾರಾಂಗದ ಸಲಹಾ ಸಮಿತಿಯ ಸಭೆಯ ಮುಂದೆ ಅನುಮೋದನೆಗಾಗಿ ಮಂಡಿಸುವುದು ಎಮದು ಷರಾ ಬರೆದಿದ್ದಾರೆ. ಅಂದರೆ ರೂ.16-00ರಂತೆ ಪಾವತಿಸಲು ಸಲಹಾ ಸಮಿತಿಯ ಅನುಮೋದನೆ ಪಡೆದಿರುವುದಿಲ್ಲ. ಕಾರಣ ಆಡಳಿತ ಮಂಡಳಿಯ ಉತ್ತರವನ್ನು ಒಪ್ಪಲಾಗುವುದಿಲ್ಲ. ಕಾರಣ ಕಂಡಿಕೆಯೊಂದಿಗೆ ಲಗತ್ತಿಸಿದ ಪಟ್ಟಿಯಲ್ಲಿ ತೋರಿಸಿದ ಹೆಚ್ಚುವರಿ (ರೂ. 101720.00 ಪಾವತಿಯನ್ನು ತಕ್ಷಣ ವಸೂಲಿ ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.</p>		
68	ದಲಿತರು ಮತ್ತು ಜಾಗತೀಕರಣ ಪುಸ್ತಕದ ಮುದ್ರಣ ಬಗ್ಗೆ:-		

	<p>ದಲಿತ ಸಾಹಿತ್ಯ ಪೀಠದಡಿ 1999-2000ನೇ ಸಾಲಿನಲ್ಲಿ ದಲಿತರು ಮತ್ತು ಬದಲೀಕರಣ ಪುಸ್ತಕವನ್ನು ಮುದ್ರಣ ಮಾಡಲು ಸತ್ಯಶ್ರೀ ಪ್ರಿಂಟರ್ಸ್, ಬೆಂಗಳೂರು ಇವರಿಗೆ ಒಪ್ಪಿತ ದರಗಳ ಪ್ರಕಾರ ಆದೇಶ ನೀಡಲಾಗಿತ್ತು. ಮೆ: ಸತ್ಯಶ್ರೀ ಪ್ರಿಂಟರ್ಸ್, ಬೆಂಗಳೂರು ಇವರ ಬಿಲ್ಲು ಪರಿಶೀಲಿಸಲಾಗಿ ಬೈಂಡಿಂಗ್ ಕೆಲಸಕ್ಕೆ ರೂ. 10-00 ಒಪ್ಪಿತ ದರವಿದ್ದು ಬಿಲ್ಲಿನಲ್ಲಿ ರೂ. 11.00 ಪ್ರತಿ ಪುಸ್ತಕಕ್ಕೆ ಕ್ಲೇಮು ಮಾಡಿದ್ದು ಒಟ್ಟಾರೆ ರೂ.1100.00ಗಳನ್ನು ಹೆಚ್ಚುವರಿಯಾಗಿ ಪಾವತಿಸಲಾಗಿದೆ.(ಚೆಕ್ ನಂ 932706)ದಿ:22.03.2000 ರೂ. 42812.00)ಕಾರಣ ಈ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ತಕ್ಷಣ ವಸೂಲಿ ಮಾಡಲು ಸೂಚಿಸಿದೆ. ವಿವರ ಈ ಕೆಳಗಿನಂತಿದೆ.</p> <table border="1" data-bbox="212 518 1146 758"> <thead> <tr> <th>ಕ್ರ.ಸಂ</th> <th>ಬಿಲ್ ನಂ</th> <th>ದಿನಾಂಕ</th> <th>ವಿವರ</th> <th>ಒಪ್ಪಿತ ದರ</th> <th>ಕ್ಲೇಮು ಮಾಡಿದ ದರ</th> <th>ವ್ಯತ್ಯಾಸ</th> </tr> </thead> <tbody> <tr> <td>1</td> <td>1306</td> <td>08.01.2000</td> <td>ಬೈಂಡಿಂಗ್ 1100 ಪ್ರತಿಗಳು</td> <td>ರೂ.10 ಪ್ರತಿ ಪ್ರತಿಗೆ</td> <td>11.00 ಪ್ರತಿ ಪ್ರತಿಗೆ</td> <td>11x100+1100-00</td> </tr> </tbody> </table>	ಕ್ರ.ಸಂ	ಬಿಲ್ ನಂ	ದಿನಾಂಕ	ವಿವರ	ಒಪ್ಪಿತ ದರ	ಕ್ಲೇಮು ಮಾಡಿದ ದರ	ವ್ಯತ್ಯಾಸ	1	1306	08.01.2000	ಬೈಂಡಿಂಗ್ 1100 ಪ್ರತಿಗಳು	ರೂ.10 ಪ್ರತಿ ಪ್ರತಿಗೆ	11.00 ಪ್ರತಿ ಪ್ರತಿಗೆ	11x100+1100-00							
ಕ್ರ.ಸಂ	ಬಿಲ್ ನಂ	ದಿನಾಂಕ	ವಿವರ	ಒಪ್ಪಿತ ದರ	ಕ್ಲೇಮು ಮಾಡಿದ ದರ	ವ್ಯತ್ಯಾಸ																
1	1306	08.01.2000	ಬೈಂಡಿಂಗ್ 1100 ಪ್ರತಿಗಳು	ರೂ.10 ಪ್ರತಿ ಪ್ರತಿಗೆ	11.00 ಪ್ರತಿ ಪ್ರತಿಗೆ	11x100+1100-00																
69	<p>ಕಪ್ಪು ಹಲಿಗೆ ಯೋಜನೆ ಅಡಿಯಲ್ಲಿ ಮುದ್ರಿತ ಪುಸ್ತಕಗಳನ್ನು ಶಿಕ್ಷಣ ಆಯುಕ್ತರ ನಿರ್ದೇಶನವಿರುವುದು, ಮರಾಟೆ ಮಾಡಿ ಸೋಡಿ ರೂಪದಲ್ಲಿ ನಷ್ಟ ಉಂಟುಮಾಡಿರುವ ಬಗ್ಗೆ:</p> <p>ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಆದೇಶದ ಪ್ರಕಾರ ಪುಸ್ತಕಗಳ ಮಾರಾಟಗಳಿಗೆ, ಈ ಕೆಳಕಂಡಂತೆ ಸೋಡಿ ನೀಡಬಹುದಾಗಿರುತ್ತದೆ.</p> <table border="1" data-bbox="403 917 683 997"> <tr> <td>ರೂ.25000ವರೆಗೆ</td> <td>ಶೇ.15</td> </tr> <tr> <td>ರೂ.25000ಮೇಲೆ</td> <td>ಶೇ.40</td> </tr> </table> <p>ವಿಶ್ವವಿದ್ಯಾಲಯದವರು, ಮೇಲಿನ ಕ್ರಮ ಅನುಸರಿಸದೇ ಸ್ವಲ್ಪ ಬುಕ್ಕಸ್ವಾಲ್ ಬೆಂಗಳೂರು ಇವರನ್ನು ಮಧ್ಯವರ್ತಿಗಳನ್ನಾಗಿ ನೇಮಕ ಮಾಡಿಕೊಂಡು, ಶೇ.40.ರಷ್ಟು ಸೋಡಿ, ನೀಡಲಾಗಿದೆ. ಹಾಗೂ ಎಲ್ಲಾ ಸಾರ್ವಜನಿಕ ಉಪ ನಿರ್ದೇಶಕರಿಗೆ ಮೇಲಿನ ಮಳಿಗೆಯಿಂದ ಖರೀದಿಸಲು ಕೋರಿರುತ್ತಾರೆ. ಈ ಕ್ರಮವು ಶಿಕ್ಷಣ ಆಯುಕ್ತರ ಆದೇಶಕ್ಕೆ ವಿರುದ್ಧ ಆಗಿರುತ್ತದೆ. ಸೋಡಿ ರೂಪದಲ್ಲಿ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟಾಗುತ್ತದೆ. ವಿವರಗಳು ಈ ಕೆಳಗಿನಂತೆ ಇವೆ.</p> <table border="1" data-bbox="291 1157 750 1469"> <thead> <tr> <th>ಪುಸ್ತಕಗಳ ಸಂಖ್ಯೆ</th> <th>ದರ</th> <th>ಮೊಬಲಗು</th> </tr> </thead> <tbody> <tr> <td>288000</td> <td>x12</td> <td>3456000</td> </tr> <tr> <td>ಶೇ.40</td> <td>ರಷ್ಟು</td> <td>1382400</td> </tr> <tr> <td>ಶೇ 15</td> <td>ರಷ್ಟು</td> <td>518400</td> </tr> <tr> <td>ನಷ್ಟ</td> <td></td> <td>864000.00</td> </tr> </tbody> </table>	ರೂ.25000ವರೆಗೆ	ಶೇ.15	ರೂ.25000ಮೇಲೆ	ಶೇ.40	ಪುಸ್ತಕಗಳ ಸಂಖ್ಯೆ	ದರ	ಮೊಬಲಗು	288000	x12	3456000	ಶೇ.40	ರಷ್ಟು	1382400	ಶೇ 15	ರಷ್ಟು	518400	ನಷ್ಟ		864000.00		
ರೂ.25000ವರೆಗೆ	ಶೇ.15																					
ರೂ.25000ಮೇಲೆ	ಶೇ.40																					
ಪುಸ್ತಕಗಳ ಸಂಖ್ಯೆ	ದರ	ಮೊಬಲಗು																				
288000	x12	3456000																				
ಶೇ.40	ರಷ್ಟು	1382400																				
ಶೇ 15	ರಷ್ಟು	518400																				
ನಷ್ಟ		864000.00																				

	ಆದುದರಿಂದ ಶಿಕ್ಷಣ ಆಯುಕ್ತರಿಗೆ, ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ಪಡೆಯುವರೆಗೆ, ರೂ 864000.00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.		
70	<p>ಪ್ರಸಾರಾಂಗದಲ್ಲಿ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದರ ಬಗ್ಗೆ:-</p> <p>ಪ್ರಸಾರಾಂಗ ವಿಭಾಗದಲ್ಲಿ ನಗದು ಡಿ.ಡಿ ಮತ್ತು ಚೆಕ್‌ಗಳನ್ನು ಪಡೆದು ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ನಗದಾದ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡದೇ ಪಡೆದ ಚೆಕ್ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಚೆಕ್ ಬ್ಯಾಂಕಿನಲ್ಲಿ ನಗದೀಕರಿಸಿದಾಗ, ಬ್ಯಾಂಕಿನವರು ಕಮಿಷನ್ ಮತ್ತು ಇತರೆ ವೆಚ್ಚಗಳನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಶ್ವವಿದ್ಯಾಲಯ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದಾಗಿ ವಿಶ್ವವಿದ್ಯಾಲಯದ ನಿಧಿಗೆ ಕಡಿಮೆ ಜಮಾ ಅದಂತೆ ಆಗುತ್ತದೆ. ಕಾರಣ ಚೆಕ್ ಮೊತ್ತ ನಗದಾದ ಮೊತ್ತ ಮತ್ತು ವ್ಯತ್ಯಾಸದ ಮೊತ್ತದ ವಿವರಗಳನ್ನು ಅನುಬಂಧ 19 ರಲ್ಲಿ ವಿವರಿಸಲಾಗಿದೆ. ಅನುಬಂಧ-19 ರಲ್ಲಿ ತಿಳಿಸಿದ ಪ್ರಕಾರ ವ್ಯತ್ಯಾಸದ ಮೊತ್ತ ರೂ.7440-35ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ನಿಧಿಗೆ ಜಮಾ ಮಾಡಲು ಸೂಚಿಸಿದೆ, ಇನ್ನು ಮುಂದೆ ಚೆಕ್ ಮೊತ್ತವನ್ನು ಪುಸ್ತಕಗಳನ್ನು ಸರಬರಾಜು ಮಾಡದೇ ನಗದೀಕರಣ ಮೊತ್ತಕ್ಕೆ ಪುಸ್ತಕಗಳನ್ನು ಸರಬರಾಜು ಮಾಡಲು ಸೂಚಿಸಿದೆ.</p>		
71	<p>ಮುದ್ರಣ ವೆಚ್ಚ ಹೆಚ್ಚಿಗೆ ಪಾವತಿಸಿದ್ದು:-</p> <p>ಪ್ರಸಾರಾಂಗ ವಿಭಾಗದ ಮುದ್ರಣ ವೋಚರ್‌ಗಳನ್ನು ಪರಿಶೀಲಿಸಿದಾಗ, ವೋಚರ್ ಸಂಖ್ಯೆ 1157:18.11.99(ಬೆಲ್ ಸಂಖ್ಯೆ:181 ದಿನಾಂಕ 06.11.99 ವರ್ಷ ಮುದ್ರಣಾಲಯ, ಬೆಂಗಳೂರು) ರಲ್ಲಿ ಹರಿಹರನ ರಗಳೆಗಳು ಪುಸ್ತಕದ ಮುದ್ರಣ ಹಾಗೂ ಪ್ಲೇಟ್ ಮೆಂಕಿಂಗ್ ಕೆಲಸಕ್ಕೆ ವಿಶ್ವವಿದ್ಯಾಲಯದ ಮುದ್ರಣ ದರ ಪ್ರಕಾರ ಒಟ್ಟು ರೂ.38040.00ಗಳನ್ನು ಪಾವತಿಸಬೇಕಾಗಿತ್ತು. ಆದರೆ ಎಷ್ಟು ಮುದ್ರಣಾಲಯದ ಬಿಲ್ಲಿನಲ್ಲಿ ರೂ. 4216.00ಗಳನ್ನು ಪಾವತಿಸಿರುವುದು ಕಂಡು ಬಂದಿದೆ. ನಿ ಅಂದರೆ ಪಾವತಿಸಬೇಕಾದ ಮೊತ್ತಕ್ಕಿಂತ ರೂ. 4120.00ಗಳನ್ನು ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಇವರಿಗೆ ಹೆಚ್ಚಿಗೆ ಪಾವತಿಸಲಾಗಿದೆ. ಕಾರಣ ಈ ಹೆಚ್ಚುವರಿ ಪಾವತಿ ಮೊತ್ತ ರೂ.4120.00ಗಳನ್ನು ಸದ್ರಿ ಲಕ್ಷ್ಮೀ ಮುದ್ರಣಾಲಯ ಬೆಂಗಳೂರು ಇವರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>		
72	<p>ಪ್ರಸಾರಾಂಗದ ಪುಸ್ತಕಗಳ ಮುದ್ರಣ ವೆಚ್ಚದ ಬಿಲ್ಲಿನಲ್ಲಿ ಡಿ.ಟಿ.ಪಿ ದರ ಹೆಚ್ಚಿಗೆ ಪಾವತಿಸಿರುವುದು:-</p> <p>1999-2000ನೇ ಸಾಲಿನ ಲೆಕ್ಕ ತನಿಖೆಯಲ್ಲಿ ಪ್ರಸಾರಾಂಗದ ಪುಸ್ತಕಗಳ ಮುದ್ರಣ ಬಿಲ್ಲಿನಲ್ಲಿ ವಿಶ್ವವಿದ್ಯಾಲಯ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚಿಗೆ ದರ ಪಾವತಿಸಲಾಗಿದೆ. ಈ ರೀತಿಯಾಗಿ ಹೆಚ್ಚಿಗೆ ದರ ಪಾವತಿಸಿದ ಬಿಲ್ಲಿನ ವಿವರಗಳನ್ನು ಅನುಬಂಧ-ರಲ್ಲಿ ನೀಡಲಾಗಿದೆ. ಬಿಲ್ಲುಗಳಲ್ಲಿ ಹೆಚ್ಚಿಗೆ ಪಾವತಿಸಿದ ಒಟ್ಟು ಮೊತ್ತ ರೂ.13280.00ಗಳನ್ನು ಸಂಬಂಧಿಸಿದ ಮುದ್ರಕರಿಂದ ವಸೂಲಿ ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಪಾವತಿಸಬೇಕಾದ ಮೊತ್ತ ಪಾವತಿಸಿದ ಮೊತ್ತ ಹೆಚ್ಚುವರಿ ಪಾವತಿಸಿದ</p>		

	ಮೊತ್ತ (ವ್ಯತ್ಯಾಸ) ವಿವರಗಳನ್ನು ಅನುಬಂಧ-20 ರಲ್ಲಿ ತಿಳಿಸಲಾಗಿದೆ.			
73	<p>ಪುಸ್ತಕಗಳನ್ನು ದಾನ್ತಾನು ಲೆಕ್ಕಕ್ಕೆ ಕಡಿಮೆ ತೆಗೆದುಕೊಂಡಿರುವುದು:-</p> <p>ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು ಇವರಿಂದ 2000 ಹರಿಹರವ ರಗಳೆಗಳ ಎಂಬ ಪುಸ್ತಕಗಳನ್ನು ಮುದ್ರಿಸಲಾಗಿದ್ದು ಮುದ್ರಣ ಆದೇಶದ ಪ್ರಕಾರ 2000 ಪುಸ್ತಕಗಳನ್ನು ಮುದ್ರಿಸಲಾಗಿದ್ದು ಸದ್ರಿ ಪುಸ್ತಕಗಳ ಮುದ್ರಣ ವೆಚ್ಚಕ್ಕಾಗಿ ರೂ. 217540.00ಗಳನ್ನು ಸಂಬಂಧಿಸಿದ ಮುದ್ರಣಾಲಯಕ್ಕೆ ವೋಚರ್ ಸಂಖ್ಯೆ: 1157 ದಿನಾಂಕ 18.11.99 ರಂದು ಪಾವತಿಸಲಾಗಿದೆ. ಆದರೆ ಮುದ್ರಣ ಆದೇಶ ಪ್ರಕಾರ 2000 ಪ್ರತಿಗಳು ಮುದ್ರಣಾಲಯದಿಂದ ಬರಬೇಕಾಗಿದ್ದು, ಈ ಪೈಕಿ 1700 ಪ್ರತಿಗಳು ಮಾತ್ರ ಮುದ್ರಣಾಲಯದಿಂದ ಬಂದಿದ್ದು, ಉಳಿದ 300 ಪ್ರತಿಗಳು ಉಪಕುಲಪತಿಗಳ ಮೌಖಿಕ ಆದೇಶದ ಪ್ರಕಾರ ಮುದ್ರಣಾಲಯದಲ್ಲಿ ಉಳಿಸಿಕೊಳ್ಳಲಾಗಿದೆ. ಆದರೆ ಮುದ್ರಣಾಲಯದಲ್ಲಿ 300 ಪ್ರತಿಗಳು ಏಕೆ ಉಳಿಸಿಕೊಳ್ಳಲಾಗಿದೆ, ಎಂಬುದಕ್ಕೆ ವಿವರಣೆಗಳು ಇರುವುದಿಲ್ಲ. ಪ್ರಸಾರಾಂಗದ ದಾನ್ತಾನು ಲೆಕ್ಕಕ್ಕೆ 1700 ಪ್ರತಿಗಳು ಮಾತ್ರ ಬಂದಿದ್ದು ಉಳಿದ 300 ಪ್ರತಿಗಳನ್ನು ಮುದ್ರಣಾಲಯದಿಂದ ತಿರಿಸಿಕೊಳ್ಳುವುದು ಅಥವಾ 300 ಪ್ರತಿಗಳಿಗೆ ಪ್ರತಿ ಒಂದಕ್ಕೆ 100-00 ಪ್ರಕಾರ ಒಟ್ಟು 30000.00ಗಳನ್ನು ಸಂಬಂಧಿಸಿದ ಲಕ್ಷ್ಮೀ ಮುದ್ರಣಾಲಯದಿಂದ ವಸೂಲಿ ಮಾಡಲು ಸೂಚಿಸಿದೆ.</p>			
74	<p>ಓದುಗರಿಗೆ ರಿಯಾಯಿತಿ ಧರವನ್ನು ಶೇ.25 ರಿಂದ ಶೇ.50 ಕ್ಕೆ ಹೆಚ್ಚಿಸಿರುವುದು:-</p> <p>ಪ್ರಸಾರಾಂಗದಲ್ಲಿ ಹಂಪಿ ಉತ್ಸವ 99 ಮತ್ತು ಜನವರಿ 2000ನೇ ಹೊಸವರ್ಷದ ಸಹಸ್ರಮಾನದ ಪ್ರಯುಕ್ತ 98 ರವರೆಗೆ ಪ್ರಕಟಿಸಲಾದ ಪುಸ್ತಕಗಳನ್ನು ಶೇ.25ರ ರಿಯಾಯಿತಿ ಧರವನ್ನು ಶೇ.50ಕ್ಕೆ ಹೆಚ್ಚಿಸಲಾಗಿದೆ. ಸದ್ರಿ ರಿಯಾಯಿತಿ ಧರ ಪ್ರಕಾರ ಪುಸ್ತಕಗಳನ್ನು ಮಾರಾಟ ಮಾಡಲು ಕುಲಪತಿಗಳು ಅನುಮೋದನೆ ಕೊಟ್ಟಿರುತ್ತಾರೆ. ಆದರೆ ಶೇ. 25 ರಿಂದ ಶೇ.50ಕ್ಕೆ ಹೆಚ್ಚಿಸಿರುವ ರಿಯಾಯಿತಿಗೆ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆದುರುವುದಿಲ್ಲ. ಕಾರಣ ರಿಯಾಯಿತಿ ಧರ ಹೆಚ್ಚಿಸಿರುವುದಕ್ಕೆ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆಯದಿದ್ದ ಪಕ್ಷಗಳಲ್ಲಿ ಮೇಲೆ ತಿಳಿಸಿದ ಸಂದರ್ಭಗಳಲ್ಲಿ ಶೇ.50ರ ರಿಯಾಯಿತಿ ಪ್ರಕಾರ ಮಾರಾಟ ಮಾಡಿದ ಬಿಲ್ಲುಗಳಿಗೆ ವ್ಯತ್ಯಾಸ ಧರ ವಸೂಲಿ ಮಾಡಲು ಸೂಚಿಸಿದೆ.</p>			
75	<p>ಪುಸ್ತಕ ಮಾರಾಟದಿಂದ ಬರಬೇಕಾದ ಹಣ ವಸೂಲಾಗದೇ ಇರುವುದು:-</p> <p>ಪ್ರಸಾರಾಂಗ ವಿಭಾಗದಲ್ಲಿ ಪುಸ್ತಕಗಳನ್ನು ಉದ್ರಿ ಆಧಾರದ ಮೇಲೆ ಮಾರಲಾಗಿದ್ದು, ಆದರೆ ಸದ್ರಿ ಹಣವು ದಿನಾಂಕ 31.03.2000 ರ ವರ್ಷ ಅಂತ್ಯಕ್ಕೆ ಪೂರ್ಣ ವಸೂಲಿ ಯಾಗಿರುವುದಿಲ್ಲ. ಕಾರಣ ನಿರ್ದೇಶಕರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಪುಸ್ತಕಗಳ ಉದ್ರಿ ಮಾರಾಟದಿಂದ ಬರಬೇಕಾದ ಒಟ್ಟು ಮೊತ್ತ ರೂ.1486945.00ಗಳನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ನಿಧಿಗೆ ಜಮಾ ಮಾಡಲು ಸೂಚಿಸಿದೆ. ಉದ್ರಿ ಮಾರಾಟಗಾರರಿಂದ ಬರಬೇಕಾದ ವಿವರಗಳನ್ನು ಅನುಬಂಧ-12 ರ್ಲಿ ತಯಾರಿಸಿ ವರದಿಗೆ ಲಗತ್ತಿಸಿದೆ.</p>			

	ಬಾಕಿ ಮೊತ್ತ ಬಹಳ ಅಧಿಕವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ವಸೂಲಾತಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ.			
76	<p>ಖರೀದಿ ಸಮಿತಿ ಸಭೆಯ ಅನುಮೋದನೆ ಪಡೆದಿಲ್ಲ:-</p> <p>ಪುಸ್ತಕಾಂಗ ವಿಭಾಗದಲ್ಲಿ ಪುಸ್ತಕಗಳನ್ನು ಸರಿಯಾಗಿ ಜೋಡಿಸುವ ಸಲಿವಾಗಿ 10 ಸ್ಟೀಲ್ ರ್ಯಾಕ್‌ಗಳನ್ನು ವೋವರ್ ಸಂಖ್ಯೆ: 145 ದಿನಾಂಕ 07.01.2000 ಪ್ರಕಾರ ಖರೀದಿ ಸಲಾಗಿದೆ. ಆದರೆ ಸದರಿ ರ್ಯಾಕ್ ಗಳನ್ನು ಖರೀದಿಸಲು ಖರೀದಿ ಸಮಿತಿ ಸಭೆಯ ಅನುಮೋದನೆ ಪಡೆದಿಲ್ಲ. ಕಾರಣ 10 ಸ್ಟೀಲ್ ರ್ಯಾಕ್ ಖರೀದಿಸಿದ ಬಿಟ್ಟು ಮೊತ್ತ ರೂ. 22250.00 ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>			
76ಎ)	<p>ಗ್ರಂಥಾಲಯ ರಸೀದಿ ಪುಸ್ತಕಗಳನ್ನು ಸಂಗ್ರಹ ಲೆಕ್ಕ:-</p> <p>1999-2000ನೇ ಸಾಲಿನ ಗ್ರಂಥಾಲಯ ವಿಭಾಗದ ಉಪಯೋಗಿಸದಿರುವ ರಸೀದಿ ಪುಸ್ತಕಗಳನ್ನು ಪರಿಶೀಲಿಸಲಾಗಿ ಉಪಯೋಗಿಸದೇ ಉಳಿದಿರುವ ಪುಸ್ತಕಗಳು 6 ಇದ್ದು ಅವು ಸಂಗ್ರಹ ಪುಸ್ತಕದ ಅಂತ್ಯ ಶಿಲ್ಕಿಗೆ ತಾಳೆ ಹೊಂದಿರುತ್ತದೆ.</p>			
77	<p>ಗ್ರಂಥಾಲಯ ವಿಭಾಗದ ನಗದು ಗುಮಾಸ್ತರಿಂದ ಭದ್ರತಾ ಠೇವಣಿ ಪಡೆಯದಿರುವುದು:-</p> <p>ಗ್ರಂಥಾಲಯ ವಿಭಾಗಕ್ಕೆ ಬರುವ ಹಣ ಹಾಗೂ ಧನಾದೇಶಗಳ ಪಡೆಯುವ ಹಾಗೂ ನಗದೀಕರಣ ಮಾಡುವ ವಹಿವಾಟನ್ನು ನಿರ್ವಹಿಸುವುದಕ್ಕಾಗಿ ನಗದು ಗುಮಾಸ್ತ ಇರುತ್ತಾರೆ. ನದರಿಯವರು ಹಣಕಾಸಿನ ಜವಾಬ್ದಾರಿಯನ್ನು ಬನಿರ್ವಹಿಸುವುದರಿಂದ ಇದರಿಂದ ನಿಯಮಾನುಸಾರ ಭದ್ರತಾ ಠೇವಣಿ ಪಡೆದಿರುವುದಿಲ್ಲ. ಆದ್ದರಿಂದ ರೂ.500.00ಗಳನ್ನು ನಗದು ರೂಪದಲ್ಲಾಗಲಿ ರಾಷ್ಟ್ರೀಯ ಉಳಿತಾಯ ಪತ್ರದ ಮೂಲಕವಾಗಲಿ ಪೆಟ್ಟು ಮಾಡಿ ಮುಂದಿನ ಲೆಕ್ಕ ತನಿಖೆಗೆ ವಿವರ ಹಾಜರಿಪಡಿಸಲು ಸೂಚಿಸಲಾಗಿದೆ.</p>			
78	<p>ಮೆ: ಶ್ಯಾಮ ಬುಕ್ ಡಿಸ್ಟ್ರಿಬ್ಯೂಟರ್ಸ್ ಜೈಪುರ ಇವರಿಗೆ ಎರಡಾವರ್ತಿ ಹಣ ಸಂದಾಯ ಮಾಡಿದ ಬಗ್ಗೆ:-</p> <p>ಮೆ: ಶ್ಯಾಮಾ ಬು ಡಿಸ್ಟ್ರಿಬ್ಯೂಟರ್ಸ್ ಜೈಪುರ ಇವರ ಬೆಲೆ142-6 ದಿನಾಂಕ 17.12.99 ರಂದು ಮೋಸ್ಟೇಜ್ ಸೇರಿ (1060:52) ವಿಪಿಪಿ ಮೂಲಕ ಸಾದಿಲ್ವಾರು ಮುಂಗಡ ಹಣದಲ್ಲಿ ಹಣ ಪಾವತಿಸಲಾಗಿದೆ. (12 ಹೊಂದಾಣಿಕೆ 10.02.2000) ಇದೇ ಬಿಲ್ಲು ಮೊತ್ತ ವಿತ್ತ ವಿಭಾಗದಿಂದ ಚೆಕ್ ಸಂಖ್ಯೆ:734151 ದಿನಾಂಕ. 30.03.2000 ಮೂಲಕಪುನರ್ ಪಾವತಿಸಲಾಗಿದೆ. ಬಿಲ್ಲಿನಲ್ಲಿ ವಿ.ಪಿ.ಪಿ ಪಾವತಿ ಎಂದು ನಮೂದಿಸಿದಾಗ್ಯೂ ಎರಡಾವರ್ತಿ ಪಾವತಿಯಾಗಿರುತ್ತದೆ. ಕಾರಣ ರೂ.106-00 ಗಳನ್ನು ತಕ್ಷಣ ಶ್ಯಾಮ ಬುಕ್ ಡಿಸ್ಟ್ರಿ ಬ್ಯೂಟರ್ಸ್ ಜೈಪುರ ಇವರಿಂದ ವಸೂಲು 'ಸಿ' ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ.</p>			
79	<p>ಗ್ರಂಥಾಲಯ ಪುಸ್ತಕಗಳ ಸಂಗ್ರಹ ಲೆಕ್ಕದ ಪರಿಶೀಲನೆ ಬಗ್ಗೆ:-</p> <p>ಕನ್ನಡ ವಿಶ್ವವಿದ್ಯಾಲಯದ ಗ್ರಂಥಾಲಯ ವಿಭಾಗದ ಪುಸ್ತಕಗಳ ಸಂಗ್ರಹ ಲೆಕ್ಕದ ಭೌತಿಕ ಪರಿಶೀಲನೆ 1992-92 ರಿಂದ 1999-2000ನೇ ಸಾಲಿನವರೆಗೆ ಶ್ರೀಕೃಷ್ಣಕಡ್ಡಿ ಇವರಿಂದ ಪ್ರಸ್ತುತ ವರ್ಷದಲ್ಲಿ ಕೈಗೊಳ್ಳಲಾಗಿದೆ. ಕಳೆದು ಹೋದ</p>			

	<p>ಪುಸ್ತಕಗಳು ಒಟ್ಟು 1137 ಇವುಗಳ ಬೆಲೆ ಬಿಟ್ಟು ರೂ.88025-22 ಎಂದು ತಿಳಿದು ಬಂದಿದೆ. ಕಳೆದ ಹೊಂದಾಣಿಕೆ ಪುಸ್ತಕಗಳ ವಿವರಗಳನ್ನು ಲೆಕ್ಕ ತಪಾಸಣೆಗೆ ಹಾಜರಿಪಡಿಸಲು ಲೆಕ್ಕ ತನಿಖಾ ವಿಚಾರಣಾ ಪತ್ರ ಸಂಖ್ಯೆ: 9: ದಿನಾಂಕ.06.11.2000 ರಂದು ಕೇಳಲಾಗಿತ್ತು. ಆದರೆ ವಿವರ ಹಾಜರಿಪಡಿಸಿರುವುದಿಲ್ಲ.</p> <p>ಗ್ರಂಥಾಲಯ ಪುಸ್ತಕಗಳು ವಿಶ್ವವಿದ್ಯಾಲಯದ ಅಧ್ಯಯನಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸೀಮಿತವಾಗಿರುವುದರಿಂದ ಕಾನೂನುಬಾಹಿರವಾದ ಪುಸ್ತಕಗಳ ವಿವರಗಳೊಂದಿಗೆ ಹಿಂದಿನ ಕೊನೆಯ ವಿವರಣೆ ಪರಿಶೀಲಿಸಿ ಸಂಬಂಧಪಟ್ಟವರಿಂದ ಪುಸ್ತಕಗಳನ್ನಾಗಲಿ ಅಥವಾ ಅವುಗಳ ಮೌಲ್ಯವನ್ನಾಗಲಿ ಹಣ ವಸೂಲಿಸಿ ವಿಶ್ವವಿದ್ಯಾಲಯದ ನಿಧಿಗೆ ಸಂದಾಯ ಮಾಡಲು ಕ್ರಮ ಕೈಗೊಳ್ಳುವುದು. ಅಲ್ಲಿಯವರೆಗೆ ಒಟ್ಟು ರೂ.88025.00ಗಳನ್ನು ವಸೂಲಾತಿಗೆ ಸೂಚಿಸಿದೆ.</p>																																	
80	<p>ಇಂಟರ್ ನೆಟ್ ಚಲನೆ ಬಗ್ಗೆ:-</p> <p>ಗ್ರಂಥಾಲಯದಲ್ಲಿ ಮಾಹಿತಿ ತಂತ್ರಜ್ಞಾನ(ಇಂಟರ್ ನೆಟ್ ಚಾಲನ್) ಅನುಷ್ಠಾನಕ್ಕಾಗಿ ಈ ಕೆಳಗೆ ವಿವರಿಸಿದಂತೆ ವಿಶ್ವವಿದ್ಯಾಲಯದ ಹಣಕಾಸಿನ ವಿಭಾಗದಿಂದ ಚೆಕ್ ಸ್ವೀಕರಿಸಿ, ಖರ್ಚು ಮಾಡಲಾಗಿದ್ದು ಇದಕ್ಕಾಗಿ ಅಂದಾಜು ಮೊತ್ತ , ಆಡಳಿತಾತ್ಮಕ ಮಂಜೂರಾತಿ ಪಡೆದಿರುವುದರ ಬಗ್ಗೆ ಲೆಕ್ಕ ತಪಾಸಣೆಗೆ ಹಾಜರಿಪಡಿಸಲು ವಿಚಾರಣೆ ಸಂಖ್ಯೆ:9 ದಿನಾಂಕ 6.11.2000 ಮೂಲಕ ಕೇಳಲಾಗಿತ್ತು ಆದರೆ ಹಾಜರಿ ಪಡಿಸಿರುವುದಿಲ್ಲ. ಕಾರಣ ರೂ. 30287.00 ಆಕ್ಷೇಪಣೆಯಲ್ಲಿಡಾಗಿದೆ.</p> <table border="1" style="margin-left: auto; margin-right: auto;"> <thead> <tr> <th>ಓಚರ್</th> <th>ದಿನಾಂಕ</th> <th>ಮೊತ್ತ</th> </tr> </thead> <tbody> <tr> <td>896</td> <td>24.09.99</td> <td>7000.00</td> </tr> <tr> <td>1033</td> <td>26.10.99</td> <td>5500.00</td> </tr> <tr> <td></td> <td></td> <td>7179.00</td> </tr> <tr> <td>692</td> <td>03.11.99</td> <td>625.00</td> </tr> <tr> <td>1319</td> <td>16.12.99</td> <td>1850.00</td> </tr> <tr> <td>1602</td> <td>29.01.2000</td> <td>4000.00</td> </tr> <tr> <td>16.04.00</td> <td>29.01.2000</td> <td>18312.00</td> </tr> <tr> <td colspan="2">(ತರಬೇತಿಗಾಗಿ ರೂ.7 ಹೊರತು</td> <td>30287.00</td> </tr> <tr> <td colspan="3">ಪಡಿಸಿದೆ.)</td> </tr> </tbody> </table>	ಓಚರ್	ದಿನಾಂಕ	ಮೊತ್ತ	896	24.09.99	7000.00	1033	26.10.99	5500.00			7179.00	692	03.11.99	625.00	1319	16.12.99	1850.00	1602	29.01.2000	4000.00	16.04.00	29.01.2000	18312.00	(ತರಬೇತಿಗಾಗಿ ರೂ.7 ಹೊರತು		30287.00	ಪಡಿಸಿದೆ.)					
ಓಚರ್	ದಿನಾಂಕ	ಮೊತ್ತ																																
896	24.09.99	7000.00																																
1033	26.10.99	5500.00																																
		7179.00																																
692	03.11.99	625.00																																
1319	16.12.99	1850.00																																
1602	29.01.2000	4000.00																																
16.04.00	29.01.2000	18312.00																																
(ತರಬೇತಿಗಾಗಿ ರೂ.7 ಹೊರತು		30287.00																																
ಪಡಿಸಿದೆ.)																																		
81	<p>ಇಂಟರ್ ನೆಟ್ ತರಬೇತಿಗಾಗಿ ಗ್ರಂಥಾಲಯ ಸಿಬ್ಬಂದಿಯನ್ನು ನಿಯೋಜಿಸಿದ ಬಗ್ಗೆ:-</p> <p>ಇಂಟರ್ ನೆಟ್ ತರಬೇತಿಗಾಗಿ ಗ್ರಂಥಾಲಯದ ಸಿಬ್ಬಂದಿ ಶ್ರೀ ಸುಹಾಸ ತಾಂತ್ರಿಕ ಗ್ರಂಥಾಲಯ ಸಹಾಯಕ ಮತ್ತು ಶ್ರೀ</p>																																	

	<p>ಲಕ್ಷ್ಮಣ ಮಹಾಮುನಿ ಶೀಘ್ರಲಿಪಿಗಾರ ಇವರನ್ನು ಮ: ಕಂಪ್ಯೂಟರ್ ಎಂಬಸ್ಸಿ ಹೊಸಪೇಟೆ ಇವರಲ್ಲಿ ಕಳುಹಿಸಲಾಗಿದ್ದು ಇದಕ್ಕಾಗಿ ಕಂಪ್ಯೂಟರ್ ಎಂಬಸ್ಸಿ ಇವರಿಗೆ ಚೆಕ್ ಸಂಖ್ಯೆ: 204637 ದಿನಾಂಕ.24.09.99 ರಂದು ವಿಶ್ವವಿದ್ಯಾಲಯದಿಂದ ಶುಲ್ಕ ಪಾವತಿಸಿದೆ. ಇದಕ್ಕೆ ಮಾರಕವಾಗಿ ಕಂಪ್ಯೂಟರ್ ಎಂಬಸ್ಸಿ ಯಿಂದ ಬೆಲೆ 899 ದಿನಾಂಕ 16.10.99 ಪಡೆಯಲಾಗಿದೆ. ಬೆಲೆ ಪ್ರಕಾರ ರೂ. 9000.00 ಎಂದು ಹಾಕಿ ರೂ, 2000 ಸೋಡಿ ಕಳೆದು ನಿವ್ವಳ ರೂ. 7000.00 ಎಂದು ನಮೂದಿಸಲಾಗಿದೆ. ಮೇಲ್ಕಣಿಸಿದ ಸಿಬ್ಬಂದಿ ತರಬೇತಿ ಪಡೆದ ಬಗ್ಗೆ ಹಾಗೂ ತರಬೇತಿಗೆ ಹಾಜರಾದ ಬಗ್ಗೆ ಪ್ರಮಾಣ ಪತ್ರವನ್ನು ಹಾಜರಿಪಡಿಸಲು ಲೆಕ್ಕ ವಿಚಾರಣೆ ಸಂಖ್ಯೆ: ದಿನಾಂಕ 06.11.2000 ಮೂಲಕ ಕೇಳಲಾಗಿತ್ತು, ಆದರೂ ಹಾಜರಿ ಪಡಿಸಿರುವುದಿಲ್ಲ. ತರಬೇತಿ ನೀಡುವುದರ ಬಗ್ಗೆ ನಿಖರವಾಗಿ ದರ ಪಟ್ಟಿ ಕಳೆದು ದರ ನಿರ್ಧರಿಸಿರುವುದಿಲ್ಲ. ಕಾರಣ ರೂ 7000.00 ಆಕ್ಷೇಪಣೆಯಲ್ಲಿಡಲಾಗಿದೆ.</p>			
82	<p>ಲೆಕ್ಕ ಶೀರ್ಷಿಕೆ 350 ರ ಅಡಿಯಲ್ಲಿ ಕಲಾವಸ್ತು ಸಂಗ್ರಹಾಲಯ ಹಾಗೂ ಶಿಲ್ಪ ಕಲಾಶಿಬಿರದ ಉದ್ಘಾಟನೆ ಬಗ್ಗೆ ಮುಂಗಡ ತೆಗೆದುಕೊಂಡ ಬಗ್ಗೆ:</p> <p>ಲೆಕ್ಕ ಶೀರ್ಷಿಕೆ 30 ರ ಅಡಿಯಲ್ಲಿ ಓಚರ್ ಸಂಖ್ಯೆ:586 ದಿನಾಂಕ.31.07.99 ರಂದು ಕಲಾವಸ್ತು ಸಂಗ್ರಹಾಲಯ ಹಾಗೂ ಶಿಲ್ಪ ಕಲಾಶಿಬಿರದ ಉದ್ಘಾಟನದ ಬಗ್ಗೆ ರೂ.44000.00 ಗಳನ್ನು ಮುಂಗಡವಾಗಿ ನೀಡಿದ್ದು 10:2000 ವರೆಗೆ ಹೊಂದಾಣಿಕೆ ಆಗಿಲ್ಲ, ಸುಮಾರು 15 ತಿಂಗಳು ಆದರೂ ಹೊಂದಾಣಿಕೆ ಆಗಿಲ್ಲ. ಮುಂಗಡ ನೀಡುವಾಗ ಆರ್ಥಿಕ ಸಂಹಿತೆ ಪರಿಚ್ಛೇದ 243 ರಂತೆ ನಿಗದಿ ಪಡಿಸಿದ ಅವಧಿ (1 ತಿಂಗಳ)ಲ್ಲಿ ಹೊಂದಾಣಿಕೆ ಮಾಡಲಾಗುವುದೆಂದು ದೃಢೀಕರಣ ಮಾಡಲಾಗಿದೆ. ತಕ್ಷಣ ಮುಂಗಡ ಹೊಂದಾಣಿಕೆ ಅಥವಾ ಮುಂಗಡ ಮೊಬಲಗಿನ ಜೊತೆ ಬಡ್ಡಿಯು ಸಹ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p>			
83	<p>ಮೀಟರ್ ಸಂಖ್ಯೆ: 109 ರಲ್ಲಿ ವಿವರ ಇಲ್ಲಿದೆ ಪಾವತಿ:-</p> <p>ಓಚರ್ ಸಂಖ್ಯೆ:867, 17.09.99 ಮೀಟರ್ ಸಂಖ್ಯೆ : 109: 12.09.99ರಲ್ಲಿ</p> <p>ಹಿಂದಿನ ಗಣಕ 3248</p> <p>ಚಾಲ್ತಿ 2148</p> <p>1100 ಯುನಿಟ್</p> <p>1100 ಯುನಿಟ್ ಜೊತೆಗೆ (As Per MRT Back Bellary Changes) ಎಂದು ಡಿಮ್ಯಾಂಡು ಬಿಲ್ಲಿನಲ್ಲಿ 16227.00</p>			

	ಪಾವತಿ ಮಾಡಲಾಗಿದೆ. ಈ ಬಗ್ಗೆ ವಿದ್ಯುಚ್ಛಕ್ತಿ ವಿವರ ಇಲ್ಲದ ಬಾಕಿ ತೊರಿಸಲಾಗಿದೆ. ಮಂಡಳಿ ಕಮಲಾಪುರ ಇವರಿಂದ ಬಾಕಿ ವಿವರವನ್ನು ಪಡೆದು ತನಿಖೆಗೆ ಹಾಜರು ಪಡಿಸಲು ಸೂಚಿಸಿದೆ.			
84	<p>ವಿದ್ಯುಚ್ಛಕ್ತಿ ಬಿಲ್ಲಿನಲ್ಲಿ ಬಡ್ಡಿ ಪಾವತಿ ಮಾಡಿದ ಕುರಿತು:-</p> <p>1999-2000ನೇ ಸಾಲಿನಲ್ಲಿ ಲೆಕ್ಕ ಶೀರ್ಷಿಕೆ 350ರ ಚಾಲುಕ್ಯ ಸಂದರ್ಶನ ಕೇಂದ್ರ ಶಿಲ್ಪ ಕಲಾ ವಿಭಾಗ ಬಾದಾಮಿಯ ವಿದ್ಯುತ ಬಿಲ್ಲಿನ ಆರ್ ಆರ್ ಸಂಖ್ಯೆ 764 26.08.99 ರಲ್ಲಿ ಬಾಕಿ 9705 ಬಡ್ಡಿ1463.00 ಒಟ್ಟು 8318.00 ರೂಗಳು ಇದ್ದು ಓಚರು ಸಂಖ್ಯೆ:802 ದಿನಾಂಕ 31.08.99ಚೆಕ್ ಸಂಖ್ಯೆ: 204619 ರಲ್ಲಿ ರೂ.8318.00ಖರ್ಚು ಹಾಕಿ ಹೊಂದಾಣಿಕೆ ಸಂಖ್ಯೆ: 1: ದಿನಾಂಕ 07.09.99 ರಂದು ವಿದ್ಯುಚ್ಛಕ್ತಿ ಪಾವತಿ ಮಾಡಲಾಗಿದೆ. ಡಿವೈಂಡ್ (ರಸೀದಿ ಸಂಖ್ಯೆ: 00173 07.07.99) ಬಿಲ್ಲಿನಲ್ಲಿ ಬಡ್ಡಿ ಪಾವತಿ ಮಾಡಿದ ಮೊಬಲಗು ರೂ. 1463-00ಗಳನ್ನು ಎಸ್.ಸಿ.ಪಾಟೀಲ್ ಮುಖ್ಯಸ್ಥರು ವಾಸ್ತು ಶಿಲ್ಪಿ ಮತ್ತು ಪ್ರತಿಮಾಶಾಸ್ತ್ರ ವಿಭಾಗ ಬನಶಂಕರಿ ಇವರಿಂದ ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ಹಂಪಿ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>			
85	<p>ವಿದ್ಯುತ್ ಬಿಲ್ಲಿನಲ್ಲಿ ತಪ್ಪು ಗುಣಾಕಾರದಿಂದ ಹೆಚ್ಚಿಗೆ ಪಾವತಿ:-</p> <p>ಲೆಕ್ಕ ಶೀರ್ಷಿಕೆ 113ರ ಅಡಿಯಲ್ಲಿ 1999-2000ನೇ ಸಾಲಿನಲ್ಲಿ ಓಚರ್ ಸಂಖ್ಯೆ: 29 07.04.99 ರಲ್ಲಿ ಆರ್.ಆರ್. ಸಂಖ್ಯೆ:1693: 13.04.99 ರ ಬಿಲ್ಲಿನಲ್ಲಿ 1930 x 4-25-8396-00 ಎಂದು ತಪ್ಪು ಗುಣಾಕಾರ ಮಾಡಲಾಗಿದೆ. ಸಿರಿಯಾದ ಗುಣಾಕಾರ 1930 x 4.25-8202-50 ಆಗುತ್ತದೆ.</p> <p>8396.00</p> <p>8202.00</p> <p>193.50</p> <p>ತಪ್ಪು ಗುಣಾಕಾರದಿಂದ ಹೆಚ್ಚಿಗೆ ಪಾವತಿ ಮಾಡಿದ ಮೊಬಲಗು 193-50ಗಳನ್ನು ತಾಂತ್ರಿಕ ವಿಭಾಗದ ಮುಖ್ಯಸ್ಥರಿಂದ ವಸೂಲಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡಲು ಸೂಚಿಸಿದೆ.</p>			
86	<p>ವಿದ್ಯುತ್ ಬಿಲ್ಲುಗಳಲ್ಲಿ ತನಖಾ ಆಕ್ಷೇಪಣೆ ಶುಲ್ಕ ಪಾವತಿ ಮಾಡಿದ ಬಗ್ಗೆ:-</p> <p>ಲೆಕ್ಕ ಶೀರ್ಷಿಕೆ 113ರ ಅಡಿಯಲ್ಲಿ ವಿದ್ಯುತ್ ಬಿಲ್ಲುಗಳಲ್ಲಿ ತನಖಾ ಆಕ್ಷೇಪಣೆ ಶುಲ್ಕ ಪಾವತಿ ಮಾಡಲಾಗಿದೆ. ವಿವರಗಳು ಈ ಕೆಳಗಿನಂತಿದೆ.</p>			

ಕ್ರ.ಸಂ	ಓಚರ್ ಸಂಖ್ಯೆ	ಮೀಟರ್ ವಿವರ	ದಿನಾಂಕ	ತನಿಖಾ ಶುಲ್ಕ ಪಾವತಿ
1	1147: 10.11.99	143	12.10.99	2447.00
2	1147: 10.11.99	107	12.10.99	2827.00
3	1147: 10.11.99	151	12.10.99	662.00
4	1147: 10.11.99	147	12.10.99	6520.00
5	1147: 10.11.99	60	12.10.99	319.00
6	1147: 10.11.99	90	12.10.99	4477.00
7	1147: 10.11.99	97	12.10.99	4864.00
			ಒಟ್ಟು	22116.00

ವಾಚ್ ರಿಜಿಸ್ಟರು ನಿರ್ವಹಿಸಿಲ್ಲ ಮೀಟರ್ ಸಂಖ್ಯೆ: ಬೇರೆ ಬೇರೆ ಇರುವುದರಿಂದ ಪುಟವಾರು ಒಂದೊಂದು ಮೀಟರ್ ಸಂಖ್ಯೆ: ಬರೆದು ವಾಚ್ ಮಾಡಿಲ್ಲ. ಇನ್ನು ಮುಂದೆ ಪುಟವಾರು ಮೀಟರ್‌ಗಳನ್ನು ಬರೆದು ಒಂದು ವರ್ಷದ ಗಣಕಗಳನ್ನು ಬರೆದು ಡಿಮ್ಯಾಂಡು ಬಿಲ್ಲು ಬಂದು ಮೇಲೆ ತಪಾಸಣ ಮಾಡದೆ ಪಾವತಿ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಮೇಲ್ಕಾಣಿಸಿದ ಬಿಲ್ಲುಗಳಲ್ಲಿ ತಪಾಸಣೆ ಆಕ್ಷೇಪಣೆ ಶುಲ್ಕ ಎಂದು ಕೆಇಬಿ ಯವರು ವಸೂಲಿ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಕೆ.ಇ.ಬಿ. ಕಮಲಾಪುರ ಇವರಿಗೆ ಪತ್ರ ವ್ಯವಹಾರ ಮಾಡಿಲ್ಲ ಪತ್ರ ವ್ಯವಹಾರ ಮಾಡಿ ಸಿರಿಯಾದ ಮಾಹಿತಿಯನ್ನು ಪಡೆದು ತನಿಖೆಗೆ ಹಾಜರು ಪಡಿಸುವವರೆಗೆ ತನಿಖಾ ಆಕ್ಷೇಪಣೆ ಶುಲ್ಕ ಪಾವತಿಮಾಡಿದ ಮೊಬಲಗಳನ್ನು 22116.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

87

ವಿದ್ಯುತ್ ಬಿಲ್ಲಿನಲ್ಲಿ ವಿವರ ಇಲ್ಲದೆ ಪಾವತಿ ಬಗ್ಗೆ:-

1.ಲೆಕ್ಕ ಶೀರ್ಷಿಕೆ 113ರ ಅಡಿಯಲ್ಲಿ ಓಚರ್ ಸಂಖ್ಯೆ :29-07-04-99 ರಲ್ಲಿ 147: 12-04-99 ರಲ್ಲಿ ಹಿಂದಿನ ಗಣಕ 1024

ಚಲ್ತಿ ಗಣಕ

824

200 ಯೂನಿಟ್

200 ಯೂನಿಟ್ ಗೆ ಪಾವತಿ ಮಾಡಬೇಕಾಗಿರುತ್ತದೆ. ಆದರೆ ವಿವರ ಇಲ್ಲದೆ ನೇರವಾಗಿ ಡಿಮ್ಯಾಂಡು ಬಿಲ್ಲಿನಲ್ಲಿ 2400 ಯೂನಿಟ್‌ಗೆ ಬಿಲ್ಲಿನಲ್ಲಿ ಸೇರಿಸಿ ವಸೂಲಿ ಮಾಡಲಾಗಿದೆ.

2400 ಯೂನಿಟ್ x 4.25 ರಂತೆ

ರೂ. 10440.00 ಗಳು ಆಗುತ್ತದೆ.

ಬಿಲ್ಲಿನಲ್ಲಿ ಪರಿಶೀಲಿಸದೆ ರೂ. 10440-00 ಗಳನ್ನು ಪಾವತಿ ಮಾಡಲಾಗಿದೆ.

<p>ಬಿಲ್ಲಿನ ಮೊತ್ತ 12775.00 ಇದ್ದು 2000 ಮೂರಿಟಗೆ 2335.00 ಅಗುತ್ತದೆ. ಉರೂ. 10440.00 ಗಳನ್ನು ಹೆಚ್ಚಿಗೆ ಪಾವತಿ ಮಾಡಲಾಗಿದೆ.</p> <p>2. (ಓಚರ್ ಸಂಖ್ಯೆ:137-18-05-99 ರಲ್ಲಿ ಮೀಟರ್ ಸಂಖ್ಯೆ: 147:5:55 ರಲ್ಲಿ ಹಿಂದಿನ ಹಣ 1283 ಚಾಲ್ತಿ 1024 259.00 ಯೂನಿಟ್ 259 ಯೂನಿಟ್ ಜೊತೆಯ ವಿವರ ಇಲ್ಲದೆ ನೇರವಾಗಿ ಡಿಮ್ಯಾಂಡು ಬಿಲ್ಲಿನಲ್ಲಿ 3485 ಯೂನಿಟ್ ಬಾಕಿ ತೋರಿಸಲಾಗಿದೆ.(3485 x 4.35)- 15160.00 ರೂ.15160.00 ಗಳನ್ನು ಹೆಚ್ಚಿಗೆ ಪಾವತಿ ಮಾಡಲಾಗಿದೆ.</p> <p>3. ಓಚರ್ ಸಂಖ್ಯೆ :240:10.06.99 ಮೀಟರ್ ಸಂಖ್ಯೆ: 147:17-06-99 ರಲ್ಲಿ ಹಿಂದಿನ ಗಣಕ 1463 ಚಾಲ್ತಿ 1283 180 ಯೂನಿಟ್ 180 ಯೂನಿಟ್ ಜೊತೆಗೆ ವಿವರ ಇಲ್ಲಿದೆ. ಡಿಮ್ಯಾಂಡು ಬಿಲ್ಲಿನಲ್ಲಿ (1) 200 x 1.95 390.00 ಯೂನಿಟ್ (2) 2300 x 4.35 10005.00 ಯೂನಿಟ್</p> <p>4 (ಓಚರ್ ಸಂಖ್ಯೆ :648:15.08.99 ಮೀಟರ್ ಸಂಖ್ಯೆ:147-12-08-99 ರಲ್ಲಿ ಹಿಂದಿನ ಗಣಕ 1643 ಚಾಲ್ತಿ 1553 90ಯೂನಿಟ್ 90 ಯೂನಿಟ್ ಜೊತೆಗೆ 1350 ಯೂನಿಟ್ಗೆ ಡಿಮ್ಯಾಂಡು ಬಿಲ್ಲಿನಲ್ಲಿ ಓಚರ್ ವಿವರ ಇಲ್ಲ 1350 ಯೂನಿಟ್ಗೆ 5702-50 ಹೆಚ್ಚಿಗೆ ಪಾವತಿ ಮಾಡಲಾಗಿದೆ.</p> <p>5. ಓಚರ್ ಸಂಖ್ಯೆ:867:17-9-99 ಮೀಟರ್ ಸಂಖ್ಯೆ: 147:12-9-99 ರಲ್ಲಿ ಹಿಂದಿನ ಗಣಕ 1673 ಚಾಲ್ತಿ 1643 30 ಯೂನಿಟ್</p>		
---	--	--

	<p>30 ಯೂನಿಟ್ ಜೊತೆಗೆ 420 ಯೂನಿಟ್‌ಗೆ ವಿವರ ಇಲ್ಲ ಒಟ್ಟು 450 ಯೂನಿಟ್‌ಗೆ ರೂ. 2223.00 ಪಾವತಿ ಮಾಡಲಾಗಿದೆ.</p> <p>ಕ್ರಸಂ ಸಂಖ್ಯೆ:1 ರಮದ 5 ರ ವರೆಗೆ ಡಿಮ್ಯಾಂಡು ಬಿಲ್ಲಿನಲ್ಲಿ ವಿವರ ಇಲ್ಲದೆ ಹೆಚ್ಚಿಗೆ ಯೂನಿಟ್ ಚಾರ್ಜ್ ಮಾಡಿರುವ ವಿವರಗಳಿಗೆ ಪಾವತಿ ಮಾಡಲಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಕಮಲಾಪುರ ಇವರಿಂದ ಯಾವ ಬಾಕಿ ಎಂದು ವಿವರಗಳನ್ನು ಪಡೆದು ತನಿಖೆಗೆ ಹಾಜರೂಪಡಿಸುವವರೆಗೆ ಪಾವತಿ ಮಾಡಿದ ಮೊಬಲಗು ರೂ.43920.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p> <p>ವಿವರಗಳು ಈ ಕೆಳಗಿನಂತಿದೆ.</p> <table border="1" data-bbox="320 614 622 858"> <tr> <td>1</td> <td>10440.00</td> </tr> <tr> <td>2</td> <td>15160.00</td> </tr> <tr> <td>3</td> <td>10395.00</td> </tr> <tr> <td>4</td> <td>5702.00</td> </tr> <tr> <td>5</td> <td>2223.00</td> </tr> <tr> <td>ಒಟ್ಟು</td> <td>43920.00</td> </tr> </table> <p>ಇನ್ನು ಮುಂದೆ ಡಿಮ್ಯಾಂಡು ಬಿಲ್ಲು ಬಂದ ನಂತರ ಪರಿಶೀಲಿಸಿ ವಿವರ ಇಲ್ಲದ ಮುನಿಟ್ ಬಕಿ ತೋರಿಸಿದಲ್ಲಿ ವಿದ್ಯುಚ್ಛಕ್ತಿ ಮಂಡಳಿಗೆ ಪತ್ರ ವ್ಯವಹರ ಮಾಡಿ ಸರಿಯಾದ ಬಕಿ ವಿವರ ಪಾವತಿ ಮಾಡಲು ಸೂಚಿಸಿದೆ.</p>	1	10440.00	2	15160.00	3	10395.00	4	5702.00	5	2223.00	ಒಟ್ಟು	43920.00		
1	10440.00														
2	15160.00														
3	10395.00														
4	5702.00														
5	2223.00														
ಒಟ್ಟು	43920.00														
88	<p>ವಾಹನಗಳ ದುರಸ್ತಿ ಆಗಿರುವುದಕ್ಕೆ ಪ್ರವೇಶಿಕ ಸಾಲಿಗೆ ಅಧಿಕಾರಿಗಳಿಂದ ದುರಸ್ತಿಗೆ ಮೊದಲು ಮತ್ತು ನಂತರ ಪ್ರಮಾಣ ಪತ್ರ ಪಡೆದಿರುವುದಿಲ್ಲ.</p> <p>ವಾಹನಗಳನ್ನು ದುರಸ್ತಿ ಮಾಡಿಸಲಾಗಿದೆ. ದುರಸ್ತಿಗೆ ಮುಂಚಿತವಾಗಿ, ಹಾಗೂ ದುರಸ್ತಿಯ ನಂತರ ಪ್ರಾಧಿಕಾರ ಸಾಲಿಗೆ ಅಧಿಕಾರಿಗಳಿಂದ ಪರಿವೀಕ್ಷಣೆ ಮಾಡಿಸಿ, ಪ್ರಮಾಣ ಪತ್ರ ಲಾನ್ ಪುಸ್ತಕದಲ್ಲಿ ನಮೂದಿಸಿ, ದೃಢೀಕರಿಸಿ ಕೊಂಡಿರುವುದಿಲ್ಲ. ಆದುದರಿಂದ ದುರಸ್ತಿಗೆ ವೆಚ್ಚ ರೂ.44392-00ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ. ದುರಸ್ತಿಗೆ ವೆಚ್ಚ ಮಾಡಿದ ವಿವರಗಳು ಈ ಕೆಳಗಿನಂತೆ ಇವೆ.</p> <p style="text-align: center;">ವೋಚರ್ ದಿನಾಂಕ ವೋಚರ್</p>														

	ಸಂಖ್ಯೆ	ಮೊತ್ತ																					
	102	30.04.99	3490.00																				
	218	04.06.99	3500.00																				
	751	21.08.99	5000.00																				
	864	17.09.99	5000.00																				
	874	20.09.99	3810.00																				
	1545	24.01.2000	23592.00																				
			44392.00																				
89	<p>ವಾಹನಗಳ ಲಾಗ್ ಪುಸ್ತಕಗಳ ನಿರ್ವಹಣೆಯಲ್ಲಿ ಕಂಡು ಬಂದ ಲೋಪಗಳು:-</p> <p>ಪ್ರಸ್ತುತ ಸಾಲಿನಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಈ ಕೆಳಗೆ ವಿವರಿಸಿರುವಂಥ ಒಟ್ಟು 5 ವಾಹನಗಳಿದ್ದು, ಇವುಗಳಿಗೆ ಸಂಬಂಧಿಸಿದ ಲಾಗ್ ಪುಸ್ತಕಗಳನ್ನು ಪರಿಶೀಲಿಸಿದಾಗ</p> <table border="1"> <thead> <tr> <th>ಕ್ರ.ಸಂ</th> <th>ವಾಹನ ಸಂಖ್ಯೆ</th> <th>ವಿವರ</th> </tr> </thead> <tbody> <tr> <td>1</td> <td>ಕೆ.ಎ 35 ಎಂ 603</td> <td>ಕಾಂಟಿಸ್ಸಾ</td> </tr> <tr> <td>2</td> <td>ಕೆ.ಎ. 1363</td> <td>ಪ್ರಸಾರಾಂಗದ ಮ್ಯಾಷಿನ್</td> </tr> <tr> <td>3</td> <td>ಕೆ.ಎ. 3964</td> <td>ಅಂಬಾಸಿಡರ್</td> </tr> <tr> <td>4</td> <td>ಕೆ.ಎ. 143</td> <td>ಕಾರ್</td> </tr> <tr> <td>5</td> <td>ಕೆ.ಎ. 1158</td> <td>ಮೀನಿ ಬಸ್</td> </tr> </tbody> </table> <p>ಇವುಗಳಿಗೆ ಸಂಬಂಧಿಸಿದ ಲಾಗ್ ಪುಸ್ತಕಗಳ ನಿರ್ವಹಣೆಯಲ್ಲಿ ಈ ಕೆಳಗೆ ವಿವರಿಸಿರುವಂತೆ ಲೋಪಗಳು ಕಂಡು ಬಂದಿರುತ್ತದೆ.</p> <ol style="list-style-type: none"> 1. ಕೆಲ ಒಂದು ವಾಹನಗಳ ಲಾಗ್ ಪುಸ್ತಕಗಳಲ್ಲಿ ಕಲಂ 6 ರಲ್ಲಿ ಪ್ರಮಾಣದ ಉದ್ದೇಶ ಬರೆದಿರುವುದಿಲ್ಲ. 2. ಕೆಲ ಒಂದು ವಾಹನಗಳ ಲಾಗ್ ಪುಸ್ತಕಗಳಲ್ಲಿ ಕಾಲಂ 9 ರಲ್ಲಿ ವಾಹನ ಉಪಯೋಗಿಸಿದ ಅಧಿಕಾರಿಯ ಸಹಿ ಇರುವುದಿಲ್ಲ. 3. ಸರಕಾರಿ ಆದೇಶ ಸಂಖ್ಯೆ:ಎಫ್.ಡಿ 6 ಟಿಸಿಇ 87 ಬೆಂಗಳೂರು ದಿನಾಂಕ 15.12.1992 ರಲ್ಲಿಯ ಕ್ರಮ ಸಂಖ್ಯೆ:40(ಪ್ರ)(4) (ಬಿ) ಪ್ರಕಾರ ಮೇಲೆ ವಿವರಿಸಿದ ವಾಹನಗಳ ಲಾಗ್ ಪುಸ್ತಕಗಳಲ್ಲಿ ವಿಶ್ವವಿದ್ಯಾಲಯದ 					ಕ್ರ.ಸಂ	ವಾಹನ ಸಂಖ್ಯೆ	ವಿವರ	1	ಕೆ.ಎ 35 ಎಂ 603	ಕಾಂಟಿಸ್ಸಾ	2	ಕೆ.ಎ. 1363	ಪ್ರಸಾರಾಂಗದ ಮ್ಯಾಷಿನ್	3	ಕೆ.ಎ. 3964	ಅಂಬಾಸಿಡರ್	4	ಕೆ.ಎ. 143	ಕಾರ್	5	ಕೆ.ಎ. 1158	ಮೀನಿ ಬಸ್
ಕ್ರ.ಸಂ	ವಾಹನ ಸಂಖ್ಯೆ	ವಿವರ																					
1	ಕೆ.ಎ 35 ಎಂ 603	ಕಾಂಟಿಸ್ಸಾ																					
2	ಕೆ.ಎ. 1363	ಪ್ರಸಾರಾಂಗದ ಮ್ಯಾಷಿನ್																					
3	ಕೆ.ಎ. 3964	ಅಂಬಾಸಿಡರ್																					
4	ಕೆ.ಎ. 143	ಕಾರ್																					
5	ಕೆ.ಎ. 1158	ಮೀನಿ ಬಸ್																					

	<p>ಮುಖ್ಯಸ್ಥರು: ನಿಯಂತ್ರಣಾಧಿಕಾರಿಗಳು 6 ತಿಂಗಳಲ್ಲಿ ಒಮ್ಮೆಯಾದರೂ ಪರಿಶೀಲಿಸಿದ ಒಟ್ಟು ಸಹಿ ಮಾಡಿ ದೃಢೀಕರಿಸಿರುವುದಿಲ್ಲ.</p> <p>4. ಮೇಲೆ ವಿವರಿಸಿದ ಕ್ರಮ ಸಂಖ್ಯೆ:4 ರಲ್ಲಿ ತೋರಿಸಿದ ಕೆ.ಎ. 35:143 ಕಾರಿನ ಲಾಗ್ ಪುಸ್ತಕದಲ್ಲಿ 12.99ರ ವರೆಗೆ ಎಂಟ್ರಿಗಳು ಇದ್ದು, 12-99 ರ ಅಂತ್ಯಕ್ಕೆ ಕಾರಿನ ಟ್ಯಾಂಕಿನಲ್ಲಿ 26.5 ಲೀಟರ್ ಪೆಟ್ರೋಲ್ ಇದ್ದು ಈ ಕಾರನ್ನು ಮಾರುವ ಸಮಯದಲ್ಲಿ ಟ್ಯಾಂಕಿನಲ್ಲಿ ಉಳಿದ 26-5 ಲೀಟರ್ ಪೆಟ್ರೋಲ್ ಮೊತ್ತವನ್ನು ಸಂಬಂಧಪಟ್ಟ ಖರೀದಿದಾರರಿಂದ ವಸೂಲಿ ಮಾಡಿರುವುದಿಲ್ಲ. ಕಾರಣ ಸದರೀ 26-5 ಲೀಟರಿನ ಮೊತ್ತ ರೂ. 927.50(26-5 x35) ಗಳನ್ನು ಸಂಬಂಧಪಟ್ಟ ಖರೀದಿದಾರರಿಂದ ವಸೂಲಾತಿಗೆ ಸೂಚಿಸಿದೆ.</p> <p>5. ಮೇಲೆ ವಿವರಿಸಿದಂಥ ಕ್ರಮ ಸಂಖ್ಯೆ:5 ರಲ್ಲಿ ತೋರಿಸಿದ ಕೆ.ಎ 35 1158 ಮಿನಿಬಸ್ಸಿನ ಲಾಗ್ ಪುಸ್ತಕದಲ್ಲಿ ಪ್ರಕಾರ 11-98ಕ್ಕೆ ಈ ಬಸ್ ನಿಂತಿದ್ದು ಪುನ 9-99ಕ್ಕೆ ಪ್ರರಂಭಿಸಿದ್ದು 9-99ರ ಅಂತ್ಯಕ್ಕೆ 79 ಲೀಟರ್ ಇಂಧನ ಉಳಿದಿದ್ದು ಈ ಬಸ್ನ್ನು ಮಾರುವ ಸಮಯದಲ್ಲಿ ಬ್ಯಾಂಕಿನಲ್ಲಿ ಉಳಿದ 76 ಲೀಟರ್ ಇಂಧನ ಮತ್ತು ಸಂಬಂಧಪಟ್ಟ ಖರೀದಿ ದಾರರಿಂದ ವಸೂಲು ಮಾಡಿರುವುದಿಲ್ಲ. ಕಾರಣ ಸದರೀ 76 ಲೀಟರಿನ ಇಂಧನದ ಮೊತ್ತ 1504-50(76 x19-80)ಗಳನ್ನು ಸಂಬಂಧಪಟ್ಟ ಖರೀದಿದಾರರಿಂದ ವಸೂಲಾತಿಗೆ ಸೂಚಿಸಿದೆ.</p> <p>ಹೀಗೆ ಒಟ್ಟು ರೂ 2432-30 (927-50+1504-50)ಗಳನ್ನು ಸಂಬಂಧಪಟ್ಟ ಖರೀದಿದಾರರಿಂದ ವಸೂಲಾತಿಗೆ ಸೂಚಿಸಿದೆ.</p>		
90	<p>ವಿಶ್ವವಿದ್ಯಾಲಯದಲ್ಲಿ ವಾಹನಗಳು ಇದ್ದರೂ ಬಾಡಿಗೆಗೆ ವಾಹನಗಳನ್ನು ಪಡೆದಿರುವುದು:-</p> <p>ಕನ್ನಡ ವಿಶ್ವವಿದ್ಯಾಲಯದಲ್ಲಿ ವಾಹನಗಳು ಇದ್ದರೂ ಕೆಲವು ಸಂದರ್ಭಗಳಲ್ಲಿ ವಾಹನಗಳನ್ನು ಬಾಡಿಗೆ ಪಡೆಯಲಾಗದೆ ತಮ್ಮ ವಾಹನಗಳನ್ನು ಏಕೆ ಉಪಯೋಗಿಸಲಾಗಲಿಲ್ಲ ಎಂಬುದಕ್ಕೆ ಲೆಕ್ಕ ತನಿಖೆಗೆ ವಿವರಗಳನ್ನು ನೀಡಲಿಲ್ಲ ಬಾಡಿಗೆ ದರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪಡೆದು ಅದರ ಪ್ರಕಾರ ಪಾವತಿಸಿರುವುದಿಲ್ಲ. ವಾಹನ ಬಾಡಿಗೆ ಪಾವತಿ ಮಾಡಿದ ವಿವರಗಳನ್ನು ಅನುಬಂಧ (22) ರಲ್ಲಿ ನೀಡಿ ವರದಿಗೆ ಲಗತ್ತಿಸಲಾಗಿದೆ.</p> <p>ಮೇಲಿನ ನ್ಯೂನತೆಗಳಿಗಾಗಿ ರೂ.8330.00ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ.</p>		
91	<p>ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪಕರಿಗೆ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತ ಪಾವತಿಸಿದ್ದು ಸಹ ಪುನಃ ಅವರ ಬೋರ್ಡ್‌ಗೆ ಹಾಗೂ ಲಾಡ್ಜಿಂಗ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಿರುವ ಪ್ರಕರಣ:-</p> <p>ಡಾ. ಎಸ್.ಸಿ.ಪಾಟೀಲ್ ಮುಖ್ಯಸ್ಥರು, ಶಿಲ್ಪ ಕಲಾ ವಿಭಾಗ ಬದಾಮಿ ಇವರು 98-99ನೇ ಸಾಲಿನ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕಾಗಿ, ಶ್ರೀ ಬಿ.ವಿ. ಹಿರೇಗೌಡರ, ಪ್ರಾಚಾರ್ಯರು ಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ ವೆಚ್ಚಕ್ಕಾಗಿ ಪ್ರಯಾಣ ಭತ್ಯೆ ಮುಂಗಡವೆಂದು ಒಟ್ಟು ರೂ.3000.00ಗಳನ್ನು ವೋಚರ್ ಸಂಖ್ಯೆ: 191:31.05.99 ಪ್ರಕಾರ ಚೆಕ ನಂಬರ್ 927001 ದಿನಾಂಕ:31.05.99ರಲ್ಲಿ</p>		

ಪಡೆದು ಹೊಂದಾಣಿಕೆ ವೋಚರ್ ವೋಚರ್ ಸಂಖ್ಯೆ: 15:20.12.99ರಲ್ಲಿ ಹೊಂದಾಣಿಕೆ ವೋಚರ್ ಗಳನ್ನು ಸಲ್ಲಿಸಿರುತ್ತಾರೆ.

ಈ ಹೊಂದಾಣಿಕೆಯ ವೋಚರ್‌ಗಳನ್ನು ಪರಿಶೀಲಿಸಿದಾಗ ವೋಚರ್‌ಗಳ ಕ್ರಮ ಸಂಖ್ಯೆ:6 ರಲ್ಲಿ ವಿ.ಬಿ.ಹಿರೇಗೌಡರ, ಪ್ರಾಚಾರ್ಯರು, ಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ 1999ನೇ ಸಾಲಿನ ಶಿಲ್ಪಕಲಾ ಡಿಪ್ಲೋಮಾ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯಕ್ಕಾಗಿ ಬಂದಿರುವ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತ ರೂ.1152.00 ಪಾವತಿಸಿರುತ್ತಾರೆ.

ಇದರ ಜೊತೆಯ ಪುನಃ ಶ್ರೀ ವಿ.ಬಿ. ಹಿರೇಗೌಡ, ಪ್ರಾಚಾರ್ಯರು ಇವರ ಈ ಕೆಳಗೆ ವಿವರಿಸಿರುವಂಥ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಬಿಲ್ಲುಗಳ ಮೊತ್ತ ಒಟ್ಟು ರೂ 562.00 ಪ್ರತ್ಯೇಕವಾಗಿ ಪಾವತಿಸಿರುತ್ತಾರೆ. ಆದರೆ ನಿಯಮಾನುಸಾರ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತ ರೂ. 1152 ಪಡೆದ ನಂತರ ಬೋರ್ಡಿಂಗ್ ಹಾಗೂ ಲಾಡ್ಜಿಂಗ್ ಕೆಳಗೆ ವಿವರಿಸಿದ 562 ರೂಗಳನ್ನು ಪುನಃ ಶ್ರೀ ವಿ.ಬಿ. ಹಿರೇಗೌಡರು, ಪಡೆಯಲು ಬರುವುದಿಲ್ಲ. ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15(3)ರಲ್ಲಿ ಸಹ ಈ ರೀತಿ ಪ್ರತ್ಯೇಕವಾ ಲಾಡ್ಜಿಂಗ್ ಬೋರ್ಡಿಂಗ್ ಶುಲ್ಕ ಪಾವತಿಸುವ ಅವಕಾಶ ಇಲ್ಲ.

ಬಿಲ್ಲುಗಳಲ್ಲಿಯು ಸಂಖ್ಯೆ	ಹೊಟೇಲ್ ಹೆಸರು	ಹೊಟೇಲ್ ಬಿಲ್ಲು ಸಂಖ್ಯೆ ದಿನಾಂಕ	ಬಿಲ್ಲಿನ ಮೊತ್ತ	ವಿವರ
	ಹೊಟೇಲ್ ಕಾರ್ತಿಕ ಹೊಸಪೇಟೆ	4095 02.06.99	562.00	ರೂಂ ರೆಂಟ್ 450 ಟೆಲಿಫೋನ್- 3 ಪುಡಬಿಲ್ಲು- 109 562

ಕಾರಣ ಪ್ರಯಾಣಭತ್ಯೆ ಬಿಲ್ಲಿನ ಮೊತ್ತ ಪಡೆದ ನಂತರ ನಿಯಮ ಬಾಹಿರವಾಗಿ ಪ್ರತ್ಯೇಕವಾಗಿ ಪುನಃ ಪಡೆದಿರುವ ಮೇಲೆ ವಿವರಿಸಿರುವಂಥ ಬೋರ್ಡಿಂಗ್ ಲಾಡ್ಜಿಂಗ್ ಶುಲ್ಕಗಳ ಮೊತ್ತ ರೂ. 562.00ಗಳನ್ನು ಶ್ರೀ ವಿ.ಬಿ. ಹಿರೇಗೌಡರ, ಪ್ರಾಚಾರ್ಯರು ಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲು ಸೂಚಿಸಿದೆ.

ಪಾವತಿಸಿದರೂ ಸಹ ಪುನಃ ಅವರ ಬೋರ್ಡ್‌ಗೆ ಹಾಗೂ ಲಾಡ್ಜಿಂಗ್ ಶುಲ್ಕ ಪ್ರತ್ಯೇಕವಾಗಿ ಪಾವತಿಸಿರುವ ಪ್ರಕರಣ:-

ಡಾ. ಎಸ್.ಸಿ. ಪಾಟೀಲ್ ಮುಖ್ಯಸ್ಥರು, ಶಿಲ್ಪಕಲಾ ವಿಭಾಗ, ಬದಾಮಿ ಇವರು 98-99ನೇ ಸಾಲಿನ ಶಿಲ್ಪಕಲಾ ಡಿಪ್ಲೋಮಾ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆ ರಚಿಸಲು ಕರೆಸಿರುವ ಶ್ರೀ.ವಿ.ಬಿ. ಹಿರೇಗೌಡರ, ಪ್ರಾಚಾರ್ಯರರು, ಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ ವೆಚ್ಚಕ್ಕಾಗಿ ಪ್ರಯಾಣಭತ್ಯೆ ಮುಂಗಡವೆಂದು ಒಟ್ಟು ರೂ. 3000.00 ಗಳನ್ನು ವೋಚರ್ ಸಂಖ್ಯೆ:44:09.04.99 ರ ಪ್ರಕಾರ ಚೆಕ್ ನಂಬರ್ : 926810ರಲ್ಲಿ ಪಡೆದು ಖರ್ಚು ಮಾಡಿ ಹೊಂದಾಣಿಕೆ ವೋಚರ್‌ಗಳನ್ನು ಸಲ್ಲಿಸಿರುತ್ತಾರೆ.

ಈ ಹೊಂದಾಣಿಕೆಯ ವೋಚರ್‌ಗಳನ್ನು ಪರಿಶೀಲಿಸಿದಾಗ ಶ್ರೀ ವಿ. ಬಿ. ಹಿರೇಗೌಡರ, ಪ್ರಾಚಾರ್ಯರರು, ಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರ 1998-99ನೇ ಸಾಲಿನ ಶಿಲ್ಪಕಲಾ ಡಿಪ್ಲೋಮಾ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ರಚಿಸುವ ಕಾರ್ಯಕ್ಕಾಗಿ ಬಂದಿರುವ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತ ರೂ. 1172-00 ಪಾವತಿಸಿರುತ್ತಾರೆ.

ಇದರ ಜೊತೆಗೆ ಪುನಃ ಶ್ರೀ ವಿ.ಬಿ. ಹಿರೇಗೌಡ ಪ್ರಾಚಾರ್ಯರರು ಇವರ ಈ ಕೆಳಗೆ ವಿವರಿಸಿರುವಂಥ ಬೋರ್ಡ್‌ಗೆ ಹಾಗೂ ಲಾಡ್ಜಿಂಗ್ ಬಿಲ್ಲುಗಳ ಮೊತ್ತ ಒಟ್ಟು ರೂ.601.00ಗಳನ್ನು ಪ್ರತ್ಯೇಕವಾಗಿ ಪಾವತಿಸಿರುತ್ತಾರೆ.

ಆದರೆ ನಿಯಮಾನುಸಾರ ಪ್ರಯಾಣ ಭತ್ಯೆ ಬಿಲ್ಲಿನ ಮೊತ್ತ ರೂ.1172.00 ಪಡೆದ ನಂತರ ಬೋರ್ಡ್‌ಗೆ ಹಾಗೂ ಲಾಡ್ಜಿಂಗ್‌ಗೆ ಈ ಕೆಳಗೆ ವಿವರಿಸಿದ ಬಿಲ್ಲುಗಳ ಮೊತ್ತ ರೂ. 601.00ಗಳನ್ನು ಪ್ರತ್ಯೇಕವಾಗಿ ಪುನಃ ಶ್ರೀ ವಿ. ಬಿ. ಹಿರೇಗೌಡರ ಇವರು ಪಡೆಯಲು ಬರುವುದಿಲ್ಲ. ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15(3) ರಲ್ಲಿ ಸಹ ಈ ರೀತಿ ಪ್ರತ್ಯೇಕವಾಗಿ, ಲಾಡ್ಜಿಂಗ್ ಬೋರ್ಡ್‌ಗೆ ಶುಲ್ಕ ಪಾವತಿಸಲು ಅವಕಾಶವಿಲ್ಲ.

ಬಿಲ್ಲುಗಳಲ್ಲಿ ಕ್ರಮ ಸಂಖ್ಯೆ	ಹೊಟೆಲ್ ಹೆಸರು	ಹೊಟೆಲ್ ಬಿಲ್ಲುಗಳ ಸಂಖ್ಯೆ ದಿನಾಂಕ	ಬಿಲ್ಲಿನ ಮೊತ್ತ	ವಿವರ
1	ಹೊಟೆಲ್ ಕಾರ್ತಿಕ ಹೊಸಪೇಟೆ	3733/ ದಿ:13.04.099	450.00	12 ಹಾಗೂ 13.04.99ರ ಲಾಡ್ಜಿಂಗ್ ಬಾಡಿಗೆ
2	12.04.099	13.04.099 ದಿನಗಳ	101.00	

		ಊಟ ಉಪಾಹಾರ, ಚಹಾ	ಹಾಗೂ					
3	13.04.99	ಊಟ		34.00				
4	13.04.99	ಟೀ, ಕಾಫಿ		16.00				
				601.00				
<p>ಮೇಲಿನ ವಿವರಗಳನ್ನು ಪರಿಶೀಲಿಸಿದಾಗ 13.04.099ರ ಊಟದ ಬಾಬು ರೂ 34.00 ಹಾಗೂ 13.04.99ರ ಟೀ,ಕಾಫಿ ಬಾಬು ರೂ 16.00ಗಳನ್ನು ಮೊದಲಿನ 12.04.099 ಹಾಗೂ 12.04.99 ದಿನಗಳ ಊಟ ಹಾಗೂ ಉಪಾಹಾರ ಚಹಾ ಎಂದು ತೋರಿಸಿದ ಮೊತ್ತ ರೂ.101.00ಗಳಲ್ಲಿ ಒಳಗೊಂಡಿದೆ. ಕಾರಣ ಪುನಃ 13.04.99ರ ಊಟದ ಖರ್ಚು 34.00 ಹಾಗೂ 13.04.99 ಟೀ, ಕಾಫೀ ಖರ್ಚು 16.00 ಪ್ರತ್ಯೇಕವಾಗಿ, ಎರಡನೇ ಬಾರಿಗೆ, ತೋರಿಸಿ ಕ್ಲೇಮು ಮಾಡಿರುವುದು ತಪ್ಪು. ಯಾಕೆಂದರೆ 13.04.99ರ ಊಟ, ಕಾಫೀ ಬಾಬು ಒಟ್ಟು ರೂ. 50.00ಗಳನ್ನು ಎರಡು ಬಾರಿ ಪಾವತಿಸಿದಂತಾಗಿದೆ. ವಿವರ ಮೇಲೆ ತೋರಿಸಿದೆ. ಕಾರಣ ಎರಡು ಬಾರಿ ಪಾವತಿಸಿದ 13.04.99ರ ಊಟ, ಟೀ, ಕಾಫೀಯ ಬಾಬು ರೂ.50.00 ಶ್ರೀ ವಿ.ಬಿ. ಹಿರೇಗೌಡರ, ಪ್ರಾಂಶುಪಾಲರು ಇವರಿಂದ ವಸೂಲಾತಿಗೆ ಸೂಚಿಸಿದೆ.</p> <p>ಕಾರಣ ಪ್ರಯಾಣ ಭತ್ಯೆದ ಬಿಲ್ಲಿನ ಮೊತ್ತ ರೂ. 1172.00ಗಳನ್ನು ಪಡೆದ ನಂತರ ನಿಯಮ ಬಾಹಿರವಾಗಿ ಪ್ರತ್ಯೇಕವಾಗಿ ಪುನಃ ಪಡೆದಿರುವ ಮೇಲೆ ವಿವರಿಸಿದಂತೆ ಬೋರ್ಡಿಂಗ್ ಲಾಡ್ಜಿಂಗ್ ಶುಲ್ಕಗಳ ಮೊತ್ತ ರೂ 601.00ಗಳನ್ನು ಶ್ರೀ ವಿ.ಬಿ. ಹಿರೇಗೌಡ, ಪ್ರಾಂಶುಪಾಲರು, ಇವರಿಂದ ವಸೂಲಾತಿಗೆ ಸೂಚಿಸಿದೆ.</p> <p>ಒಟ್ಟಾರೆ, ರೂ. 651.00 (601.50)ಗಳನ್ನುಶ್ರೀವಿ.ಬಿ.ಹಿರೇಗೌಡರ, ಪ್ರಾಂಶುಪಾಲರುಮಲಲಿತಕಲಾ ಮಹಾವಿದ್ಯಾಲಯ, ದಾವಣಗೆರೆ ಇವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲು ಸೂಚಿಸಿದೆ.</p>								
93	<p>ನಿಗದಿತ ಅವಧಿಯಲ್ಲಿ ಪಾವತಿಗಾಗಿ ಪ್ರಯಾಣಭತ್ಯೆದ ಬಿಲ್ಲನ್ನು ಹಾಜರುಪಡಿಸದೇ ಇರುವುದರಿಂದ ವಸೂಲಾತಿಗೆ ಸೂಚಿಸಿರುವ ಪ್ರಕರಣ:-</p> <p>ಕರ್ನಾಟಕ ಆರ್ಥಿಕ ಸಂಪುಟ- 1 ರ ಅನುಚ್ಛೇದ 22(ಎ) ಪ್ರಕಾರ ಪ್ರಯಾಣ ಭತ್ಯೆದ ಮುಂಗಡ ತೆಗೆದುಕೊಂಡ ದಿನಾಂಕದಿಂದ ಒಂದು ವರುಷದ ಒಳಗೆ ಹೊಂದಾಣಿಕೆಯ ಪ್ರಯಾನ ಭತ್ಯೆದ ಬಿಲ್ಲನ್ನು ಸಲ್ಲಿಸದಿದ್ದರೆ ಪ್ರಯಾಣ ಭತ್ಯೆದ ಸ ಕ್ಲೇಮು ಕೂಡಾ ಮುಟ್ಟು ಗೋಲಾಗುವುದು ಹಾಗೂ ತೆಗೆದುಕೊಂಡ ಪ್ರವಾಸ ಭತ್ಯೆದ ಮುಂಗಡವನ್ನು</p>							

	<p>ಸಂಬಂಧಪಟ್ಟ ಅಧಿಕಾರಿಯ ವೇತನದಿಂದ ಅಥವಾ ಅವನಿಗೆ ಬರಬೇಕಾದ ಇತರೆ ಯಾವುದೇ ಬಾಕಿಗಳಿಂದ ಅಂತಹ ಮುಂಗಡಗಳನ್ನು ಮಂಜೂರು ಮಾಡಲು ಸಮನಾದ ಅಧಿಕಾರಿಯು ಒಂದೇ ಕಂತಿನಲ್ಲಿ ವಸೂಲಿ ಮಾಡಿಕೊಳ್ಳುವುದು.</p> <p>ಆದ್ದರಿಂದ ಪ್ರೋ. ಹಿ.ಚಿ ಬೋರಲಿಂಗಯಗಯ ಅವರು ತಮ್ಮ ಜನವರಿ, ಫೆಬ್ರವರಿ-98 ಮಾಹೆಯಲ್ಲಿ ಬುಡಕಟ್ಟು ಜನಾಂಗಗಳ ಸಮೀಕ್ಷೆಯನ್ನು ದಿನಾಂಕ :31.01.98 ರಿಂದ 03.02.98ರ ವರೆಗೆ ಶಿವಮೊಗ್ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವಿವಿಧ ಬುಡಕಟ್ಟುಗಳಲ್ಲಿ ಹಮ್ಮಿಕೊಂಡಿದ್ದು ಅದಕ್ಕೆ ಸಂಬಂಧಿಸಿದ ಕ್ಷೇತ್ರ ಕಾರ್ಯ ವರದಿ ಹಾಗೂ ಪ್ರಯಾಣ ಭತ್ಯೆದ ಬಿಲ್ಲು ಹಾಗೂ ರಜೆ ಆದೇಶ ಇತ್ಯಾದಿಗಳನ್ನು ದಿನಾಂಕ 02.12.99 ರಮದು ವಿತ್ತ ವಿಭಾಗಕ್ಕೆ ಸಲ್ಲಿಸಿರುತ್ತಾರೆ. ಹಣಕಾಸು ವಿಭಾಗದವರು ಒಂದು ವರ್ಷ ಆದ ನಂತರ ಸಲ್ಲಿಸಿದ ಈ ಪ್ರಯಾಣ ಭತ್ಯೆದ ಬಿಲ್ಲನ್ನು ಮಾನ್ಯ ಮಾಡಿ, ಸದರೀ ಬಿಲ್ಲಿನ ಮೊತ್ತ ರೂ.562.00ಗಳನ್ನು ಚೆಕ್:042443:06.01.2000 ಪೋಚರ್ ಸಂಖ್ಯೆ :1439: 06.01.2000ದಲ್ಲಿ ಪಾವತಿಸಿರುವುದು, ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 22 (ಎ) ಪ್ರಕಾರ ನಿಯಮ ಬಾಹಿರ.</p> <p>ಕಾರಣ ಅನುಚ್ಛೇದ 22(ಎ) ಪ್ರಕಾರ ಒಂದು ವರುಷ ಆದ ನಂತರ ಪವತಿ ಹಣ ಬಂದಿರುವ ಈ ಪ್ರಯಾಣ ಭತ್ಯೆದ ಬಿಲ್ಲನ್ನು ಮುಟ್ಟುಗೋಲು ಹಾಕಿ ಕ್ಷೇಮು ಮಾಡಿದ ಮೊತ್ತ ರೂ. 562.00ಗಳನ್ನು ಸಂಬಂಧಪಟ್ಟ ಪ್ರೊ.ಹಿ.ಚಿ. ಬೋರಲಿಂಗಯ್ಯ ಇವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲು ಸೂಚಿಸಿದೆ.</p>		
94	<p>ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಹೆಚ್ಚಿಗೆ ಕ್ಷೇಮು ಮಾಡಿದ ಮಾನವ ದಿನಗಳಿಗೆ ದಿನಭತ್ಯೆ ಪಾವತಿಸಿರುವ ಪ್ರಕರಣ:-</p> <p>ಈ ಕೆಳಗೆ ವಿವರಿಸಿದ ಸಿಬ್ಬಂದಿಗಳ ಪ್ರಯಾಣ ಭತ್ಯೆದ ಬಿಲ್ಲುಗಳಲ್ಲಿ ಕ್ಷೇಮು ಮಾಡಿದ ದಿನಭತ್ಯೆಕ್ಕೆ ಸಂಬಂಧಿಸಿದ ವಾಸ್ತವ್ಯದ ದಿನಗಳನ್ನು ಲೆಕ್ಕಾಚಾರ ಮಾಡಿದಾಗ ವಾಸ್ತವಿಕಗಿಂತ ಹೆಚ್ಚಿಗೆ ವಾಸ್ತವ್ಯದ ದಿನಗಳನ್ನು ತಪ್ಪಾಗಿ ತೋರಿಸಿರುತ್ತಾರೆ. ಇದರ ಪರಣಾಮವಾಗಿ ಒಟ್ಟು ದಿನಭತ್ಯೆ ರೂ. 80.00ಗಳನ್ನು ಹೆಚ್ಚಿಗೆ ಪಾವತಿ ಮಾಡಿದಂತಾಗಿದೆ. ಸದರೀ ದಿನಭತ್ಯೆದ ಮೊತ್ತ ರೂ 80.00ಗಳನ್ನು ಸಂಬಂಧಪಟ್ಟ ಸಿಬ್ಬಂದಿ ವರ್ಗದವರಿಂದ ವಸೂಲಾತಿ ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲು ಸೂಚಿಸಿದೆ.</p>		

	ಕನ್ನಡ ಖಾಸಾಖಾಸದಿ	ಕನ್ನಡ ಖಾಸಾಖಾಸದಿ	ಕನ್ನಡ ಖಾಸಾಖಾಸದಿ	ವಿಭಾಗದ ಹೆಸರು
	13 08.03.2000	13 08.03.2000	13 08.03.2000	ಹೊಂದಾಣಿಕೆ ವೋಚರ್ ಸಂ
	927552/07.10.99 ವೋಚರ್ ಸಂ:980 07.10.99	927552/07.10.99 ವೋಚರ್ ಸಂ:980 07.10.99	927552/07.10.99 ವೋಚರ್ ಸಂ:980 07.10.99	ಚೆಕ್ ನಂಬರ್
	ಎಸ್.ಎಸ್. ಅಂಗಡಿ ಅಧೀನದಲ್ಲಿ	ಎಸ್.ಎಸ್. ಅಂಗಡಿ ಅಧೀನದಲ್ಲಿ	ಡಾ.ಸಂಭಾಮೂರ್ತಿ	ಸಿಬ್ಬಂದಿ ಹೆಸರು
	10:99	10:99	10:99	ಪ್ರಯೋಗ ತಿಂಗಳು
	12(10/99 ಎ.ಎಂ. ದಿಂದ 22(10/99 ಸಿ.ಎಂ.	5 ದಿಂದ 3	10/10.99 8.00 ಎಂ ದಿಂದ 21/10.99	ವಾಸ್ತವ್ಯ ಮಾಡಿದ ಅವಧಿ
	11	11	10/1/2	ಕ್ಷೇಮ ಮಾಡಿದ ವಾಸ್ತವ್ಯದ ದಿನಗಳು
	10(1/2)	10(1/2)	9(1/2)	ಕ್ಷೇಮ ಮಾಡಬೇಕಾದ ವಾಸ್ತವ್ಯದ ದಿನಗಳು
	ಳಿ	ಳಿ	ಳಿ	ವ್ಯತ್ಯಾಸ
	75(37/50)	75(37/50)	85/00	ದಿನ ಭತ್ಯೆ ದರ
	80/00	80/00	42/50	ವಸೂಲಾತಿಗೆ ಸೂಚಿಸಿದ್ದು
95	<p>ವಿಶ್ವವಿದ್ಯಾಲಯದಲ್ಲಿ ರೇಖಾಚಿತ್ರಗಾರರು ಇದ್ದರೂ ಜೈರೆಯವರಿಂದ ಚಿತ್ರಗಳನ್ನು ಬರೆಯಿಸಿ, ಪಾವತಿಸಿದ ಅದರ ಬಾಬಿನ ಹಣ ವಸೂಲಾತಿಗೆ ಸೂಚಿಸಿದ ಪ್ರಕರಣ:-</p> <p>ಕನ್ನಡ ವಿಶ್ವವಿದ್ಯಾಲಯದಲ್ಲಿ ರೇಖಾಚಿತ್ರಗಾರರ ಶ್ರೀ ಮಕಾಳೆ ಎಂಬವರು ಇದ್ದರೂ ಸಹ ಕನ್ನಡ ಭಾಷಾಭಿವೃದ್ಧಿ ವಿಭಾಗದ ಡಾ.ಪಾಂಡುರಂಗ ರಂಗಭೂಮಿ ಅವರು ಸಂಪಾದಿಸುತ್ತಿರುವ "ಪಾಂಚಾಳ ವೃತ್ತಿ ಪದಕೋಶ" ಎಂಬ ಪುಸ್ತಕಕ್ಕೆ ಕಮಲಾಪುರ ಗ್ರಾಮದ ಶ್ರೀ ಸುರೇಶ ಶೇ ಬಗೆರೆ ಸೀತಾರಾಮ ಸಿಂಗ್ ಬಿಲ್ಡಿಂಗ್ ಕಮಲಾಪುರ ಇವರಿಂದ ರೇಖಾಚಿತ್ರ ಬರೆಯಿಸಿ ಒಟ್ಟಾರೆ ರೂ.2400 ಗಳನ್ನು ವೋಚರ್ ಸಂಖ್ಯೆ:1731: 21.02.2000 ರಂದು ಪಾವತಿಸಿರುತ್ತಾರೆ. ಹಾಗೂ ಸದರೀ ಬಿಲ್ಲಿನ ಮೊತ್ತ ಯಾವ ಆಧಾರದ ಮೇಲೆ ನೀಡಲಾಗಿದೆ ಎಂಬುದು ತನಿಖೆಗೆ ತಿಳಿದು ಬಂದಿರುವುದಿಲ್ಲ. ಇದು ತೀವ್ರತರವಾದ ಆಕ್ಷೇಪಣೆಯೇ.</p> <p>ಈ ವಿಶ್ವವಿದ್ಯಾಲಯದಲ್ಲಿ ಸೇವೆಸಲ್ಲಿಸುತ್ತಿರುವ ಚಿತ್ರಗಾರ ಶ್ರೀ ಮಕಾಳೆ ಇವರಿಂದ ಸದರೀ ಪುಸ್ತಕಕ್ಕೆ ರೇಖಾಚಿತ್ರ ಬರೆಸಿದ್ದರೆ, ಹೊರಗಿನವರಿಗೆ ಪಾವತಿಸಿದ ರೂ.2400.00 ವಿಶ್ವವಿದ್ಯಾಲಯಕ್ಕೆ ಉಳಿಸಬಹುದಾಗಿತ್ತು. ಇದರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 15(1)ರ ಪ್ರಕಾರ ಈ ಹಣವನ್ನು ಪಾವತಿಸುವ ಸಮಯದಲ್ಲಿ ವಿಭಾಗದವರು ಎಚ್ಚರಿಕೆ ವಹಿಸಿರುವುದಿಲ್ಲವೆಂಬುದು ತನಿಖೆಯು ಶಂಕಿಸುತ್ತದೆ. ಕಾರಣ ವಿಭಾಗದವರು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 16ನ್ನು ಸ್ಪಷ್ಟವಾದ ಉಲ್ಲಂಘಿಸಿ ಸದರೀ ಮೊತ್ತ ರೂ.2400.00ಗಳನ್ನು ವ್ಯರ್ಥವಾಗಿ ಖರ್ಚುಮಾಡಿದಂತಾಗಿದೆ, ಈ ಹಿನ್ನೆಲೆಯಲ್ಲಿ ಸದರೀ ಪಾವತಿಯನ್ನು ತನಿಖೆಯು ಒಪ್ಪುವುದಿಲ್ಲ.</p> <p>ಆದ್ದರಿಂದ ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 11 32(ಎ)33(ಎ) (ಬಿ) ಹಾಗೂ 34ರಲ್ಲಿ ಸೂಚಿಸಿರುವ ಹಾಗೆ, ವ್ಯರ್ಥವಾಗಿ ಪಾವತಿ ಮಾಡಿರುವ ಮೊತ್ತ ರೂ.2400.00 ಪಾವತಿಗೆ ಮುಖ್ಯ ಕಾರಣರಾದವರಿಂದ ವಸೂಲು ಮಾಡಿ, ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡಲು ಸೂಚಿಸಿದೆ.</p>			

96	<p>ವಾಹನಗಳಿಗೆ ಶೇಡ್ ನ್ನು ಬಾಡಿಗೆ ಪಡೆದಿದ್ದು, ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆ ನಿಗದಿಪಡಿಸಿಕೊಳ್ಳದೇ ಇರುವುದು:-</p> <p>ಪಾಟೀಲ್ ನಗರದಲ್ಲಿರುವ ಮಾಲಿಕರ ಮನೆಯ ಡೋರ್ ನಂ.227:2 “ಬಿ” ಸ್ಟೇಷನ್ ರಸ್ತೆ ವಾರ್ಡ್ ನಂಬರ್ 4ರ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ವಿದ್ಯಾಲಯದ ನಾಲ್ಕು ವಾಹನಗಳಿಗೆ ಶೆಡ್ಡಾಗಿ ಪರಿವರ್ತಿಸಿ ಶೇಡ್ಡನ್ನು ಬಾಡಿಗೆ ತಿಂಗಳು ಒಂದಕ್ಕೆ ರೂ. 1750.00 ಪ್ರಕಾರ ಈಗ ಲಗಾಯ್ತು ಒಂದು ವರ್ಷವಾಗಿದೆ ಎಂದು ಗೊತ್ತು ಮಾಡಿಕೊಂಡು 4:99ನೇ ತಾರೀಖಿನಿಂದ ಬಾಡಿಗೆದಾರರಿಗೆ ಶೆಡ್ಡನ್ನು ವರ್ಷಕ್ಕೆ ಕೊಟ್ಟಿದ್ದಾರೆ.</p> <p>ಆದರೆ ಈ ರೀತಿಯ ಬಾಡಿಗೆ ಕೊಡುವ ಪೂರ್ವದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಬಾಡಿಗೆ ಗೊತ್ತು ಪಡಿಸಿಕೊಂಡಿರುವುದಿಲ್ಲ. ಇದಕ್ಕೆ ಸೂಕ್ತ ವಿವರಣೆ ನೀಡಲು ಸೂಚಿಸಿದೆ. ಕಾರಣ ಕೂಡಲೇ ಬಾಡಿಗೆ ಲೋಕೋಪಯೋಗಿ ಇಲಾಖೆಯಿಂದ ಗೊತ್ತುಪಡಿಸಿಕೊಳ್ಳಲು ಸೂಚಿಸಿದೆ. ಅಲ್ಲಿಯವರೆಗೆ ಪ್ರಸ್ತುತ ಸಾಲಿನಲ್ಲಿ ಪಾವತಿಸುವ ಒಟ್ಟು ಬಾಡಿಗೆಯ ಮೊತ್ತ ರೂ 2100ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>																																
97	<p>ಪೂರಕ ದಾಖಲಾತಿಗಳನ್ನು ತನಿಖೆಗೆ ಹಾಜರುಪಡಿಸುವುದು:-</p> <p>ವಿಶ್ವವಿದ್ಯಾಲಯದ ಬಳಿ ಕಾರ್ಯನಿರ್ವಹಿಸುತ್ತಿರುವ ಕಾವಲುಗಾರರಿಗೆ ಹಾಗೂ ಕ್ರಿಯಾಶಕ್ತಿ ಕಟ್ಟಡದ ಹತ್ತಿರ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಸಿಬ್ಬಂದಿಗೆ ಸೆಕ್ಯೂರಿಟಿ ಸಮವಸ್ತ್ರಗಳನ್ನು ಪೂರೈಸಲು ಈ ಕೆಳಗಿನಂತೆ ಒಟ್ಟು ರೂ.6110.00ಗಳನ್ನು ಡ್ರಾ ಮಾಡಿ ವೆಚ್ಚ ಮಾಡಿರುತ್ತಾರೆ.</p> <table border="1" data-bbox="215 687 1070 932"> <thead> <tr> <th>ವೋಚರ್ ಸಂ</th> <th>ಚೆಕ್ ಸಂ</th> <th>ದಿನಾಂಕ</th> <th>ಡ್ರಾ ಮಾಡಿದ ಮೊತ್ತ</th> <th>ಹೊಂದಾಣಿಕೆ ವೋಚರ್ ಸಂ</th> <th>ದಿನಾಂಕ</th> </tr> </thead> <tbody> <tr> <td>-</td> <td>311067</td> <td>06.08.99</td> <td>3000.00</td> <td>22</td> <td>25.09.99</td> </tr> <tr> <td>-</td> <td>927004</td> <td>31.05.99</td> <td>3000.00</td> <td>20</td> <td>23.08.99</td> </tr> <tr> <td></td> <td></td> <td></td> <td>110.00</td> <td>18</td> <td>30.07.99</td> </tr> <tr> <td></td> <td></td> <td></td> <td>6110.00</td> <td></td> <td></td> </tr> </tbody> </table> <p>(ವಿವಿಧ ರಾತ್ರಿ ಕಾವಲು ವಸ್ತು ತಯಾರಿಸಿದ ಬಾಬು)</p> <p>ಆದರೆ ಸರ್ಕಾರಿ ಆದೇಶಗಳಿಗನಿಗುಣವಾಗಿ ಸದರೀ ಸಿಬ್ಬಂದಿಗೆ, ಸಮವಸ್ತ್ರ ಹಾಗೂ ಇತರೆ ಸಾಮಗ್ರಿಗಳನ್ನು ಖರೀದಿಸಿಕೊಟ್ಟಿರುತ್ತಾರೆಯೇ? ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಲು ಹಾಗೂ ಖರೀದಿಸಿದ ಬಿಲ್ಲುಗಳಲ್ಲಿಯ ಲೋಪಗಳನ್ನು ಆಕ್ಷೇಪಿಸಲು ಇದಕ್ಕೆ ಸಂಬಂಧಿಸಿದ ಕಡತ ಹಾಗೂ ದಾಸ್ತಾನು ಪುಸ್ತಕ ಆಯವ್ಯಯ ಪಟ್ಟಿ ಹಾಗೂ ಇತರೆ ದಾಖಲಾತಿಗಳನ್ನು ಪರಿಶೀಲಿಸಲು ತನಿಖೆಗೆ ಹಾಜರುಪಡಿಸಿರುವ ಬಿಲ್ಲು. ಸದರೀ ದಾಖಲಾತಿಗಳನ್ನು ಹಾಜರುಪಡಿಸುವವರೆಗೆ ರೂ. 6110.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>	ವೋಚರ್ ಸಂ	ಚೆಕ್ ಸಂ	ದಿನಾಂಕ	ಡ್ರಾ ಮಾಡಿದ ಮೊತ್ತ	ಹೊಂದಾಣಿಕೆ ವೋಚರ್ ಸಂ	ದಿನಾಂಕ	-	311067	06.08.99	3000.00	22	25.09.99	-	927004	31.05.99	3000.00	20	23.08.99				110.00	18	30.07.99				6110.00				
ವೋಚರ್ ಸಂ	ಚೆಕ್ ಸಂ	ದಿನಾಂಕ	ಡ್ರಾ ಮಾಡಿದ ಮೊತ್ತ	ಹೊಂದಾಣಿಕೆ ವೋಚರ್ ಸಂ	ದಿನಾಂಕ																												
-	311067	06.08.99	3000.00	22	25.09.99																												
-	927004	31.05.99	3000.00	20	23.08.99																												
			110.00	18	30.07.99																												
			6110.00																														
98	<p>ಪೂರಕ ದಾಖಲಾತಿಗಳು ಹಾಜರುಪಡಿಸುವುದು.</p> <p>ಮಹಿಳಾ ಅಧ್ಯಯನ ವಿಭಾಗದಲ್ಲಿ ಈ ಕೆಳಗೆ ವಿವರಿಸಿದಂತೆ, ಪುಸ್ತಕಗಳನ್ನು ಖರೀದಿಸಿದ್ದು, ಇವುಗಳ ದಾಸ್ತಾನು ಪುಸ್ತಕ ಹಾಗೂ ಸಂಬಂಧಿಸಿದ ಕಡತಗಳನ್ನು ತನಿಖೆಗೆ ಹಾಜರು ಪಡಿಸಲು ಸೂಚಿಸಿದೆ. ಅಲ್ಲಿಯವರೆಗೆ ರೂ.3790.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p> <table border="1" data-bbox="215 1406 1344 1481"> <thead> <tr> <th>ದಾಸ್ತಾನು ಪುಸ್ತಕ ಪುಟ ಸಂ</th> <th>ಕ್ರ.ಸಂ</th> <th>ಪುಸ್ತಕದ ವಿವರ</th> <th>ಮೊತ್ತ</th> </tr> </thead> <tbody> <tr> <td></td> <td></td> <td></td> <td></td> </tr> </tbody> </table>	ದಾಸ್ತಾನು ಪುಸ್ತಕ ಪುಟ ಸಂ	ಕ್ರ.ಸಂ	ಪುಸ್ತಕದ ವಿವರ	ಮೊತ್ತ																												
ದಾಸ್ತಾನು ಪುಸ್ತಕ ಪುಟ ಸಂ	ಕ್ರ.ಸಂ	ಪುಸ್ತಕದ ವಿವರ	ಮೊತ್ತ																														

	39776	6	ಆಕ್ಸರ್ವರ್ಡ್ ಯುನಿವರ್ ಸಿಟಿ	1 ಪುಸ್ತಕ	505.00																		
	39773 ರಿಂದ 775	7	ಆಕ್ಸರ್ವರ್ಡ್ ಯುನಿವರ್ ಸಿಟಿ	3 ಪುಸ್ತಕ	1334.00																		
	39772	8	ಆಕ್ಸರ್ವರ್ಡ್ ಯುನಿವರ್ ಸಿಟಿ	1 ಪುಸ್ತಕ	446.00																		
	39769 ರಿಂದ 771	9	ಪುಸ್ತಕ	3 ಪುಸ್ತಕಗಳು	200.00																		
	39777 ರಿಂದ 781	4	ಸ್ತ್ರೀ ಲೋಕ	5 ಪುಸ್ತಕ	1215.00																		
	89782	5	ಸ್ತ್ರೀ ಲೋಕ	1 ಪುಸ್ತಕ	90.00																		
					3790.00																		
99	<p>ದ್ರಾವಿಡ ಸಂಸ್ಕೃತಿ ಅಧ್ಯಯನ ವಿಭಾಗದ ಡಿ.ಟಿ.ಪಿ ಕಾರ್ಯವನ್ನು ವಿಶ್ವವಿದ್ಯಾಲಯದಲ್ಲಿ ಮಾಡಿಸದೇ ಹೊರಗಡೆ ಮಾಡಿಸಿದ್ದಕ್ಕೆ ಕಾರಣಗಳು ತಿಳಿಸುವುದು:-</p> <p>ಶಿವತತ್ವ ರತ್ನಕರ ಗ್ರಂಥದ ಹಸ್ತ ಪ್ರತಿಗಳನ್ನು ಡಿ.ಟಿ.ಪಿ ಮಾಡಿದ ವೆಚ್ಚ (252 ಪುಟಗಳು ದರ 35.00ರಂತೆ) 8820.00ಗಳನ್ನು ಯೋಜನಾ ಮುಖ್ಯಸ್ಥರು ಈ ಹಿಂದೆ ದೃಢೀಕರಿಸಿದಂತೆ ಸದರೀ ಬಿಲ್ಲಿಗೆ ದೃಢೀಕರಣವಾದ ಮೇಲೆಲ ವೋಚರ್ ಸಂಖ್ಯೆ:267:24.06.99 ಚೆಕ್ ನಂಬರ್ 927062:24.06.99 ರ ಮೂಲಕ ರೂ.8820.00ಗಳನ್ನಯ ಲಕ್ಷ್ಮೀ ಮುದ್ರಣಾಲಯ, ಬೆಂಗಳೂರು ಇವರಿಗೆ ಪಾವತಿಸಿರುತ್ತಾರೆ. ಬಿಲ್ಲು ಸಂಖ್ಯೆ:011:16.04.99 ಇರುತ್ತದೆ.</p> <p>ಆದರೆ ಈ ಪಾವತಿಗೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಲಾಗಿ ಕಂಡಿಕೆ 87ರಲ್ಲಿ ಮಾನ್ಯ ಕುಲಪತಿಗಳು ಇನ್ನು ಮುಂದೆ ಡಿ.ಟಿ.ಪಿ ಕೆಲಸಗಳನ್ನು ವಿಶ್ವವಿದ್ಯಾಲಯದಲ್ಲಿಯೇ ಮಾಡಿಸಬೇಕೆಂದು ಸೂಚಿಸಿರುತ್ತಾರೆ.</p> <p>ಈ ರೀತಿ ಸೂಚಿಸಿದರೂ ಸಹ ವಿಭಾಗದವರು ಸದರೀ ಡಿ.ಟಿ.ಪಿ. ಕೆಲಸ ಹೊರಗಡೆ ಖಾಸಗಿ ಸಂಸ್ಥೆಯಲ್ಲಿ ಮಾಡಿಸಿದ್ದಕ್ಕೆ ಕಾರಣಗಳೇನು ತಿಳಿಸಿರುವುದಿಲ್ಲ. ಹಾಗೂ ಇದು ಸಾದಿಲ್ವಾರು ಎಚ್ಚದ ಕೈಪಿಡಿಯ ನಿಯಮಗಳ ನಿಯಮ 44(5) (ಡಿ) (!) (!!) (!!!)ನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತಾಗಿರುತ್ತದೆ.</p> <p>ಕಾರಣ ವಿಭಾಗದ ಮುಖ್ಯಸ್ಥರಿಂದ ರೂ.8820.00ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.</p>																						
100	<p>ಮಾನ್ಯ ಕುಲಪತಿಗಳಿಂದ ಘಟನೋತ್ತರ ಮಂಜೂರಾತಿ ಪಡೆಯದಿರುವುದು:-</p> <p>ಈ ಕೆಳಗೆ ವಿವರಿಸಿದ ವೋಚರ್‌ಗಳಲ್ಲಿ ಒಟ್ಟು ರೂ. 27057.00ಗಳನ್ನು ಮಾನ್ಯ ಕುಲಪತಿಗಳ ಘಟನೋತ್ತರ ಮಂಜೂರಾತಿ ನಿರೀಕ್ಷಿಸಿ, ವಿದ್ಯಾರ್ಥಿಗಳಿಗೆ ಶಿಷ್ಯವೇತನವೆಂದು ಪಾವತಿಸಿರುತ್ತಾರೆ. ಆದರೆ ಈವರೆಗೆ ಆದರೂ ಸದರೀ ಪಾವತಿಗಳಿಗೆ ಮಾನ್ಯ ಕುಲಪತಿಗಳಿಂದ ಮಂಜೂರಾತಿ ಪಡೆದಿರುವುದಿಲ್ಲ. ಕಾರಣ ಘಟನೋತ್ತರ ಮಂಜೂರಾತಿ ಸದರೀಯವರಿಂದ ಪಡೆಯುವರೆಗೆ ರೂ. 27057.00ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p> <table border="1"> <thead> <tr> <th>ಕ್ರ. ಸಂ</th> <th>ವೋಚರ್ ಸಂ</th> <th>ದಿನಾಂಕ</th> <th>ಪಾವತಿಸಿದ ಮೊತ್ತ</th> <th>ವಿವರ</th> </tr> </thead> <tbody> <tr> <td>1</td> <td>118</td> <td>13.05.99</td> <td>7050.00</td> <td>ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ</td> </tr> <tr> <td>2</td> <td>201</td> <td>01.06.099</td> <td>11700.00</td> <td>ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ</td> </tr> </tbody> </table>								ಕ್ರ. ಸಂ	ವೋಚರ್ ಸಂ	ದಿನಾಂಕ	ಪಾವತಿಸಿದ ಮೊತ್ತ	ವಿವರ	1	118	13.05.99	7050.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ	2	201	01.06.099	11700.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ
ಕ್ರ. ಸಂ	ವೋಚರ್ ಸಂ	ದಿನಾಂಕ	ಪಾವತಿಸಿದ ಮೊತ್ತ	ವಿವರ																			
1	118	13.05.99	7050.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ																			
2	201	01.06.099	11700.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ																			

	3	203	01.06.99	5807.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ																															
	4	134	17.05.99	2500.00	ವಿದ್ಯಾರ್ಥಿಗಳ ಶಿಷ್ಯವೇತನ ಪಾವತಿ																															
				27057.00																																
101	<p>ದಿನಾಂಕ 21.12.98 ಗದುಗಿನ ವಿಚಾರಣ ಸಂಕೀರ್ಣಕ್ಕೆ ವಿಶ್ವವಿದ್ಯಾಲಯದ ಮಿನಿಬಸ್ ಮೂಲಕ ಪ್ರಯಾಣ ಮಾಡದೇ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಪ್ರಯಾಣಭತ್ಯೆದ ಬಿಲ್ಲುಗಳು ಕ್ಲೇಮು ಮಾಡಿರುವ ಪ್ರಕರಣ:- ಹೊಂದಾಣಿಕೆ ವೋಚರ್ ಸಂಖ್ಯೆ:37 :19.05.99 ಹಾಗೂ ಸಂಖ್ಯೆ:916062: 16.12.98 ಕ್ಕೆ ಸಂಬಂಧಿಸಿದಂತೆ ಚೆಕ್ ಸಂಖ್ಯೆ: 916062: 916062: 16.12.98ರಲ್ಲಿ ರೂ. 10000.00ಗಳನ್ನು ಮುಂಗಡವಾಗಿ, ಡ್ರಾ ಮಾಡಿಸಿ ಖರ್ಚು ಮಾಡಿದ ಸದರೀ ಬಿಲ್ಲುಗಳನ್ನು ಸಲ್ಲಿಸಿ ವೋಚರ್ ಸಂಖ್ಯೆ :37 : 19.05.99ರಲ್ಲಿ ಹೊಂದಾಣಿಕೆ ಮಾಡಿರುತ್ತಾರೆ.</p> <p>ಸದರೀ ಹೊಂದಾಣಿಕೆ ಬಿಲ್ಲುಗಳನ್ನು ಪರಿಶೀಲಿಸಲಾಗಿ, ಹಾಗೂ ಇದಕ್ಕೆ ಸಂಬಂಧಿಸಿದ ಕಡತವನ್ನು ಪರಿಶೀಲಿಸಲಾಗಿ, ದಿನಾಂಕ: 05.12.98 ರಂದು ಮಾನ್ಯ ಕುಲಪತಿಗಳು ಈ ವಿಭಾಗಕ್ಕೆ ಸಂದರ್ಶನವಿತ್ತಾಗ, ಗದುಗಿನಲ್ಲಿ ದಿನಾಂಕ 20.12.98 ರಂದು ನಡೆಯುವ ವಿಚಾರ ಸಂಕೀರ್ಣ ಹಾಗೂ ಶಿಲ್ಪಕಲಾ ಪ್ರದರ್ಶನಕ್ಕೆ ವಿಶ್ವವಿದ್ಯಾಲಯದ ವಾಹನ ಒಯ್ಯಲು ತಿಳಿಸಿದರೂ ಸಹ ಈ ಕೆಳಗೆ ವಿವರಿಸಿದ ಸಿಬ್ಬಂದಿ ವರ್ಗದವರು, ವಿಶ್ವವಿದ್ಯಾಲಯದ ವಾಹನದ ಮೂಲಕ ಪ್ರಯಾಣ ಮಾಡದೇ ಪರ್ಯಾಯ ವ್ಯವಸ್ಥೆಮಾಡಿಕೊಂಡು, ಪ್ರಯಾಣ ಭತ್ಯೆದ ಬಿಲ್ಲುಗಳನ್ನು ತಯಾರಿಸಿ ಕ್ಲೇಮಿಗಾಗಿ ಸಲ್ಲಿಸಿರುತ್ತಾರೆ.</p> <table border="1"> <tr> <td>1</td> <td>ಶ್ರೀ ಸಿ.ಮಹಾದೇವ</td> <td>ಪುರಾತತ್ವ ವಿಭಾಗ</td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>2</td> <td>ಶ್ರೀ ಬಾಲಸುಬ್ರಹ್ಮಣ್ಯಂ</td> <td>ಅಧ್ಯಯನ</td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>3</td> <td>ಡಾ:ಕೆ.ಎಂ. ಸುರೇಶ್</td> <td>ಪ್ರಾಚ್ಯವಸ್ತು ಸಂಗ್ರಹಾಲಯ</td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>4</td> <td>ಶ್ರೀ ರಮೇಶ್ ನಾಯಕ</td> <td>ಪುರಾತತ್ವ ವಿಭಾಗ</td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>5</td> <td>ಡಾ: ಕೆ.ಬಿ. ಬಟ್ಟಸೂರಿ</td> <td>ಶಾಸನಶಾಸ್ತ್ರ ವಿಭಾಗ</td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>6</td> <td>ಕಮಲಾಪುರದಿಂದ 15ಜನ ವಿದ್ಯಾರ್ಥಿಗಳು ಗದುಗಿಗೆ ಹೋಗಿ ಬಂದಿರುವ ಪ್ರಯಾಣ ಭತ್ಯೆದ ಬಿಲ್ಲು</td> <td></td> <td>ವಿಚಾರ ಸಂಕೀರ್ಣದಲ್ಲಿ ಪ್ರಬಂಧ</td> </tr> <tr> <td>7</td> <td>ಡಾ: ಎಸ್.ಸಿ. ಪಾಟೀಲ್</td> <td>ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಪ್ರತಿಮಾಶಾಸ್ತ್ರ ವಿಭಾಗ</td> <td>ನಿರ್ವಹಣೆಗಾಗಿ ಭೇಟಿ ನೀಡಿದ್ದು</td> </tr> </table> <p>ಇದನ್ನು ಗಮನಿಸಿದಾಗ ವಿಶ್ವವಿದ್ಯಾಲಯದಲ್ಲಿ ವಾಹನಗಳ ಸೌಲಭ್ಯವಿದ್ದರೂ ಸಹ, ಮೇಲೆ ವಿವರಿಸಿದ ಸಿಬ್ಬಂದಿಯು ಪರ್ಯಾಯ ವ್ಯವಸ್ಥೆ ಮಾಡಿ, ಸದರೀ ವಿಚಾರ ಸಂಕೀರ್ಣಕ್ಕಾಗಿ ಹೋಗಿ ಬಂದು ಪ್ರಯಾಣ ಭತ್ಯೆದ ಬಿಲ್ಲುಗಳನ್ನು ತಯಾರಿಸಿದ ಕ್ಲೇಮು ಮಾಡಿರುವುದು. ವ್ಯರ್ಥ ಖರ್ಚು ಮಾಡಿದಂತಾಗಿರುತ್ತದೆ. ಹಾಗೂ ಇದು ಕರ್ನಾಟಕ ಆರ್ಥಿಕ ಸಂಹಿತೆಯ ಅನುಚ್ಛೇದ 16ಕ್ಕೆ ವ್ಯತಿರಿಕ್ತಗಿರುತ್ತದೆ. ವಿಶ್ವವಿದ್ಯಾಲಯಕ್ಕೆ ನಷ್ಟವುಂಟಾಗಿದೆ. ಆದುದರಿಂದ ರೂ.</p>								1	ಶ್ರೀ ಸಿ.ಮಹಾದೇವ	ಪುರಾತತ್ವ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ	2	ಶ್ರೀ ಬಾಲಸುಬ್ರಹ್ಮಣ್ಯಂ	ಅಧ್ಯಯನ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ	3	ಡಾ:ಕೆ.ಎಂ. ಸುರೇಶ್	ಪ್ರಾಚ್ಯವಸ್ತು ಸಂಗ್ರಹಾಲಯ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ	4	ಶ್ರೀ ರಮೇಶ್ ನಾಯಕ	ಪುರಾತತ್ವ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ	5	ಡಾ: ಕೆ.ಬಿ. ಬಟ್ಟಸೂರಿ	ಶಾಸನಶಾಸ್ತ್ರ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ	6	ಕಮಲಾಪುರದಿಂದ 15ಜನ ವಿದ್ಯಾರ್ಥಿಗಳು ಗದುಗಿಗೆ ಹೋಗಿ ಬಂದಿರುವ ಪ್ರಯಾಣ ಭತ್ಯೆದ ಬಿಲ್ಲು		ವಿಚಾರ ಸಂಕೀರ್ಣದಲ್ಲಿ ಪ್ರಬಂಧ	7	ಡಾ: ಎಸ್.ಸಿ. ಪಾಟೀಲ್	ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಪ್ರತಿಮಾಶಾಸ್ತ್ರ ವಿಭಾಗ	ನಿರ್ವಹಣೆಗಾಗಿ ಭೇಟಿ ನೀಡಿದ್ದು
1	ಶ್ರೀ ಸಿ.ಮಹಾದೇವ	ಪುರಾತತ್ವ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
2	ಶ್ರೀ ಬಾಲಸುಬ್ರಹ್ಮಣ್ಯಂ	ಅಧ್ಯಯನ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
3	ಡಾ:ಕೆ.ಎಂ. ಸುರೇಶ್	ಪ್ರಾಚ್ಯವಸ್ತು ಸಂಗ್ರಹಾಲಯ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
4	ಶ್ರೀ ರಮೇಶ್ ನಾಯಕ	ಪುರಾತತ್ವ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
5	ಡಾ: ಕೆ.ಬಿ. ಬಟ್ಟಸೂರಿ	ಶಾಸನಶಾಸ್ತ್ರ ವಿಭಾಗ	ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
6	ಕಮಲಾಪುರದಿಂದ 15ಜನ ವಿದ್ಯಾರ್ಥಿಗಳು ಗದುಗಿಗೆ ಹೋಗಿ ಬಂದಿರುವ ಪ್ರಯಾಣ ಭತ್ಯೆದ ಬಿಲ್ಲು		ವಿಚಾರ ಸಂಕೀರ್ಣದಲ್ಲಿ ಪ್ರಬಂಧ																																	
7	ಡಾ: ಎಸ್.ಸಿ. ಪಾಟೀಲ್	ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಮತ್ತು ಪ್ರತಿಮಾಶಾಸ್ತ್ರ ವಿಭಾಗ	ನಿರ್ವಹಣೆಗಾಗಿ ಭೇಟಿ ನೀಡಿದ್ದು																																	

	10500.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.			
102	<p>ಕನ್ನಡ ಭಾಷಾ ಮತ್ತು ಸಾಹಿತ್ಯ ವಿಭಾಗ</p> <p>ಬಸವರಾಜ್ ಕಲ್ಗುಡಿ ಇವರ ಸಭೆಯ ವೆಚ್ಚದ ಬಿಲ್ಲುಗಳ ಮೊತ್ತ ಪಾವತಿಸುವಲ್ಲಿ ಕಂಡು ಬಂದ ಲೋಪಗಳು:-</p> <p>ಡಾ. ಬಸವರಾಜ್ ಕಲ್ಗುಡಿ ಇವರ ಸಭೆಯ ವೆಚ್ಚಗಳಿಗಾಗಿ ವಿಭಾಗದ ಮುಖ್ಯಸ್ಥರು, ಒಟ್ಟು ರೂ.3000.00 ಗಳನ್ನು ಚೆಕ್ ನಂಬರ್ 926397: 12.02.99 ರಂದು ಮುಂಗಡ ಪಡೆದಿದ್ದು ಸದರೀ ಮುಂಡವನ್ನು ಹೊಂದಾಣಿಕೆ ವೋಚರ್ ಸಂಖ್ಯೆ: 14 : 29.04.99 ರಂದು ಒಟ್ಟು ಖರ್ಚು 2248.00 ಆಗಿದ್ದು, ಇದಕ್ಕೆ ಸಂಬಂಧಿಸಿದ ಬಿಲ್ಲುಗಳು ಮತ್ತು ಮುಂಗಡದಲ್ಲಿ ಉಳಿದ ಮೊತ್ತ 752.00 ರಸೀದಿ ಸಂಖ್ಯೆ :1814: 12.03.99ರಲ್ಲಿ ಮರಳಿ ಜಮೆ ಮಾಡಿ ವಿತ್ತ ವಿಭಾಗಕ್ಕೆ ಸಲ್ಲಿಸಿದ್ದಾರೆ.</p> <p>ಸದರೀ ಹೊಂದಾಣಿಕೆಯ ಬಿಲ್ಲುಗಳನ್ನು ಪರಿಶೀಲಿಸಿದಾಗ ಈ ಕೆಳಗೆ ವಿವರಿಸಿದ ಲೋಪಗಳು ಇರುತ್ತವೆ.</p> <ol style="list-style-type: none"> 1. ಪ್ರಯಾಣ ಭತ್ಯೆದ ಬಿಲ್ಲಿನಲ್ಲಿ ದಿನಾಂಕ ಮತ್ತು ಸಮಯ ಇರುವುದಿಲ್ಲ. 2. ಸಭಾಭತ್ಯೆ ಎರಡು ದಿವಸಗಳದ್ದು ಕ್ಲೇಮು ಮಾಡಿದೆ. ಎರಡು ದಿವಸ ಚರ್ಚೆ ಎಂಬುದರ ಬಗ್ಗೆ ವಿವರ ನೀಡುವುದು. 3. ಹೋಟೆಲ್ ಬಿಲ್ಲಿನಲ್ಲಿ ಬಿ.ಸಿ. ಎಂದು ರೂ. 583.00 ಇದೆ. ಆದರೆ ವಿವರ ಇರುವುದಿಲ್ಲ. <p>ಮೇಲಿನ ಲೋಪಗಳಿಗೆ ಸೂಕ್ತ ವಿವರಣೆ ನೀಡುವ ತನಕ ರೂ. 2248.00 ಗಳನ್ನು ಆಕ್ಷೇಪಣೆಯಲ್ಲಿ ಇರಿಸಿದೆ.</p>			
103	<p>ಚರ ಕರಾರು ಮಳಿಗೆಗಳಿಂದ ಸ್ಟೀಲ್ ಅಲೆಮೇರಗಳ ಖರೀದಿಸದೇ ಇರುವುದರಿಂದ ನಷ್ಟ ಉಂಟಾಗಿರುವುದು:-</p> <p>ಕೆ.ಎನ್.ಪಿ.ಎಂ.ಸಿ.ಬೆಂಗಳೂರು ಇವರು ಸ್ಟೀಲ್ ಅಲೆಮೇರಾ ನೀಡುವ ದರ ರೂ.5012.00 ಇರುತ್ತದೆ. (ಕೈಪಿಡಿ, ಪುಟಸಂಖ್ಯೆ:29 ರಿಂದ 33) ಸಾಗಾಣಿಕೆಯ ವೆಚ್ಚ ಮಳಿಗೆಯವರೇ ಭರಿಸುತ್ತಾರೆ.</p> <p>ಕೆ.ಎಸ್.ಪಿ.ಎಂ.ಸಿ.ರವ ಖರೀದಿಸದೇ ಬನಶಂಕರಿ ದೇವಿರಿಂದ ಖರೀದಿಸದೇ ಬನಶಂಕರಿ ದೇವಿ ಇಂಜಿನಿಯರಿಂಗ್, ಹೊಸಪೇಟೆ ಇವರಿಂದ ಖರೀದಿಸಿ ವೋಚರ್ ಸಂಖ್ಯೆ: 1702:15.02.2000 ಚೆಕ್ ಸಂಖ್ಯೆ:0855057 ದಿನಾಂಕ:15.02.2000 ರೂ.5400-627,4773 ಪಾವತಿಸಿರುತ್ತಾರೆ. ಇದರಲ್ಲಿ ಸಾಗಾಣಿಕೆಯ ವೆಚ್ಚ ರೂ. 100.00ಸೇರಿರುತ್ತದೆ. ವಿಶ್ವವಿದ್ಯಾಲಯಕ್ಕೆ ನೀಡಿದ ಸರಬರಾಜು ಆದೇಶದ ಪ್ರಕಾರ ಸಾಗಾಣಿಕೆಯ ವೆಚ್ಚ ಮಳಿಗೆಯವರೇ ಭರಿಸಬೇಕಾಗಿರುತ್ತದೆ. ಕೆ.ಎಸ್.ಐ.ಎಂ.ಸಿ ಇವರಿಂದ ಖರೀದಿಸದೇ ಇರುವುದರಿಂದ</p>			

	ವಿಶ್ವವಿದ್ಯಾಲಯಕ್ಕೆ ರೂ. 388.00 ನಷ್ಟವುಂಟಾಗಿದೆ. ಆದುದರಿಂದ ರೂ. 388.00ಗಳನ್ನು ವಸೂಲಾತಿಗೆ ಸೂಚಿಸಲಾಗಿದೆ.																															
104	<p>ಆರನೇ ನುಡಿ ಹಬ್ಬದ ಆಚರಣಾಕಾಗಿ ವೆಚ್ಚ ಮಾಡಿದ ವೋಚರ್ ಗಳಲ್ಲಿ ಕಂಡುಬಂದ ನ್ಯೂನತೆಗಳು:-</p> <p>6ನೇ ನುಡಿಹಬ್ಬಕ್ಕಾಗಿ ರೂ. 420316.00ಗಳನ್ನು ವೆಚ್ಚ ಮಾಡಲಾಗಿದೆ. ಖರ್ಚು ವೋಚರ್‌ಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.</p> <ol style="list-style-type: none"> 1. ಅಂದಾಜು ಪಟ್ಟಿ ಇರುವುದಿಲ್ಲ. 2. ಅಂದಾಜು ಪಟ್ಟಿ ಇಲ್ಲದೇ ಯಾವ ಆಧಾರದ ಮೇಲೆ ಖರ್ಚುಗಳನ್ನು ಮಾಡಲಾಗಿದೆ, ಎಂಬುದಕ್ಕೆ ವಿವರ ಇರುವುದಿಲ್ಲ. 3. ಖರ್ಚುಗಳನ್ನು ಕುಲಪತಿಗಳ ಒಪ್ಪಿಗೆ ಪಡೆದಿರುವುದಿಲ್ಲ. 4. ಇಂಜಿನಿಯರಿಂಗ್ ವಿಭಾಗದ ಸರಬರಾಜು ಆದೇಶದಲ್ಲಿನ ಶರತ್ತುಗಳ ಕ್ರಮ ಸಂಖ್ಯೆ: 7ರಲ್ಲಿ ಸಾಗಾಣಿಕೆ ವೆಚ್ಚವನ್ನು ಸರಬರಾಜುದಾರರೇ ಭರಿಸಬೇಕಾಗಿದ್ದು ಬಿಲ್ಲು ಸಂಖ್ಯೆ: 2 ರಲ್ಲಿಯ ಶಿಲಾನ್ಯಾಸಕ್ಕಾಗಿ ಪಾಲಿಶ್ ಗ್ರಾನೇಟ್ ಕಲ್ಲಿ ಮಹಾವೀರ ಮಾರಬಲ್ಲ ಹೊಸಪೇಟೆ ಇವರಿಂದ ತರಿಸಿರುವ ಬಿಲ್ಲು ಸಂಖ್ಯೆ ಇಲ್ಲ. ದಿನಾಂಕ:17.01.2000ಕ್ಕೆ ಸಂಬಂಧಿಸಿದ ಬಿಲ್ಲಿನಲ್ಲಿ ಸಾಗಾಣಿಕೆ ವೆಚ್ಚ ಸೇರಿಸಲಾಗಿದ್ದು, ಆ ಬಿಲ್ಲನ್ನು ವಿಶ್ವವಿದ್ಯಾಲಯದಿಂದ ಪಾವತಿಸಿರುವುದರಿಂದ ವಿಶ್ವವಿದ್ಯಾಲಯಕ್ಕೆ ರೂ.1150.00 ನಷ್ಟ ಉಂಟಾಗಿದೆ. 5. ಆಯವ್ಯಯದಲ್ಲಿ ರೂ. 3 ಲಕ್ಷ ವಿದ್ದು ರೂ. 420316.00 ಖರ್ಚಾಗಿದ್ದು ರೂ.120316.00 ಅಧಿಕ ವೆಚ್ಚವಾಗಿರುತ್ತದೆ. <p>ಮೇಲಿನ ನ್ಯೂನತೆಗಳಿಗಾಗಿ ರೂ.420166.00ಗಳ ಮೊಬಲಗಿನ ವೆಚ್ಚಗಳನ್ನು ಅಕ್ಷೇಪಣೆಯಲ್ಲಿ ಇಡಲಾಗಿದೆ. ಮತ್ತು ರೂ.150.00 ಸಂಬಂಧಪಟ್ಟವರಿಂದ ವಸೂಲು ಮಾಡಿ ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲು ಸೂಚಿಸಲಾಗಿದೆ.</p>	ಐ																														
106	<p>ಸಾದಿಲ್ವಾರು ವೆಚ್ಚದ ಕೈಪಿಡಿಯ ನಿಯಮಗಳನ್ನು ಪರಾಮರ್ಶಿಸಿ ದೂರವಾಣಿ ರಿಜಿಸ್ಟಾರಗಳನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸದೇ ಇರುವ ಪ್ರಕರಣ :-</p> <p>99-2000ನೇ ಸಾಲಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಈ ಕೆಳಗೆ ವಿವರಿಸಿದ ದೂರವಾಣಿಗಳನ್ನು ನಿರ್ವಹಿಸಿರುತ್ತಾರೆ.</p> <table border="1"> <tr> <td>1.</td> <td>ಕುಲಪತಿಯವರ ಗೃಹ ಕಛೇರಿ</td> <td>-</td> <td>24852</td> </tr> <tr> <td>2</td> <td>ಮಾನ್ಯ ಕುಲಪತಿಯವ ಕಛೇರಿ</td> <td>-</td> <td>41334</td> </tr> <tr> <td>3</td> <td>ಮಾನ್ಯ ಕುಲಸಚಿವರ ಕಛೇರಿ</td> <td>-</td> <td>41335</td> </tr> <tr> <td>4</td> <td>ನಿರ್ದೇಶಕರು, ಪ್ರಸಾರಾಂಗ ಕಛೇರಿ</td> <td>-</td> <td>41337</td> </tr> <tr> <td>5</td> <td>ಮಾನ್ಯ ಕುಲಸಚಿವರ ಗೃಹ ಕಛೇರಿ</td> <td>-</td> <td>28533</td> </tr> <tr> <td>6</td> <td>ಸಾಮಾನ್ಯ ವಿಭಾಗ ವಿದ್ಯಾರಣ್ಯ</td> <td>-</td> <td>41313</td> </tr> <tr> <td>7</td> <td>ನಿರ್ದೇಶಕರು, ಪ್ರಸಾರಾಂಗ ಗೃಹ ಕಛೇರಿ</td> <td>-</td> <td>20788</td> </tr> </table>	1.	ಕುಲಪತಿಯವರ ಗೃಹ ಕಛೇರಿ	-	24852	2	ಮಾನ್ಯ ಕುಲಪತಿಯವ ಕಛೇರಿ	-	41334	3	ಮಾನ್ಯ ಕುಲಸಚಿವರ ಕಛೇರಿ	-	41335	4	ನಿರ್ದೇಶಕರು, ಪ್ರಸಾರಾಂಗ ಕಛೇರಿ	-	41337	5	ಮಾನ್ಯ ಕುಲಸಚಿವರ ಗೃಹ ಕಛೇರಿ	-	28533	6	ಸಾಮಾನ್ಯ ವಿಭಾಗ ವಿದ್ಯಾರಣ್ಯ	-	41313	7	ನಿರ್ದೇಶಕರು, ಪ್ರಸಾರಾಂಗ ಗೃಹ ಕಛೇರಿ	-	20788			
1.	ಕುಲಪತಿಯವರ ಗೃಹ ಕಛೇರಿ	-	24852																													
2	ಮಾನ್ಯ ಕುಲಪತಿಯವ ಕಛೇರಿ	-	41334																													
3	ಮಾನ್ಯ ಕುಲಸಚಿವರ ಕಛೇರಿ	-	41335																													
4	ನಿರ್ದೇಶಕರು, ಪ್ರಸಾರಾಂಗ ಕಛೇರಿ	-	41337																													
5	ಮಾನ್ಯ ಕುಲಸಚಿವರ ಗೃಹ ಕಛೇರಿ	-	28533																													
6	ಸಾಮಾನ್ಯ ವಿಭಾಗ ವಿದ್ಯಾರಣ್ಯ	-	41313																													
7	ನಿರ್ದೇಶಕರು, ಪ್ರಸಾರಾಂಗ ಗೃಹ ಕಛೇರಿ	-	20788																													

	<p>ಹೀಗೆ ಒಟ್ಟು 7 ದೂರವಾಣಿ ನಿರ್ವಹಿಸಿದ್ದು, ಇವುಗಳ ಬಿಲ್ಲುಗಳ ಒಟ್ಟು ಮೊತ್ತ ರೂ.274170.00ಗಳನ್ನು ಪಾವತಿಸಿರುತ್ತಾರೆ. ದೂರವಾಣಿ ಕರೆ ಪುಸ್ತಕ ನಿರ್ವಹಿಸಿ ಅದರಲ್ಲಿ ಡಯಲ್ ಮಾಡಿದ ವಿವರಗಳನ್ನು ನಮೂದಿಸಬೇಕಾಗಿದ್ದು, ನಮೂದಿಸಿರುವುದಿಲ್ಲ. ಡಯಲ್ ಮಾಡಿದ ವಿವರಗಳು ಈ ಕೆಳಗಿನಂತಿದೆ.</p> <table border="1" data-bbox="215 312 1055 667"> <thead> <tr> <th>ವೋಚರ್ ಸಂ</th> <th>ದಿನಾಂಕ</th> <th>ದೂರವಾಣಿ ಸಂ</th> <th>ಬಿಲ್ಲಿನ ಮೊಬಲಗು</th> <th>ಟ್ರಯಲ್ ಬಾಜ್</th> </tr> </thead> <tbody> <tr> <td>295</td> <td>02.07.99</td> <td>41313</td> <td>23458.00</td> <td>600.00</td> </tr> <tr> <td>295</td> <td>02.07.99</td> <td>41337</td> <td>63.00</td> <td>50.00</td> </tr> <tr> <td>848</td> <td>09.09.99</td> <td>41313</td> <td>203.00</td> <td>94.00</td> </tr> <tr> <td>848</td> <td>09.09.99</td> <td>41337</td> <td>1690.00</td> <td>616.00</td> </tr> <tr> <td></td> <td></td> <td></td> <td></td> <td>1360.00</td> </tr> </tbody> </table> <p>ಟ್ರಂಕಾಲ್ ರಿಜಿಸ್ಟ್ರಾರ್ ನಿರ್ವಹಿಸದಿರುವ ಕಾರಣ ಖಾಸಗಿ ಮತ್ತು ಸರ್ಕಾರಿ ಕರೆಗಳ ವಿಂಗಡಣೆ ಮಾಡಿ ಖಾಸಗಿ ಕರೆಗಳ ವೆಚ್ಚ ವಸೂಲಿ ಮಾಡಿ ಕನ್ನಡ ವಿಶ್ವವಿದ್ಯಾಲಯ ನಿಧಿಗೆ ಜಮಾ ಮಾಡುವವರೆಗೆ ರೂ. 1360.00ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	ವೋಚರ್ ಸಂ	ದಿನಾಂಕ	ದೂರವಾಣಿ ಸಂ	ಬಿಲ್ಲಿನ ಮೊಬಲಗು	ಟ್ರಯಲ್ ಬಾಜ್	295	02.07.99	41313	23458.00	600.00	295	02.07.99	41337	63.00	50.00	848	09.09.99	41313	203.00	94.00	848	09.09.99	41337	1690.00	616.00					1360.00		
ವೋಚರ್ ಸಂ	ದಿನಾಂಕ	ದೂರವಾಣಿ ಸಂ	ಬಿಲ್ಲಿನ ಮೊಬಲಗು	ಟ್ರಯಲ್ ಬಾಜ್																													
295	02.07.99	41313	23458.00	600.00																													
295	02.07.99	41337	63.00	50.00																													
848	09.09.99	41313	203.00	94.00																													
848	09.09.99	41337	1690.00	616.00																													
				1360.00																													
106	<p>ದೂರವಾಣಿ ಬಿಲ್ಲಿನಲ್ಲಿ ದಂಡ ಪಾವತಿಸಿರುವುದು:- ಮಾನ್ಯ ಕುಲಪತಿಯವರ ಗೃಹ ಕಚೇರಿ ಹೊಸಪೇಟೆ ಇವರ ದೂರವಾಣಿ ಸಂಖ್ಯೆ: 24852 ದಿನಾಂಕ:01.09.99 ರಿಂದ 31.10.99 ಅವಧಿಯ ತಗಾದೆ ಬಿಲ್ಲು ಸಂಖ್ಯೆ:8293316 ಪ್ರಕಾರ ವಾಸ್ತವಿಕ ದಂಡರಹಿತ ಬಿಲ್ಲಿನ ಮೊತ್ತ ರೂ. 15485.00ಗಳನ್ನು ನಿಗದಿತ ಕೊನೆಯ ದಿನಾಂಕ 15.12.99ರ ಒಳಗೆ ಪಾವತಿ ಮಾಡದೇ ಅನಾವಶ್ಯಕವಾಗಿ ದಂಡ ರೂ.400.00ಗಳೊಂದಿಗೆ ದಂಡ ರಹಿತ ಕೊನೆಯ ದಿನಾಂಕ ಮುಗಿದ ನಂತರ ರೂ.15885.00ಗಳನ್ನು (15485-400) ವೋಚರ್ ಸಂಖ್ಯೆ:1403:23.12.99ರ ಮೂಲಕ ದೂರವಾಣಿ ಇಲಾಖೆ, ಪಾವತಿ ಮಾಡಿರುತ್ತಾರೆ. ಆದ್ದರಿಂದ ಅನಾವಶ್ಯಕವಾಗಿ ಪಾವತಿ ಮಾಡಿರುವ ಬಡ್ಡಿಯ ಮೊತ್ತ ರೂ. 400.00ಗಳನ್ನು ಸಂಬಂಧ ಪಟ್ಟ ವಿಳಂಬಕ್ಕೆ ಕಾರಣರಾದ ಹೊಣೆಗಾರರಿಂದ ವಸೂಲು ಮಾಡಿ ವಿಶ್ವವಿದ್ಯಾಲಯದ ನಿಧಿಗೆ ಜಮೆ ಮಾಡುವುದು.</p>																																
107	<p>ಪರಿಷ್ಕೃತ ದರದಲ್ಲಿ ಮಾರಾಟ ತೆರಿಗೆ ಮುರುವಳಿ ಮಾಡಿರುವುದಿಲ್ಲ ಹಾಗೂ ಮಾರಾಟ ತೆರಿಗೆ ಮೇಲೆ ಉಪಕರ ವಸೂಲಿ ಮಾಡಿಲ್ಲ:- 1999-2000ನೇ ಸಾಲಿನ ಖರ್ಚಿನ ಓರ್ವರನ್ನು ಪರಿಶೀಲಿಸಲಾಗಿ ಅನುಬಂಧದಲ್ಲಿ ವಿವರಿಸಿದರು. ಹೋರಾಟ</p>																																

	<p>ತೆರಿಗೆ ಪರಿಷ್ಕೃತ ದರದಲ್ಲಿ ವಸೂಲಿ ಮಾಡಿರುವುದಿಲ್ಲ. ಹಾಗೂ ಮಾರಾಟ ತೆರಿಗೆ ಮೇಲೆ ಶೇಕಡ 5 ರಂತೆ ಉಪಕಾರ ವಸೂಲಿ ಮಾಡಿರುವುದಿಲ್ಲ. ಕರ್ನಾಟಕ ಮಾರಾಟ ತೆರಿಗೆ ಆಯುಕ್ತರು ಬೆಂಗಳೂರು ಇವರ ಪ್ರಕಟಣೆ ಸಂ:12 ಎಫ್:11-ಎನ್‌ಸಿಆರ್:87-88 ಹಾಗೂ ಟೀಬಲುಗಳಿಗೆ ಶೇಕಡ 10 ರಂತೆ ಮಾರಾಟ ತೆರಿಗೆ ವಿಧಿಸಿ ವಸೂಲಿ ಮಾಡಬೇಕಾಗಿರುತ್ತದೆ. ಕಡಿಮೆ ಮುರುವಳಿ ಮಾಡಿದ ಮೇಲೆ ರೂ.14261.00 ಮತ್ತು ಉಪಕರ ಮೇಲೆ ರೂ.1953.65 ಒಟ್ಟು ರೂ.16214.65ಗಳನ್ನು ಸಂಬಂಧಪಟ್ಟ ಮಾರಾಟರಿಂದ ವಸೂಲಿ ಮಾಡಿ ಸರಕಾರದ ಲೆಕ್ಕ ಶೀರ್ಷಿಕೆ ಜಮಾ ಮಾಡಲು ಸೂಚಿಸಿದೆ. ಅನುಬಂಧ 24ರಲ್ಲಿ ವಿವರಿಸಿದೆ</p> <p>ವೋಚರ್ ಸಂಖ್ಯೆ:1654: 09.02.2000ದಲ್ಲಿ ವಿತ್ತವಿಭಾಗದಲ್ಲಿ ಲೆಕ್ಕಾಚಾರ ಮಾಡಿದ ಮಾರಾಟ ತೆರಿಗೆ ಮತ್ತು ರೂ. 67.00ನ್ನು ತಪ್ಪಾಗಿ ಚೆಕ್‌ನ ಮೊತ್ತ 1613ಕ್ಕೆ ಸೇರಿಸಿ ಒಟ್ಟು ರೂ.1680.00ಕ್ಕೆ ಚೆಕ್ ಸಂಖ್ಯೆ 3111264: 09.02.2000 ಪಾವತಿಸಿರುತ್ತಾರೆ. ಕಾರಣ ಮಾರಾಟ ತೆರಿಗೆ ಮತ್ತು ರೂ.67.00ಗಳನ್ನು ಜಾನೆಸೆಸ್ ಮೋಟಾರ ಎಕ್ಸ್‌ಪೋಜ್, ಬೆಂಗಳೂರು-2 ಇವರಿಂದ ವಸೂಲು ಮಾಡಿ, ಸರಕಾರಿ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವರು.</p>		
108	<p>ಶ್ರೀ ಶೈಲ ಅತಿಥಿಗೃಹದ ಬಾಡಿಗೆ ವಸೂಲಾತಿ ದಾಖಲಾತಿಗಳನ್ನು ಲೆಕ್ಕ ತನಿಖೆಗೆ ಹಾಜರ ಪಡಿಸದೇ ಇರುವುದು:-</p> <p>ಶ್ರೀಶೈಲ ಅತಿಥಿ ಗೃಹದಲ್ಲಿ ಸುಮಾರು 10ರ ಮೇಲೆ ಕೊಠಡಿಗಳು ಇರುವುದು ತಿಳಿದು ಬಂದಿದೆ. ಈ ಅತಿಥಿ ನಿರ್ಮಾಣಕ್ಕೆ ಸುಮಾರು 1 ಕೋಟಿ ವೆಚ್ಚವಾಗಿದ್ದು, ವಾರ್ಷಿಕ ರೂ.70 ಸಾವಿರ ನಿರ್ವಹಣಾ ವೆಚ್ಚವಾಗುವುದೆಂದು ತಿಳಿದುಬಂದಿದೆ.</p> <p>ಲೆಕ್ಕ ತನಿಖೆಗೆ ಬಾಡಿಗೆ, ನಿಗದಿಯಾದ ವಿವರ ವಸೂಲಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಿರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.</p>		
109	<p>ಭೂಸೇನಾ ನಿಗಮಕ್ಕೆ ವಸತಿ ಗೃಹಗಳ ನಿರ್ಮಾಣಕ್ಕೆ ನೀಡಿದ ಮುಂಗಡ ಹೊಂದಾಣಿಕೆ ಬಗ್ಗೆ:-</p> <p>1999-2000ನೇ ಸಾಲಿನಲ್ಲಿ ಈ ಕೆಳಗಿನ ವೋಚರ್‌ಗಳಲ್ಲಿ ಭೂ ಸೇನಾ ನಿಗಮಕ್ಕೆ ವಸತಿ ಗೃಹಗಳ ನಿರ್ಮಾಣಕ್ಕೆ ನೀಡಿದ ಮುಂಗಡವನ್ನು ಇದುವರೆಗೆ ಹೊಂದಾಣಿಕೆ ಮಾಡಿರುವುದಿಲ್ಲ. ಕರ್ನಾಟಕ ಹಣಕಾಸು ಸಂಹಿತೆ ಪ್ರಾರಾ ನಂ.243ರ ಪ್ರಕಾರ ಮುಂಗಡವನ್ನು ಒಂದು ತಿಂಗಳೊಳಗಾಗಿ ಹೊಂದಾಣಿಕೆ ಮಾಡಿಕೊಳ್ಳಬೇಕು. ಕಾರಣ ಮುಂಗಡವನ್ನು ತಕ್ಷಣ ಹೊಂದಾಣಿಕೆ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.</p>		

ಕ್ರ.ಸಂ	ವೋಚರ್ ಸಂ	ದಿನಾಂಕ	ಮುಂಗಡ ಮೊತ್ತ
1	1	01.12.99	1000000.00
2	2	23.12.99	2000000.00
3	5	11.02.2000	2000000.00
		ಒಟ್ಟು ರೂ.	5000000.00

110 ಗ್ರಂಥಾಲಯ ಕಟ್ಟಡಕ್ಕೆ ಆಂತರಿಕ ವಿದ್ಯುತ್ ಕೇಬಲ್ ಖರೀದಿಯಲ್ಲಿ ಕೋಟೇಶನ್ ದರಕ್ಕಿಂತ ಹೆಚ್ಚಿಗೆ ಪಾವತಿಸಿರುವ ಬಗ್ಗೆ:-
ಗ್ರಂಥಾಲಯದ ಆಂತರಿಕ ವಿದ್ಯುತ್ತೀಕರಣಕ್ಕಾಗಿ ಈ ಕೆಳಕಂಡಂತೆ ವಿದ್ಯುತ್ ಕೇಬಲ್‌ಗಳನ್ನು ಖರೀದಿಸಲಾಗಿದ್ದು ಇದಕ್ಕಾಗಿ ರೂ. 88197:5 ಗಳನ್ನು ಓಚರ್ 140 ದಿನಾಂಕ 17.05.99 ಮೂಲಕ ಮೇ: ಸೌತ್ ಇಂಡಿಯಾ ಕಾರ್ಪೊರೇಷನ್ (ಎಜೆನ್ಸಿಸ್) ಮಂಗಳೂರು ಇವರಿಗೆ ಪಾವತಿಸಲಾಗಿದೆ. ಬಿಲ್ ಪರಿಶೀಲಿಸಲಾಗಿ ಕೋಟೇಶನ್ ದರಕ್ಕಿಂತಲ್ಲೂ ಹೆಚ್ಚಿಗೆ ಪಾವತಿಸಿರುವುದು ಕಂಡು ಬಂದಿರುತ್ತದೆ.

ಕೋಟೇಶನ್ ದಿನಾಂಕ 16.04.99 ಬಿಲ್ 315 ದಿನಾಂಕ 19.04.99

ಕ್ರ.ಸಂ	ವೋಚರ್ ಸಂ	ದಿನಾಂಕ	ಮುಂಗಡ ಮೊತ್ತ
1	22:3 ಕೇಬಲ್ (1.5)	56	428.50
			56
			23996
			642.70
			56
			35991.20

ರೂ.11995.00 ಹೆಚ್ಚಿಗೆ ದರದಲ್ಲಿ ಬಿಲ್ ಕ್ಲೇಂ ಮಾಡಲಾಗಿದೆ. ಕಾರಣ ರೂ 11995.00 ಗಳನ್ನು ಮೇ: ಸೌತ್ ಇಂಡಿಯಾ ಕಾರ್ಪೊರೇಷನ್ (ಎಜೆನ್ಸಿಸ್) ಮಂಗಳೂರು ಇವರಿಂದ ವಸೂಲಿಸಿ ನಿಧಿಗೆ ಜಮಾ ಮಾಡಲು ಸೂಚಿಸಲಾಗಿದೆ.

ಮೆಲ್ಕಾಣಿಸಿದ ಬಿಲ್ಲನ್ನು ಅಂದಾಜು ಪಟ್ಟಿ ಪ್ರಕಾರ, ಕೋಟೇಷನ್ ಪ್ರಕಾ ಬಿಲ್‌ಗಳನ್ನು ಪರಿಶೀಲಿಸದೇ ತಾಂತ್ರಿಕ ವಿಭಾಗದಲ್ಲಿ ಯಥಾ ರೀತಿಯಲ್ಲೇ ಬಿಲ್ ಪ್ರಕಾರ ಸ್ವೀಕೃತಿ ರುಜು ಹಾಕಿ ದೃಢೀಕರಿಸಿ ಅಳತೆ ಪುಸ್ತಕದಲ್ಲಿ ಸಂಖ್ಯೆ 7 ಪುಟ 10 ರೆಕಾರ್ಡ್ ಮಾಡಲಾಗಿದೆ. ಸಾಮಗ್ರಿಗಳನ್ನು ಪರಿಶೀಲಿಸಿ ಬಗ್ಗೆ ಅಳತೆ ಪುಸ್ತಕದಲ್ಲಿ ಐಟಂವಾರು ಚೆಕ್ ಮೆಸರೆಮೆಂಟ್ ಹಾಕಿರುವುದಿಲ್ಲ. ಈ ಕಾರ್ಯವನ್ನು ತಾಂತ್ರಿಕ ವಿಭಾಗದಿಂದ ನಿರ್ವಹಿಸಿರುವುದರಿಂದ ಇದಕ್ಕಾಗಿ

	<p>ಪ್ರತ್ಯೇಕ ಎಂ.ಎ.ಎಸ್. ಅಕೌಂಟ್ ನಿರ್ವಹಿಸಿ, ಬಳಕೆಯಾದ ದಿನಾಂಕ, ಪ್ರಯಾಣ ಉಳಿದ ಶಿಲ್ಕುಗಳ ಬಗ್ಗೆ ವಿವರಣೆ ಇರುವುದಿಲ್ಲ. ಇದೊಂದು ಗಂಭೀರವಾದ ಲೋಪದೋಷವಾಗಿದ್ದು ತಾಂತ್ರಿಕ ವಿಭಾಗದ ಮುಖ್ಯಸ್ಥರು ಜವಾಬ್ದಾರರಾಗಿರುತ್ತಾರೆ.</p>																			
111	<p>ಸಿಬ್ಬಂದಿ ವಸತಿ ಗೃಹ ನಿರ್ಮಾಣಕ್ಕೆ ಹುಡ್ಕೋದಿಂದ ಪಡೆದ ಸಾಲಕ್ಕೆ ದಂಡದ ಬಡ್ಡಿ ಪಾವತಿಸಿದ್ದ ಬಗ್ಗೆ:- ವಿಶ್ವವಿದ್ಯಾಲಯದ ಆವರಣದಲ್ಲಿ ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣಕ್ಕೆ ರೂ. 5110500.00ನ್ನು ಸಾಲವಾಗಿ ಪಡೆಯಲಾಗಿದೆ. ಒಪ್ಪಂದದ ಪ್ರಕಾರ ಸಾಲದ ಮೇಲಿನ ಬಡ್ಡಿಯನ್ನು ನಿಗದಿತ ಅವಧಿಯೊಳಗಾಗಿ ಹುಡ್ಕೋ ಸಂಸ್ಥೆಗೆ ಕಟ್ಟಬೇಕಾಗಿತ್ತು. ಆದರೆ ಬಡ್ಡಿಯನ್ನು ನಿಗದಿತ ದಿನಾಂಕದೊಳಗೆ ಪಾವತಿಸಲು ಆಡಳಿತ ಮಂಡಳಿಯು ಯಾವುದೇ ಕ್ರಮ ತೆಗೆದುಕೊಳ್ಳಲು ವಿಫಲವಾದುದರಿಂದ ರೂ.47174.00ರಷ್ಟು ದಂಡದ ಬಡ್ಡಿಯನ್ನು ಹುಡ್ಕೋ ಸಂಸ್ಥೆಗೆ ಪಾವತಿಸಲಾಗಿದೆ. ಆಡಳಿತ ಮಂಡಳಿಯವರು ನಗದಿತ ಸಮಯದಲ್ಲಿ ಬಡ್ಡಿಯನ್ನು ಪಾವತಿಸಿದ್ದರೆ ದಂಡದ ಬಡ್ಡಿಯನ್ನು ಪಾವತಿಸುವ ಪ್ರಮೇಯ ಬರುತ್ತಿರಲಿಲ್ಲ. ಕಾರಣ ಈ ಮೊತ್ತವನ್ನು ಒಪ್ಪಲಾಗಿಲ್ಲ. ಸದರೀ ಮೊತ್ತವನ್ನು ನಿಗದಿತ ಸಮಯದಲ್ಲಿ ಬಡ್ಡಿ ಪಾವತಿಸಲು ಕ್ರಮ ಜರುಗಿಸಲು ವಿಫಲವಾದ ಸಿಬ್ಬಂದಿಯಿಂದ ವಸೂಲಿ ಮಾಡಲು ಸೂಚಿಸಿದೆ.</p> <table border="1" data-bbox="212 842 788 1086"> <thead> <tr> <th>ಕ್ರ.ಸಂ</th> <th>ಡಿ.ಡಿ. ನಂ</th> <th>ದಿನಾಂಕ</th> <th>ಬಡ್ಡಿ ಮೊತ್ತ</th> </tr> </thead> <tbody> <tr> <td>1</td> <td>796899</td> <td>06.07.99</td> <td>12054.00</td> </tr> <tr> <td>2</td> <td>658232</td> <td>01.10.99</td> <td>35124.00</td> </tr> <tr> <td></td> <td></td> <td>ಒಟ್ಟು ರೂ</td> <td>47174.00</td> </tr> </tbody> </table>	ಕ್ರ.ಸಂ	ಡಿ.ಡಿ. ನಂ	ದಿನಾಂಕ	ಬಡ್ಡಿ ಮೊತ್ತ	1	796899	06.07.99	12054.00	2	658232	01.10.99	35124.00			ಒಟ್ಟು ರೂ	47174.00			
ಕ್ರ.ಸಂ	ಡಿ.ಡಿ. ನಂ	ದಿನಾಂಕ	ಬಡ್ಡಿ ಮೊತ್ತ																	
1	796899	06.07.99	12054.00																	
2	658232	01.10.99	35124.00																	
		ಒಟ್ಟು ರೂ	47174.00																	
112	<p>ಅಭಿವೃದ್ಧಿ ಕಾಮಗಾರಿಗಳ ನಿರ್ವಹಣೆಯಲ್ಲಿಯ ಲೋಪದೋಷಗಳ ಬಗ್ಗೆ:- 1999-2000ನೇ ಸಾಲಿನಲ್ಲಿ ವಿಶ್ವವಿದ್ಯಾಲಯದವರು ಕೈಗೊಂಡ ಕಾಮಗಾರಿಗಳ ನಿರ್ವಹಣೆಯಲ್ಲಿ ಈ ಕೆಳಗಿನ ಆಕ್ಷೇಪಣೆಗಳು ಕಂಡುಬಂದಿವೆ. 1. ಲೋಕೋಪಯೋಗಿ ಇಲಾಖೆ ಡಿ.ಕೋಡ್ ಪ್ಯಾರಾ ಪ್ರಕಾರ 167(1)(2) ರನ್ವಯ ಅಂದಾಜು ಮೊತ್ತ ರೂ. 25000.00 ಕ್ಕಿಂತ ಹೆಚ್ಚಿಗೆ ಇರುವ ಕಾಮಗಾರಿಗಳನ್ನು ಬಹಿರಂಗವಾಗಿ ಸಾರ್ವಜನಿಕವಾಗಿ ಟೆಂಡರ್ ಕಳೆದು ಅತಿ</p>																			

	<p>ಕಡಿಮೆ ದರ ನಮೂದಿಸಿದ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸಬೇಕು. ಆದರೆ ಈ ಕೊಡಲ ರೂಲ್ಗಳಿಗೆ ವ್ಯತಿರಿಕ್ತವಾಗಿ ವಿಶ್ವವಿದ್ಯಾಲಯದವರು ಕಾಮಗಾರಿಯನ್ನು ತುಂಡು ಗುತ್ತಿಗೆ ಆಧಾರದ ಮೇಲೆ ಅಥವಾ ಕೊಟೇಷನ್ ಕರೆದು ಕಾಮಗಾ</p>			
--	--	--	--	--